

UNIVERSAL
LIBRARY

OU_198014

UNIVERSAL
LIBRARY

ಹೆಸರಿಟ್ಟು ರು

(ಒಂಬತ್ತು ಕಥೆಗಳು)

ಮೈ. ಎಂ. ಷಣ್ಣಾವಿಯ್ಯ

ವಾರಾಟಿಗಾರರು :

ಸತ್ಯಶೋಧನ ಪ್ರಸ್ತುತಕ ಭಂಡಾರ
ಕೋಟಿ, ಚಿಂಗಳೂರು ನಗರ

೮೬೪

ಆ ಕಥೆಗಳ ಎಲ್ಲ ಹಕ್ಕುಗಳೂ ಕಥೆ ಬರೆದವರಿಗೆ ಸೇರಿನೆ.

ಮುದ್ರಿಸಿದವರು :

ಶ್ರೀ ಸೀಲಕಂಠೇಶ್ವರ ಮುದ್ರಣಾಲಯ
ಸುಲ್ತಾನಪೇಟೆ, ಬೆಂಗಳೂರು ಸಿಟಿ.

ಈ ಪುಸ್ತಕದಲ್ಲಿ ನಾನು ಈಚೆಗೆ ಬರೆದ ಕೆಲವು ಕಥೆ
 ಸೇರಿವೆ. ಇವುಗಳನ್ನು, ಸನ್ನಲ್ಲಿ ಅಭಿವೃದ್ಧಿಪಡಿಸ್ತೀ
 ಶ್ರೀ ತೀ. ನಂ. ಶ್ರೀಕಂಠೆಯ ನವರು ಓದಿ, ಉತ್ತಮ
 ಸಲಹೆಯಿತ್ತರು ಕಾಗದ ದೊಡೆಯದ ಈ ಕಾಲದಲ್ಲಿ,
 ಮೈಸೂರ್ ಪೇಟರ್ ಮಿಲ್ಸ್ ಸೆಕ್ರೆಟರಿ, ಶ್ರೀ ಎಚ್.ಆರ್.
 ವೇದಾಂತ ಅಷ್ಟುಂಗಾರರ ಕೃಷ್ಣಾಂದ ಕಾಗದ ದೊಡೆ
 ಯಿತು. ಈ ಮಾರ್ಪಿಂಯರಾಗಳಿಗೆ ನಾನು ಅತಿ ಕೃತಜ್ಞ
 ನಾಗಿದ್ದೇನೇ ಈ ಪುಸ್ತಕವನ್ನು ಹೊರಕ್ಕೆ ತರಲು ನಿಶೇಷ
 ರೀತಿಯ ನೇರವಿತ್ತ ಸತ್ಯಶೋಧನ ಪುಸ್ತಕ ಭಾಷಾರಕ್ಷಣೆ
 ನನ್ನ ಅನೇಕ ವಂದನೆಗಳು.

ಚೆಂಗಳಾರು.

15-3-1946

ಮೈ. ಎಂ. ಷಣ್ಣಿಶ್ವಿಯ್ಯ.

ಕ ಥಾ ನು ಶ್ರೀ ಮ

೧	ಹೆಸರಿಟ್ಟಿರು	೧-೭
೨	ಸ್ವಣಿವುಳಿ	೬-೧೫
೩	ಬಾಡಿಗೆ ಮನೆ	೧೮-೨೯
೪	ಮಾನವಂತ	೨೦-೨೬
೫	ನಾರಿ	೨೭-೩೪
೬	ಹೆಣ್ಣಿ - ಚೆನ್ನೆ	೪೫-೫೨
೭	ಇಂದುವನ್ನು ನೆನೆದುಕೊಳ್ಳಲ್ಲ	೫೫-೬೭
೮	ರಂಗಿ ರಂಬಿಯ್ಯಾಗಿದ್ದಾಳಿ	೭೮-೮೨
೯	ಕನಣಿನ ಬದುಕು	೯೮-೧೨೦

ಹೆಸರಿಟ್ಯಾರು

ಹೆಂಡತಿ-ಯಾವಾಗ ಬಂದಿ? ಇಷ್ಟೆಲ್ಲಿ ತ್ವಾ ವಾಡಿಕೊಂಡು
ಬರೋದೇ?

ಗಂಡ-ಪನಿವತ್ತು?....ತಣ್ಣೆರು ಸ್ವಾನ ವಾಡಿದವರಕಾಗೆ ಕುಣೀತ್ವಾ
ಇದ್ದೀಯಲ್ಲ!

ಹೆಂ-ಆಸ್ತ್ರತ್ರೆಗೆ ಹೋಗಿದ್ದೆನು.

ಗಂ-ಒಹೋ! ನಿಮ್ಮನೇನ್ನಲ್ಲಿ ಪರೀಕ್ಷೆ ವಾಡೋದಿನವೋ?

ಹೆಂ-ಗೊತ್ತಿಲ್ಲವೇನೋ?

ಗಂ-ಎನು ಹೇಳಿದ್ದು ಡಾಕ್ತರು?

ಹೆಂ-ಸುಮ್ಮನಿದ್ದು.

ಗಂ-ಅಮೇಲಿ?

ಹೆಂ-ದೊಡ್ಡಮ್ಮೆ ಬಂದಿದ್ದು.

ಗಂ-ಸರಿ.

ಹೆಂ-ಮನೆಗೆ ಕರೆಕೊಂಡುಹೋದ್ದು. ಉಂಟಿ ಅಯಿತು. ಹೋಸ ಶಿರೀ
ಕಳಿಸಿದಾರೆ, ಇಲ್ಲದೆ ನೋಡಿ.

ಗಂ-ಓ! ಅದಕ್ಕೇನೇ ನೀನು ಹೀಗೆ ಗಿಡಿವರಿಕಾಗೆ ಚಿಲಿವಿಲಿಗುಷ್ಟ್ಯತ್ತೆ
ಇರೋದು. ಸುವಾರಾಗಿದೆ, ಪರವಾಗಿಲ್ಲ; ಅಯಿತು. ಅನಕೆಲ್ಲಿ ಮುಕ್ಕಾಯಿ?

ಹೆಂ-ಅವಕ್ಕೆಲ್ಲೊ ಅಡೋಕೆ ಹೋರಗೆ ಹೋಗಿರಬೇಕು. ಅನಳಗೆಂದು
ಸಾಯಿಮರಿ ಬೇಕೂ ಅಂತ ಬೆಳಗಿನಿಂದ ರಂಪ.

ಗಂ-ಯಾಕೆ, ಒಬ್ಬ ಕೋತಿಮರಿ ಬೇಡವೆತ್ತಾ? ಕೋತಿಮರಿ ಇನ್ನರೀ
ಚೆಂದ. ನೋಡು, ಅಲ್ಲಿಗೆ ಏರಡಾಗುತ್ತವೆ.

ಹೇಂ-ಸಾಕುಮಾಡಿ. ಒಂದು ಪುಟ್ಟಿ-ಚೆಂಡಾಗಿರೋ-ನಾಯಿ-

ಗೆಂ-“ಕುನ್ನಿಬೇಕು” ಅನ್ನು.

ಹೇಂ-ಹೋಗಿ !

ಗಂ-ಈಗ, ಎರಡು ದೊಡ್ಡಪು-ಒಂದು ಮರಿ-ಹೀಗೆ ಮಾರು ಇದ್ದೇವೆ..
ಅದರಜೆಲಿತೆಗೆ ನಾಯಿನಾರಿ ಒಂದು! ಬೇಡ, ಸಾಕು. ಅಲ್ಲದೆ, ಸದ್ಯದಲ್ಲಿ
ಇನ್ನೊಂದು ಪುಟ್ಟಿಬೇವ ಈ ನಮ್ಮ ಪುಟ್ಟಿ ಗುಡಿಸಲಿನಲ್ಲಿ ಹೆಚ್ಚಿಗೋಡಿದೆ.
ಈ ಪುಟ್ಟಿ ಸಂಸಾರದಲ್ಲಿ ನಾಲ್ಕುಬೇವ ಇರೋಕೆ ಸಾಕು.

ಹೇಂ-ಅದೆಲ್ಲ ಇಲ್ಲ. ನಾಳೆ ಸಾಯಂಕಾಲ ಕಂಟೋನ್ಯೆಂಟಿಗೆ ಹೋಗಿ
ಒಂದು ಚೆನ್ನಾರೋದೇ ಮರಿ, ಬಿಳೀ ಬಣ್ಣದ್ದು, ಮುದ್ದುಗಿರಬೇಕು—

ಗಂ-ನಿನ್ನರಾರೋ, ನಿನ್ನ ಪಂಗಳು ಮುಕ್ಕಾಯಿಯಾಗಿರೋ?

ಹೇಂ-ನನಗೆ ರೇಗ್ರಿದೆ.

ಗಂ-ನಾಯಿಮರಿ ಮುದ್ದುಗಿರಬೇಕು ಇಂಥೀರು!

ಹೇಂ-ಆದೇನು ಆ ಕಾಗದ?

ಗಂ-ತೆಡೆ ಕಾಗದ ಬೆದಿದ್ದಾಗೆ, ದೆರಿಗೆಗೆ ಹಿನ್ನ ಇಲ್ಲಿಗೆ ಕಳಿಸಿಕೊಡ
ಬೇಕು ಅಂತೆ.

ಹೇಂ-ಆ ಕೊಂಡೆಲ್ಲಿ! ಏನಾದ್ದು, ಹೆಚ್ಚುಕಟಿವೇ ಅದ್ದೆ ಯಾರಾ
ನೋಡಷ್ಟು? ನನಗ ಅಭಿನೇ ಒಂದುಬಿಡ್ಡದೆ ಸಿಮ್ಮನ್ನು ಬಿಟ್ಟು ಅಷ್ಟು
ಕಾಲ-ಅಪ್ಪಿದೂರ ಇರಬೇಕಂದ್ದೆ.

ಗಂ-ಯಾಕೆ ಉರು ಚೆನ್ನಾರ್ಲಿವೆ? ಕರೆ ಇದೆ, ತೋರೆ ಇದೆ, ಕಾನನ.
ಕಮಲ ಏನಿಲ್ಲ ಇಲ್ಲಿ!

ಹೇಂ-ಕವಿತೆ ವುದು ಆಯಾತು. ಇಲ್ಲಿಯವಳಸ್ಯೆ-ಕರೆ ಶೇರಿಗಳಲ್ಲಿ ಸುಳಿ
ದಾಡೋ ಚಿನ್ನೆ ಇಬ್ಬಿಳನ್ನೆ ವಧುವೆ ಆಬೇಕಾಗಿತ್ತು!

ಗಂ-ಹನ್ನೆಯಾದೆವುದು! ಹೆಕರಬ್ರಹ್ಮಾದಿಗಳಿಗೆ ಅಭಿನಂದನ ವಿಧಿ
ನನಗೂ ನಿನಗೂ ಗಂಟಿಹಾಡಿತು.

ಹೇಂ-ಹಂಗಾದೈ ನಾನು ಆವ್ಯು ಬೇಡ ಅನ್ನಿ ಈಗ ?

ಗೆಂ-ಆವ್ಯು ಖಂಡಿತವಾಗಿ ಹೇಳಲಾರೆ.

ಹೇಂ-ಹಾಗೋಽಿ? ಗಂಡಸರನ್ನು ಸಂಬಬಾರದು.

ಗೆಂ-ಮುಕ್ಕಾಯಿ ಬರಲಿಲ್ಲವಲ್ಲ?

ಹೇಂ-ನೋಡಿ, ನನ್ನ ಮಾಗಳ ಮೇಲಿರೋ ಪ್ರೀತಿ ನನ್ನ ಮೇಲಿಲ್ಲವಲ್ಲ !
ಅವಳು ಬರೈದು ಒಂದು ನಿವಿಕ ತಡವಾಡಲೆ ಕನವರಿಸುತ್ತಿರಿ !

ಗೆಂ-ಎಲ್ಲಿ ಹೋಗಿದಾಳೆ ಹೇಳು ಅಂದ್ರೆ ಪುರಾಣ ಎಲ್ಲ ತೀಗೋಡಿರು.

ಹೇಂ-ದೊಡ್ಡವ್ಯಾಸ ಮಕ್ಕಳು ಒಂದಿದ್ದು-ಉಪ್ಪೇಶ್ವರ್ಮೈ ಕಡೆದುಕೊಂಡು ಹೋಗಿರಬೇಕು. ಅವಳ ಹೆಸರನ್ನು ಜಡೆ ಏನೇನು ತರಹ ಕೂಗ್ತಾರೆ! ಕೆಲವರು “ಮುತ್ತಾಯಿ” “ಪುಕ್ಕುತ್ತಾಯಿ” ಅಂತಾರೆ; ಅವಳ ನಾಮಕರಣದಲ್ಲಿ ಆ ಹೆಸರು ಬೇಡ ಅಂತ ಹೇಳಿದೆ; ನನ್ನ ಮಾತು ಎಲ್ಲಿ ಕೇಳುತ್ತಿರಿ! ಇನ್ನು ಮುಂದೆ ಹುಟ್ಟೋ ವಾಗೂಗಾದ್ದು ಒಕ್ಕು ಹೆಸರಿಂದಬೇಕು. ದಂಟ್ಟೋ ವಾಗುವಿನ ಹೆಸರು ಈಗಲೇ ಸಿಧರಿಸಿಟ್ಟಿರುತ್ತಿದ್ದು ಆ ಮೇಲಿಂಧ್ರಿ ದೆ ಅ ವಾಗುವಿಗೆ ಬಹಳ ಒಕ್ಕೆ ದೇಸೆ ಅಂತೇ. ನಾವ್ಯೂ ಒಂದು ಹೀಗೆ ಆರಿಸಿಟ್ಟಿರ್ಹೋಣ. ಒಂದು ಹೆಸರು ಹುಡುಕಿ ಈಗ. ನೀವು ಹುಡುಕಬೇಕು ಈಗ.....ನೋಡಿ ನಗ್ನಿರಿ?.....
....ನನ್ನ ಮಾತೂ ಅಂದ್ರೆ ಸಿಮಾಗೆ ತಾತ್ಪರ ಅಗಬೇಕೇ?

ಗೆಂ-ಆಲ್ಲವೇ! ಮುಂದೆ ಹುಟ್ಟೋ ವಾಗು ಹುಟ್ಟೋ. ಗಂಡೋ ಉನ್ನೋ ದು ಗೊತ್ತಿಲ್ಲದೆ ಇರುವಾಗ ಹೇಗೆ ನಿಧಿ ರಸೋದು?

ಹೇಂ-ಹೆಣ್ಣು ಹೆಸರೂ ಹೇಣ್ಣು ಹೋಗಿ. ಗಂಡು ಹೆಸರೂ ಹೇಣ್ಣು ಹೋಗಿ. ಒಂದೊಂದು ಹೆಸರೂ ಒಂದೊಂದರಲ್ಲಿ ನಿಧರಿಸಿ ಎಂಥ ಮಾಗು ತಂಟ್ಟಿತ್ತದ್ದೇ ಅಂಥದಕ್ಕೆ ಅಂಥ ಹೆಸರು ಇಡೋಣ.

ಗು-ನಿನಗೆ ಎಂಥ ಹೆಸರಿರಬೇಕು? ನವೀನ ಹೆಸರುಗೋಽಿ? ನೀಂದಿನ ಶಾಲದವ್ಯೋ? ದೇವರ ಹೆಸರುಗೋಽಿ? ಮುಂದು ಹೆಸರುಗೋಽಿ?

ಹೇಂ-ನೀವು ಹೇಳಿ ಒಂದೊಂದು ಬಗೆಯಲ್ಲಿ ಒಂದೊಂದು..

ಗೆಂ-ಮೊದಲು ಹೆಣ್ಣು ಹೇವರು ಹೇಳಣಾ ?

ಹೆಂ-ಆಗಲಿ.

ಗೆಂ-ಪಂಕಚ.

ಹೆಂ-ಪನಿ ! ಶಂಕಜ. ಅನೇನ್ನೋದೇ ? ಏನು ನಮ್ಮ ವಂಶ ಕೆನರೆ ? ನಮ್ಮ ಕುಲ ಕೊಳೆ ಆದದ್ದೆ ? ಶ್ರೀರಂಜನಾದ ವಂಶದಲ್ಲಿ ಬಂದು ಪುರಾಷತ್ತೀರಂಜನ್ನು ರನ್ನು ಕೈಹಿಡಿದವಳು ಪಂಕ ಹೇಗೆ ಆಗ್ತಾಳಿ ! ಹೇವಂಟ್ಟು ತಾವೆತಾಯಿಗಳನ್ನು ಕೇಳು ಮಾಡಿಕೊಳ್ಳೋದೇ ?

ಗೆಂ-ಕುಮುದಿನಿ.

ಹೆಂ-ಹಾಗಂದೇ ?

ಗೆಂ-ಕುಮುದಕೃಷ್ಣ-ಕನ್ನ್ಯಾದಿಲೇ-ಕರಿನ್ನಿದಿಲೇ-ಕವಿಗಳಿಗೆ ಅತಿ ಸ್ತಿರ್ಯ ವಾದದ್ದು.

ಹೆಂ-ನನ್ನ ಮಗಳು ಕರಿಮ್ಮೆಯವಳು ಅಗಿರಬೇಕು ಅಂತ ನಿಮ್ಮ ಇವ್ವನೊ ? ನಮ್ಮ ಮಗಳು ಅವರಂತಿ ಒರಿಗೆ ಇರುತ್ತಾಳೆ.

ಗೆಂ-ಪದ್ಮಜ.

ಹೆಂ-ಪದ್ಮದಲ್ಲಿ ಏನು ಹುಟ್ಟಿತ್ತೆ ? ನೀನು ಇಂಥ ಹೇಸರಿಡೋದೆ ? ಅನ್ನು ಧರಿದಾಗಿರಬೇಕು ಹೇಸರು.

ಗೆಂ-ಬಲು ಕವ್ಯ ಬಂತಲ್ಲಿನ್ನ ! ವರದ ಅಂತ ಇಡೋಣವೇ ?

ಹೆಂ-ತಗಣಿವರದ ! ಏನ್ನೀ ನೀವು ?

ಗೆಂ-ವರದ ನವಿ ! ನಮ್ಮ ಮಲೆನಾಡಿನ ಪಾವನೆಯಾದ ನವಿ, ಸುಂದರ ವನ ತಪ್ಪಿಗಳ ಮಧ್ಯ ಹರಿಯುವ ನಿನ್ಮಲ ನಿರ್ಯಾರ !

ಹೆಂ ಚೆನ್ನಾಗಿಲ್ಲ, ಅದುಬೇಡ.

ಗು ಸುಗ್ಗಲೆ, ಚಂಮನ್ನೆ, ರೇಚನ್ಮು, ಮಲ್ಲಮು, ಚೆನ್ನಮಾತ್ರಜಿ, ನೀಲಾಂಬಿಕೆ, ಲಕ್ಷ್ಮೀಬಾಯಿ.

ಹೆಂ-ಇವು ಬೇಡ, ಇವು ಹಳೆಯ ಹೇಸರು.

ಗ೦-ನೀತಾ.

ಹೆಂ-ಬೇದ, ರಾವಣನ ಸೆನಪಾಗುತ್ತೆ.

ಗ೦-ಸಾವಿತ್ರಿ, ಅಹಲ್ಯಾ, ದವಸಂತಿ.

ಹೆಂ-ಸಾವಿತ್ರಿ! ಎಷ್ಟು ಕಷ್ಟ ಯಮನ ಜೊತಿಗೆ ಹೋರಣೋದು!
ಅಹಲ್ಯಾ ಅವಳಿಗೆ ಶಾಸ! ದವಸಂತಿ! ಶಿವ! ಶಿವ! ಉವಳ ಬವಣಿ
ಸೇನೆಸಿಕೊಂಡೆ!

ಗ೦-ರುತ್ತಿಳೆ

ಹೆಂ-ಬೆಡ್ರಿ, ರುತ್ತಿಳೆ ಕುಕ್ಕೆರ್ ಸೆನಪಾಗುತ್ತೆ.

ಗ೦-ಇನ್ನಾವ ಹೆಸರಿಡೋದಪ್ಪ! ಚಿನ್ನಮೃತ ಅಂತ ಇಡೋಣವೇ?

ಹೆಂ-ನಮ್ಮ ಮನೆ ಮುಸಂರಿ ತಿಕೊಳ್ಳಬಳ ಹೆಸರು.

ಗ೦-ತಂಗಚ್ಚೆ!

ಹೆಂ-ಹಸಿರ್ ನೀವು ಇಂಥಾವು! ಹಡಿಕಢಿ ಬಳಗಿನ ಉಪಕಢೆನೇ?

ಗ೦-ತಿಕ್ಕಲು ತಿನ್ನಿ ಅಂತ ಇಡು.

ಹೆಂ-ಸೋಡಿ, ನನಗೆ ದೇಗ್ತದೆ!

ಗ೦-ದೇಗು, ನನಗೇನು?

ಹೆಂ-ಬೇರೆ ಹೆಸರು ಹೇಳ.

ಗ೦-ಪುಟ್ಟತಾಯಮ್ಮ.

ಹೆಂ-“ಪುಟ್ಟು” ಬೇರೆ, “ತಾಯಿ” ಬೇರೆ, “ಉನ್ನ” ಬೇರೆ.

ಗ೦-ಅವ್ವಣಿ, ಅಮ್ಮಣಿ, ಗಾರಣಿ, ಅವ್ವಕ್ಕ, ಅಕ್ಕಣ್ಣ. ಅವ್ವಯ್ಯಕ್ಕೆ,
ಅಕ್ಕಯ್ಯಣ್ಣ. ಅವ್ವಯ್ಯ, ಅಮ್ಮಯ್ಯಕ್ಕ, ಅಕ್ಕಯ್ಯಾಜಿ. ಅಮ್ಮಯಮ್ಮ,
ಅಮ್ಮಣಿಮ್ಮ, ತಂಗವ್ವ, ಅಕ್ಕಮ್ಮಯ್ಯ!

ಹೆಂ-ಭೇ! ಭೇ! ನನ್ನ ತಲೆ ಕೆಟ್ಟ ಚಿಟ್ಟಪುಡಿದುಹೋಯಿತು ಈ
ಡಾಳು ಹೆಸರು ಕೇಳ.

ಗ೦-ನನ್ನ ತಲೆ ಕೆಟ್ಟುಕೊಯಿತು ಇವನ್ನು ನೇನುಷುಮಾಡಿ ಹೇಳಿ.

ಹೆಂ-ಸಾಕು ಮಹರಾಯರೆ! ಹೊಗಲಿ ಗಂಡು ಹೆಸರು ಹೇಳಿ.

ಗ೦-ಚಂದ್ರಕಾಂತ.

ಹೆಂ-ಚಂದ್ರನಿಗೆ ಕಾಂತನೇಸ್ತೀ?

ಗ೦-ಸೂರ್ಯಪ್ರಕಾಶ.

ಹೆಂ-ನನ್ನ ಮಗ ಜೀಳಗನಿಂದ ಸಂಜೀ ತನಕ ಒಂದೇಸಮು ಉರೀಬೇಕು ಅಂತೀರೆ?

ಗ೦-ಮರ್ಮಚ್ಯಾತ ಕುಮಾರ.

ಹೆಂ-ನಮ್ಮ ಚಿಕ್ಕಪ್ಪನಿಗೆ ಈ ಹೆಸರು ಕೂಗೋಽಕಾಗೋಣಿಲ್ಲ.

ಗ೦-ಕಾಳೀಜರಣ.

ಹೆಂ-ಜೀಡೆ, ಭಯ ಆಗ್ನುದೆ; ಡಿಟ್ಟಿವ್ ನಾವೆಲಿನಲ್ಲಿ ಬರೋ ಅಂತಿ ಗಾರರ ಹೆಸರು ಇಡೋಹಾಗೆ ಇದೆ.

ಗ೦-ಸಿದ್ಧಾಧ್ರ್ಯ, ಬಂದ್ರು.

ಹೆಂ-ಸಿದ್ರು, ಬಂದ್ರು ಇವೆಲ್ಲ ಒಂದೇ ಜಾತಿಯ ಹೆಸರು.

ಗ೦-ಅಶೋಕ.

ಹೆಂ-ಸಿನಿಮಾದವರ ಹೆಸರು.

ಗ೦-ಶಶಿಶೇಖರ ಭಟ್ಟು ಶಾರ್ಯ.

ಹೆಂ-ಅಪುಮ! ಒಂದು ಸಾರಿ ಈ ಹೆಸರು ಕೂಗಿ ಒಂದು ಲೋಟಿ ಕಾಫಿ ಇಡೀಬೇಕು.

ಗ೦-ಭೂತುಗ, ಬಡ್ಡಿಗ, ಬಿಟ್ಟಿಗ, ಅರಿಕೇಸರಿ.

ಹೆಂ-ಇಸ್ತಿಸ್ತಿಸ್ತಿಸ್ತಿ! ನಾ ಕೇಳಲಾರೆ.

ಗ೦-ಕಾಮಿನೀಕಾಂತ ಅಂತ ಇಡಬಹುದೋ?

ಹೇಂ-ಕಾಮಿನಿಗೆ ಕಾಂತನಾಗದೆ ಕೋತಿಗೆ ಕಾಂತನಾಗುತ್ತಾನೇನಿ^೧ ?
ಅದನ್ನು ಹೇಳಿ ಹೆಡರಿಡ್‌ಹೈಕೆ ?

ಗೆಂ-ಪಂಡಿತಾರಾಧ್ಯ.

ಹೆಂ-ಪಂಡಿತರಲ್ಲಿ ಆರಾಧ್ಯ ! ಮಗ, ಮಸಲ, ಪಂಡಿತವುತ್ತಾಗಿಬಿಟ್ಟರೀ
ಶೋಕ ಕೆಸರಿಟ್ಟಿವರನ್ನು ಅಡಿಕೊಳ್ಳಿದ್ದಿಲ್ಲವೇ ?

ಗೆಂ-ಆನಂದವರ್ಧನ.

ಹೆಂ-ಆ-ನೂ-ದ-ವ-ಧ್ಯ-ನ. ಶಂತೋಷವನ್ನು ಹೆಚ್ಚಿಸುವವನು !
ಇವನೊಬ್ಬು ಈಕೆವರ್ಹಾರಿ ಹಂಗಣವದ್ದೆ ಏನುಮಾಡೋದು ?

ಗೆಂ-ಕೂ.ವತ್ತಿ ಅಂತ ಇದು.

ಹೆಂ-ರಾರು, ಈ ಚುಂಟಿ ಕುರುವತ್ತಿ-ಕಳ್ಳು ? ಏನಿ^೧, ಎಂಥಾಷ್ಟು
ಸಿಂಪು ?

ಗೆಂ-ಈದಲ್ಲೆ ಇಡು.

ಹೆಂ-ಹಾ ! ಹಾ ! ಸಾವಧಾನ. ಸನ್ನಿಧಿ ಕೋಸಿಸಿಕೊಳ್ಳುಕೂಡದು.
ಮುಂದೆ ಅಷ್ಟು ಕ್ರೋಡಿಕೋಣವಾಗಲಿ.

ಗೆಂ-ನಿನ್ನ ತಲೆ ! ಇನ್ನೇನು ಹೆಸರಿಡೋದು ?

ಹೆಂ-ಕೋಸಿಸಿಕೊಬೇಡಿ ನಣಿಗಳೆ. ಸೇಗಸಾದ ಕಾಣಿ ಮಾಡ್ತಿ^೧ನಿ,
ಸೊಗಸಾದ ತಿಂಡಿ ನಿಮ್ಮ ದೊಡ್ಡತೆ ಕಳಿಸಿದ್ದಾರೆ.

ಗೆಂ ಮೊದಲು ಯಾಕೆ ತರಲಿಲ್ಲ ?

ಹೆಂ-ಇಲ್ಲ; ಹೆಸರು ಹೇಳಿ, ತರ್ತೇನೇ.

ಗೆಂ-ನಿನ್ನ ಹೆಸರು ದಿನವೂ ಹೇಳ್ತೇನಿಲ್ಲ.

ಹೆಂ-ಆದಲ್ಲ, ಇನ್ನೊಂದು ಹೆಸರು-ಸೊಗಸಾಗಿರೋದು ಹೇಳಿ.

ಗೆಂ-“ಕೇಳಲೆ ಬಾಲೆ, ಬಾಲೀಂದು ಫಾಲೆ”.

ಹೆಂ-ಇನ್ನೀ.

ಗ೦-‘ಮನೋನೃಡಿ’, ‘ಪೆಟ್ಟಿ’

ಹೆಂ-‘ನಾತ್ಯದ್ವಿರ’, ನನ್ನ ಮುದುವೆ ಆದ್ದು ಈ ಹುಚ್ಚು ಸಿಮುಗನ್ನು ಹೊಂಗಲಿಲ್ಲ !

ಗ೦-ನನ್ನ ಮುದ್ದು ಮಣಿ, ಕೇಳಿ; ಹೆಸರಿನಲ್ಲಿ ಏನಿದೆ ? ನಮ್ಮ ಕವಿ ಕಂಲಗುರು ಆ ಹೇರ್ಕ್‌ಸಿಯರ್ ಹೇಳ್ತಾನೆ-‘ಹೆಸರಿನಲ್ಲಿ ಏನಿದೆ ?’ ಇರೋದು ಬಂಡ್ವಾಳ ಗುಣದಲ್ಲಿ, ಇರೋದು ಬಂಡ್ವಾಳ ಯೋಗ್ತಿಯಲ್ಲಿ, ಇರೋದು ಬಂಡ್ವಾಳ ಪರಂಗೆ ನಮ್ಮಿಂದ ಆಗೋಂ ಸಹಾಯದಲ್ಲಿ. ಈಗಿನ ಈ ಐಲು ಜನ ಹೆಸರಿಗೆ ಭ್ರಮಿಸಿ ಏನೇನೂ ಹೆಸರುಗಳನ್ನು ಅಭಿವಿಲ್ಲದೆ ಇಡೀಂದು ಕರೀ ಮುಖಕ್ಕೆ ಬಣ್ಣ ಬಳಿದುಕೊಂಡ ರಾಗ ! ನಮಗೆ ಆದು ಬೇಡ.

ಸಣ್ಣ ಮುಖೀ

ರಾಜಕೀಯರನು ಚಿಕ್ಕವಸ್ತಿರವಾಗ ಪಟ್ಟಣ ಸೇರಿದನು ಜೀವನವೈ ಪಟ್ಟಣದಲ್ಲಿಯೇ ಬೆಳೆಯಿತು. ಮದುವೆಯಾದದ್ದೂ ಅಲ್ಲಿಯೇ. ಆದರೆ ಗಿರಿ ಶಿಶುರಗಳ ಮಧ್ಯ, ಕಾನನ ಕಾಂತಾರಗಳ ನಡುವೆ, ಬಳಸಿ ಹರಿಯುವ ಚೆಲುವ ತೋರೆಯೇಂದರ ತೀರದಲ್ಲಿ ಅವನ ಶೂರ.. ಆದು ಆಗಾಗ ನೇನಪಿಗೆ ಬರುವುದು. ಆದನ್ನು ನೇನೆಸಿಕೊಳ್ಳುವನು ಯಾವುದೋ ವಿಸ್ತೃತಿಯು ಬಂದು ಅಳಸಿ ಹೋಗುವುದು.

ಅವನ ಮನೆತನ ಆ ನಾಡಿನಲ್ಲಿ, ಹಿಂದೆ, ಹೆಸರಾದದ್ದು. ಆ ಹೀಗೆ ಯಲ್ಲಿ ಈಗ ಉಳಿದಿರುವವನಿನೆಂಬುಂಬಿನೆ. ತಾನು ಹಂಪಿದ ಉರು, ತನ್ನ ಮನೆ, ತಾನಾಡಿದ ಚೆಲುವಿನ ಪ್ರದೇಶ, ಎಲ್ಲವೂ ಪದೇಪದೆ ನೇನಪಿಗೆ ಬರುವುವು. ತಾನು ಈಗ ಅಲ್ಲಿಗೆ ಹೋಗಿರಲಾರ. ಜೀವನವು ಪಟ್ಟಣಕ್ಕೆ ಹೊಂದಿಕೊಂಡಿದೆ. ಇವನ ಹೆಂಡತಿಯೂ ಇಲ್ಲಿಯೇ ಬೆಳೆದವಳು. ಗಂಡಹಂಡಿರು ಹಲವು ಬಾರಿ ಆ ಉರನ್ನು ಕುರಿತು ಮಾತನಾಡಿಕೊಳ್ಳುವರು. ಇವಳು ಆದನ್ನು ನೋಡಿ ರಲ್ಲಿತ್ತಿ. ಆದರೆ ಆನೇಕರು ಬಂದು ಇವಳು ಯಾವ ವಂಶಕ್ಕೆ ಈಗ ಸೇರಿದವಾದಳೋ ಆದರ ಹಿರಿಮೆಯನ್ನೂ, ಕಳೆದ ವೈಭವವನ್ನೂ ವರ್ಣಿಸುವರು. ಭವ್ಯವಾದ ಮನೆ, ಭವ್ಯವಾದ ಭೂಸಂಪತ್ತಿ ಎಲ್ಲವೂ ಇತ್ತು; ಇದೆ. ಆದರೂ ಇವನ ಮನ ಅಲ್ಲಿಯೇ ಇರಲು ಬಗ್ಗೆದು. ಇವನು ತನ್ನ ಉರನ್ನೂ ತನ್ನ ಮನೆಯನ್ನೂ ತನ್ನ ಹಿರಿಯರನ್ನೂ ನೇನೆಸಿಕೊಂಡು, ಕಣಾಕಣೆಕೆಯಾಗಿ ಶಿಳಿದುಬಂದ ಆವರ ಬಾಳಿನ ಬದುಕನ್ನು ನೇನೆಸಿಕೊಂಡು ಆಗಾಗ ಸಿಟ್ಟಿಸಿರು ಕಳೆಯುವನು. ಹೆಂಡತಿಗೆ ಹೇಳುತ್ತಿರಲಿಲ್ಲ. ಎಲ್ಲಿಯೋ ಸ್ವಲ್ಪ ಆವಳಿಗೆ ತಿಳಿದಿತ್ತು. ತಮ್ಮ ಉರ ಜಾತ್ಯೇಯಕಾಲ ಬಂದಾಗ “ಹಾ! ಈಗಳ್ಲಿ ಜಾತೀ” ಎಂದಂದುಕೊಳ್ಳುವನು. ಇವನ ಎಕೆಯ ತನಕಿಲ್ಲಿ ಮೂಡಿದ ಚಿತ್ರ, ಮಿಂಚಿ ಹೋಗುವುದು.

ಎಂದಾದರೆಂದು ಬಿನ್ ಉರಿಗೆ ಹೋಗುವನು. ಇವನ್ ಮನೆಯಲ್ಲಿ ಯಾರೂ ಇಲ್ಲ. ಅಭಿಪ್ರಾಯ ಮನೆ ಮುದಿತನವನ್ನು ಕಾಣುತ್ತಿತ್ತು. ಇವನು ತನ್ನ ದೈತರು ಕೊಟ್ಟಿಷ್ಟು ತೆಗೆದುಕೊಂಡು ಬರುವನು. ಬೆಳೆಯನ್ನು ಅಳಿಸಲು ಇವನು ಹೋಡಾಗ ದೈತರು ಇವನಿಗೆ ವೋಸಮಾಡುವರು. ಇದು ಅವನಿಗೆ ಗೊತ್ತಾಗುವುದು ಅದರ ಅವರನ್ನು ಕೇಳಿಸು. ದೈತರು, ತಮ್ಮ ಧಣ ಮಂಕ ಸೆಂದು ಅವನಿಗೆ ಇನ್ನು ಪೀಠಿಯಿಂದ ಹಾಕಬೇಕೆನ್ನು ವರು. ಇವನು ಅವರನ್ನು ರೇಳ. ಅವರು ಇವನಿಗೆ ಕೊಡು. ಹೀಗೆಯೇ ಬದುಕು.

ಒಂದು ದಿನ ಹೆಂಡತಿ ಬಹು ನೀಡಿಸಿದಳು, ತನ್ನ ಗೂರನ್ನು ತನ್ನ ಜ್ಯೇಶಾವಂದಿರ ಮನೆಯನ್ನು ನೋಡಬೇಕೆಂದು. ಏನೋಽ ಜೀಸರದಿಂದ, ಏನೋಽ ಪೂರ್ವಾನಂದ ಒಪ್ಪು ಕರೆದುಕೊಂಡು ಹೊರಟಿನು.

ಒಳನಾಡಿನದಾರಿ, ಗಾಡಿಯಲ್ಲಿ ಹೊರಟಿದ್ದಾರೆ. ಹೆಂಡತಿ ಚವಲತನ ದಿಂದ, ‘‘ಇಂದು ಹೋಗೋಣ! ಗಾಡಿ ಬರಾತ್ತಿ ರಲ್ಲಿ’’ ಎನ್ನು ತ್ವಿ ರಲು ಇಬ್ಬರೂ ಇಂದು ನಡೆದು ಹೊರಟಿರು. ರಸ್ತೆ, ಸಾಲುಮರ, ಅಲ್ಲಲ್ಲಿ ಬೆಳೆವಾಡಿದ್ದ ತೋಟಗಳು, ದೂರದೂರದಲ್ಲಿ ಕಾಣುವ ಗಿರಿಧರಗಳು, ಕೆಲವೆಡೆ ಬಯಲು, ಬಯಾಲಲ್ಲಿ ಕೆಲವರು ಕುರಿ ಮೇಯಿಸುವವರು. ಸಂಚೇಯಾಗುವುದರಲ್ಲಿರುವ ಇಂದೊತ್ತು. ಸೂರ್ಯನ ತಾಜ ಆಷ್ಟು ಹೆಚ್ಚಿರಲಿಲ್ಲ. ಒಂಮೋಂದು ವೇళೆ ಸ್ವಲ್ಪ ತಂಸಾದ ಗಾಳಿ ಬೀಸುವುದು. ಗೌರಿದೇವಿ ಆತಿ ಖತ್ತಿಹಭರಿತಳಾಗಿ ದ್ವಾಢಿ. ಆ ಮಾತು ಈ ಮಾತು ಆಡಿಕೊಂಡು ಮುಂದೆ ಸಾಗಿದ್ದಾರೆ. ಹೆಂಡಿದ್ದ ಗಾಡಿಯು ಬರುವ ಶಬ್ದ ಆಗಾಗ ‘ಕಡ ಕಡ’ ‘ಗಡ ಗಡ’ ಎಂದು ಮೆಲ್ಲನ್ ಹೊರಳಿಕೊಂಡು ಗಾಳಿಯಲ್ಲಿ ತೇಲಿಕೊಂಡು ಕೇಳಿಸುವುದು. ಅಂತಹ ಬಯಲ ಪ್ರದೇಶದಲ್ಲಿ ಪ್ರಕೃತಿಗೆ ಆದೇನೋ ಒಂದು ಬಗೆಯ ಸೂಮ್ಯಶಾಂತಿ ಯಿದೆ. ಅಲ್ಲಲ್ಲಿ ಒಂದೊಂದು ಹಕ್ಕಿ ಚೆಲಿಸಿಲಿ ಗುಟ್ಟಿ ನೆತ್ತುಯನ್ನು ಬಗೆಬಗೆ ಯಾಗಿ ಕೊಂಕೆಸಿ ಹಾರಿಹೋಗುವುದು. ಚಿಗುರೆಲೆ ಸೂರ್ಯ ರಶ್ಮಿಯಲ್ಲಿ ರೇಣ್ಣೀ ಯಂತೆ ವಿನುಗುವುದು. ಸಂಚೆ, ಬಯಲು, ಪ್ರಕೃತಿಯ ಆರಾಮ, ಸುಂದರ ವಾಗಿಲ್ಲದೆ ಮತ್ತೇನು!

ದೂರದಿಂದ ಕುರಿಕಾಯಿವಾನೆ ಕೊಳಲಿನಿಂದ ಒಮ್ಮೆಗೆ ಒಂದು ಸುನಾದ ಹರಿಸು ಬಂದಿತು. ಇಬ್ಬರೂ ಪ್ರಲಕ್ಷಿತರಾದರು. ಹೆಂಡತಿ ಗೌರಿಯು ಬಹು ಆಹ್ಲಾದವಾಯಿಯಾಗಿದ್ದಾಳೆ.

ಗೌರಿ-ಬಿಸಿಲು ಹೆಚ್ಚಾಗಿದ್ದು ನಮಗಷ್ಟು ಶ್ರಮ ಕಾಣಿಸೋಳಿ ಅಲ್ಲವೇ ? ರಾಜ-ಸಿನ್ಹ ವಸನ್ಸಿಗೆ ಬಹಳ ಸಂತೋಷಪ್ರೇರಿತ ಇವತ್ತು ?

ಗೌರಿ-ನಮ್ಮ ವಾವನ ಮನೆಗೆ ಹೋಗುತ್ತು ಇದ್ದೇವೆ. ನೀವು ಹುಟ್ಟಿದ ಶಾರು, ನೀವು ಬೆಳೆದ ಉಳಿ, ಏನೋ ಆನ್ನಿಸುತ್ತೆ ನನ್ನ ಮನಸ್ಸಿಗೆ. ನೀವು ಚಿಕ್ಕವರಾಗಿದ್ದಾಗ ಹೇಗೆದ್ದಿ? ಇದೆಲ್ಲ ನನ್ನ ಮನಸ್ಸಿಗೆ ಉಂಟಿಕೊಳ್ಳೋ ಹಾಗೆ ಆಗುತ್ತೇ. ನಾವಿಬ್ಲೂ ಜೊತೆಗೆ ಬೆಳೆದಿದ್ದೆ ಎನ್ನ ಚೆನ್ನಾಗಿತ್ತು !

ರಾಜ-ಅಯ್ಯೋ ಸೆಚ್ಚೆ ! ಅಲ್ಲಿ ನೋಡು, ಆದೇನು ಹಕ್ಕಿ ಗೂತ್ತಿ ?

ಗೌರಿ-ನಾನು ನೋಡಿಲ್ಲ. ಕಾಗೆ ಹಳಗೆ ಇದೆ. ಆದರೆ ರೈಕ್ಕೆಗೆ ನೂತ್ರ ಬಣ್ಣ ಇದೆ.

ರಾಜ-ಅದಕ್ಕೆ ನಾವು ಸಂಭಾರ ಕಾಗೆ ಎನ್ನುತ್ತೇವೆ.

ಗೌರಿ-ಈ ನೂರ ಚೆನ್ನಾಗಿ ಚಿಗಿತ್ತಿದೆ. ಇಲ್ಲೋ ಕೂಡೊಳ್ಳುತ್ತಿರ್ಬಾಣ. ಗಾಡಿ ಬಿಲ್ಲಿ. ಕೆಲಂಚ ಬಿಸಿಲು ಇದೆ. ಇಲ್ಲೆ ತಿಂಡಿ ತಿನ್ನೋಣ, ಆದ್ದರಿಂದ ನೀರು ?

ರಾಜ-ಬೇಡ ಆ ಗಿಡದ ಮಧ್ಯೆ ಇಲ್ಲೋ ಹಳ್ಳಿ ದಾಟಿ ಮುಂದೆ ಹೋದ್ದೆ ದಿಕ್ಕೆ. ದಿಕ್ಕೆ ಕೆಳಗಿಳಿದ್ದೆ ನಮ್ಮಾದು.

ಗೌರಿ-ಹಳ್ಳಿದಾರಿ, ಇಲ್ಲೆ ಇದೆ ಅಂತ ಕಂಡೂ ಎನ್ನ ದೂರ ನೇಡಿ ಬೇಕು ! ಆದು ಹಳ್ಳಿನೇ ? ಅಲ್ಲಿ ಗಿಡ ಯಾಕೆ ಇರಬೇಕು ?

ರಾಜ-ಸೀರಿನ ತಂಸಿಗಿ ಗಿಡ ಬೆಳೆದಿರ್ತಿನೆ—ಹಳ್ಳಿದ ತಡಿಯಲ್ಲಿ.

ಗೌರಿ-ಆ ಹಳ್ಳಿದ ಹೆಸರೇನು ?

ರಾಜ-ಅದು ಹಳ್ಳಿ ಅಲ್ಲ. ಕರೆಯೋ ವಾಡಿಕೆ ಹಾಗೆ. ಅದೊಂದು ಸೆದಿ-ಸೃಣಿ ಮಾತ್ರಿ ಅಂತ ಆದರ ಹೆಸರು.

ಗೌರಿ-ಅದೇಕೆ ಆ ಹೇಸರು?

ರಾಜ-ಆದರ ಮರಳಿನಲ್ಲಿ ಚಿನ್ನದ ದೇಕು ಬೆರೆದವೆಯಂತೆ. ಹೀಂದೆ ಆ ಮರಳನ್ನು ಜಾಲಿಸಿ ಚಿನ್ನ ತೆಗಿಯುತ್ತಿದ್ದರಂತೆ. ಅದ್ದರಿಂದ ಅದಕ್ಕೆ ಸ್ವಣ ಮುಖಿ ಎಂಬ ಹೇಸರು

ಗೌರಿ-ಹಾಗಾದ್ದೆ ಬಸ್ತಿ. ಆ ನದಿದಡಡಲ್ಲಿ ಕೂತು ತಿಂಡಿತಿಸ್ತೂ ಇಲ್ಲಿ ರಾಜ-ಬೇಡ ಉರು ಹತ್ತಿರ. ಉರಿಗೇ ಹೋಗೋಣ.

ಗೌರಿ-ನಿಮ್ಮದು ಯಾವಾಗಲೂ ಹೀಗೇನೇ!

ಇಬ್ಬಿರೂ ನಡೆದುಕೊಂಡು ಮುಂದೆ ಹೊರಟ್ತರು. ನದಿ ಸಮೀಪಿಸಿತು. ಗೌರಿ ಹೇಳಿದಳು—“ನೋಡಿದ್ದೇರ ಇಲ್ಲೆ ಮ್ಮೆ ತಂಪಾಗಿದೆ. ಈ ಹೊಂಗೇ ಪ.ಪಗಳು; ನಾನೀಲ್ಲೇ ಕೂತೆನ್ನಾಳ್ಳೋಣ; ಗಾಡಿ ಬರ್ಲಿ; ಆವನೂ ಎತ್ತಿಗೆ ಸೀರು ಕುಡಿಸುತ್ತಾನೆ.”

ನೀರಿನಲ್ಲಿ ಕೈಕಾಲು ತೊಳೆದುಕೊಳ್ಳಲು ಹೊಗುವವಳಿನ್ನು ರಾಜಶೇಖರನು ಸಿಫೇಧಿಸಿದನು. “ಮುಖ ತೊಳೆದುಕೊ, ಆದರೆ ನೀರು ಕುಡಿ ಬೇಡ” ಎಂದು ತಿಳಿಸಿದನು.

ಅಶ್ವರ್ಜಿಗೊಂಡ ಹೆಂಡಕಿ “ಇದೇನು ಹೀಗೆ ಹೇಳುತ್ತೀರಿ? ನೀರು ಎಷ್ಟು ತಂಪಾಗಿದೆ, ತಿಳಿಯಾಗಿ ಇದೆ, ಒಳ್ಳೆಯ ನೀರು. ಕುಡಿಯಬಾರದೆ? ಅಲ್ಲೇನ್ನೀಡಿ, ಆ ಕಡೆ, ಅಲ್ಲಿ, ಯಾರೋ ಕುಡಿತಾ ಇದ್ದಾರೆ” ಎಂದಳು.

ರಾಜ-ಅವರು ಕುಡಿತಿಲಿ, ನಾವು ಕುಡಿಯಬಾರದು.

ಗೌರಿ-ನಿಕೆ?

ರಾಜ-ಅದೆಲ್ಲ ಕೇಳಬೇಡ, ಬಾ, ಹೋಗೋಣ.

ಗೌರಿ-ನನಗೆ ಬಹು ಬಾಯಾರಿಕೆ. ಇದೊಂದು ಬೋಗಸೆ ಕುಡಿದು ಬಿಡ್ಡೇನೆ. ರೋಗ ಏನೂ ಬರಲಾರದು.

ರಾಜ-ಬೋಗಸೆ ಸೀರು ಬಿಡು, ಬಿಟ್ಟಿಬಿಡು, ಬೇಡ, ಕುಡಿಯಬೇಡ, ಖಂಡಿತ ಕುಡಿಬೇಡ, ನನ್ನಾಳೆ!

ಗೌರಿ-ಸಿಮ್ಮೆದು ಹಾಸ್ಯ.

ರಾಜ-ಹಾಸ್ಯ ಇಲ್ಲ, ಖಂಡಿತ ಬೇಡ, ದೇವರಾಣಿಗೂ ಬೇಡ !

ಗೌರಿ-ಈ ನಿರ್ಧಾರ ಮುಟ್ಟಿಬಾರದೆ ?

ರಾಜ-ಮುಟ್ಟಿಬಹುದು. ನಾವು, ನಮ್ಮೆ ಮನೆತನದವರು ಈ ನಿರ್ಧಾರದಿಯಾವುದಿಲ್ಲ.

ಗೌರಿ-ಯಾಕೆ ? ನನಗೆ ಹೇಳಿ, ಏನು ಕಾರಣ ?

ರಾಜ-ಇಲ್ಲ, ಈಗ ಬೇಡ; ಇನ್ನೊಂದು ದಿನ ಹೇಳ್ತೇನೇ.

ಗೌರಿ-ನೋಡಿದ್ದೋ, ನೀವು ಆತೆ ಇಟ್ಟಿ ! ನೀವು ಹೇಳ್ತಿಹೋದೆ ನನ್ನಾಜಿ; ನನ್ನ ಕೊರಳಾಣಿ.

ರಾಜ-ಬಾ, ಮುಂದೆ ಹೋಗೋಣ.

ಅವಳನ್ನು ಮುಂದಕ್ಕೆ ಎಳೆದುಕೊಂಡು ಹೋಗುತ್ತ ಹೇಳತ್ತಿಂಡಿದನು.

ಈಗಲೇ ನಿನಗಿದನ್ನು ಹೇಳಿಕೂಡಿದೆ. ಆದರೆ ಎಂದಾದಲ್ಲಿಂದು ಚಿನ ನಿನಗೆ ಹೇಳಲೇ ಬೇಕು. ನಮ್ಮೆ ವಾಸ್ತವಿಕ ತಂದುಕೊಂಡ ಸೊಸೆಯಂತಿಗೆ ಇದನ್ನು ಹಿರಿಯರು ಹೇಳುತ್ತಾರೆ. ಆದರೆ ನಾನಿಗೆ ನಿನಗೆ ಹೇಳಬೇಕಾಗಿದೆ. ಇದು ನನಗವ್ಯಾ ಸಮಾಧಾನವಿಲ್ಲ. ಇದು ಅನೇಕ ತಲೆ ಮಾರಿನ ಓಂದಿ ಸಂಡಿದ ಕಥೆ. ನಮ್ಮೆ ವಂಶದವರು ಶಾರರಾಗಿದ್ದರು. ಆಗ ಆದು ಅಸಿತ್ತಿತ್ವ ವಾಗಿದ್ದ ಕಾಲ. ದೇಶದ ದೊರೆತನ ಸ್ಥಿರವಾಗಿರಲಿಲ್ಲ. ಈ ಪಾರ್ಶ್ವತಕ್ಷೇತ್ರಬ್ಜ ಪಾಕ್ಯಯಗಾರ-ನರಸಪ್ನಾಯಕ. ನಮ್ಮೆ ವಂಶದಲ್ಲಿ ಓಬ್ಜ-ವಿರುವಳ್ಳಿ ಆತನ ರಾಜ್ಯದಲ್ಲಿ ದೊಡ್ಡ ಪದವಿಯಲ್ಲಿದ್ದ. ಈ ನರಸಪ್ನಾಯಕನ ರಾಜ್ಯವನ್ನು ಆಗ ಶತ್ರುಗಳು ಬಂದು ಮತ್ತಿದರು. ಆವರು ಮರಾಲೆಯವರಿರಬೇಕು.

ನರಸಪ್ನಾಯಕನ ದೊರೆತನಕ್ಕೆ ಮುಖುವಾಗಿ ಶತ್ರುಗಳು ಬಂದ ಮತ್ತಿದರು. ಆವನ ರಾಜ್ಯವನ್ನು ಉಳಿಸಲು ಆವನ ಸೇವಕರೂ, ಅಧಿಕಾರಿಗಳೂ, ಸ್ತೇಸ್ಯವೂ, ಸ್ವಾಧ್ಯಾನಾಯಕನೂ ಯುದ್ಧಕ್ಕೆ ನಿಂತರು.

ಈ ಸದಿ, ಸ್ವಾರ್ಥಮುಖಿಯು ಮೇಲಿನಿಂದ ಹರಿದು ಬರುವುದು. ಆ ದಿಬ್ಬದ ಬಲಭಾಗಕ್ಕೆ ಹೊರಳಿಕೊಂಡರೆ ಅಲ್ಲಿ ನವ್ಯಾದು. ನಮ್ಮ ಉರಹತ್ತಿರವೂ ಈ ಹೊಳೆ ಹರಿದು ಬರುತ್ತಿದೆ. ಹಿಂದೆ, ಉರಿಗೆ ಕೋಟಿಯಿತ್ತು. ಯುದ್ಧ ನಡೆಯಾವ ಕಾಲದಲ್ಲಿ ಹೊಳೆತುಂಬಿ ಹರಿಯುತ್ತಿತ್ತು. ಕೋಟಿಯಿತ್ತು. ಆಚೆ ಆ ಹಿಂದಿನ ರಾತ್ರಿ ನರಸಣ್ಣ, ಪರಷಣ್ಣ ಸ್ನೇಹ್ಯ ತೆಗೆದುಕೊಂಡು ಶತ್ರು, ವನ್ನು ಅಟ್ಟಲು ಹೊರಟಿದ್ದರು. ೧-೨ ಹೆಚ್ಚಿಗಳ ಮೇಲಾಭಾಗದಲ್ಲಿ ಸದಿಯನ್ನು ದಾಟಿ ಈ ಕೋಟಿಗೆ ಲಗ್ಗಿ ಹತ್ತುಚೆಕೆಂದು ಶತ್ರು ಪ್ರಯತ್ನ. ನಡಿಯನ್ನು ದಾಟಿಪ್ರದರ್ಶಿಕಾಗಿ ಅವರನ್ನು ತಡೆದೋಡಿಸಬೇಕೆಂದು ಈ ನಾರು ಕನ ಸ್ನೇಹ್ಯ ಸುಗ್ಗಿತ್ತು. ಯುದ್ಧದ ಸಂಭವ ಆಚೆ ತೀರ, ಆಚೆ ತೀರ ಮತ್ತು ಸದಿಯ ಜಲಭಾಗ ಇಲ್ಲೆಲ್ಲ ನಡೆಯಬೇಕಾಗಿತ್ತು. ಶತ್ರುವು ಅನೇಕ ತೆಸ್ಪಿಗಳನ್ನು ತಂದು ಅಷ್ಟಗಳಿಂದಲೂ. ತನ್ನ ಕುದುರೆಗಳಿಂದಲೂ ಸದಿಯನ್ನು ದಾಟಿ ಆಜಬೇಕೆಂದು ಅವನ ಪ್ರಯತ್ನ. ಹಾಗೆ ಬರಿವನನ್ನು ಆಚೆ ದಡದಲ್ಲಿಯೇ ತಡೆಯಲು ಇವರ ಯತ್ನ. ಹೀಗಾಗಿ, ಇವರ ಯಂತ್ರ ರಂಗ ಆಚೆ ದಡವೂ ಆಚೆ ದಡವೂ ಸೇರಿ, ವ. ಹ್ಯಾ ಸದಿಯನ್ನೂ ಸೇರಿಕೊಂಡ ಯುದ್ಧ ರಂಗವಾಗಿತ್ತು.

ಗಂಡಾಲ್ಗಳೆಲ್ಲ ಯುದ್ಧಕ್ಕೆ ಹೊಗಿದ್ದರು. ಅಸಿವಾರಹ ಪ್ರಸಂಗ ಬಂದರೆ ಇರಲೇಂದು ಕೊಂಚಜನ ಕೋಟಿಯ ರಕ್ಷಣೆಗೆ. ಬೆಳಗಾಯಿತು. ಹೊತ್ತೀರಿತು. ಸುದ್ದಿ ನಿಮಿಷ ನಿಮಿಷಕ್ಕೂ ಅನಿಶ್ಚಯಾಗಿತ್ತು. ಕದನ ಬಲು ಭಾವಿತಿಂದ ಸಾಗಿತ್ತೇತೆ. ಪನಾಗಿನೇರಿ.ತೇಜಿ ಅಂದಿನ ಕೋಲಾವಲ ದಲ್ಲಿ! ಕೋರಯವರೆಲ್ಲ ಜೀವ ಶಿಂಡಿದುಕೊಂಡಿದ್ದರು. ಸಿಕ್ಕಿತವಾದ ಸುದ್ದಿ ಬಿರಲೇ ಇಲ್ಲ. ಯುದ್ಧ ನಡೆಯುತ್ತೇ ಇತ್ತು. ಬಹಳ ಅವಶರದ ಹೇಳಿಕೆಯೊಂದು ಬಂದುಪರಿಂದ ಕೋಟಿಯ ಇಕ್ಕೆದ್ದು ಆಲ್ಪ ಶ್ವಲ್ಪ ಸ್ನೇಹೂ, ಕಾವಲಿಗೆ ಕೊಂಡಿ ಜನ ಬಿಟ್ಟು ತಮ್ಮವರ ಒತ್ತಾಸೆಗಾಗಿ ಧಾವಿಸಿಹೊಡರು. ೧-೨ ಹೆಚ್ಚಿಗಳ ಆಚೆ. ಈ ಕೋಟಿಯ ಜೀಂಗಿಸರು ಮಕ್ಕಳಿಗೆ ಪ್ರಿಯರಾದವರು ಜೀನ ಸಾಪುಗಳ ಹೊರಟಿದಲ್ಲಿದ್ದರು. ಅನೇಕ ಜನ ತಾಯಿಯರು, ಹಂಡತಿಯರು, ಇಕ್ಕತಂಗಿಯರು, ಆ ಅನಿಶ್ಚಯಾದ ಫಲಿತಾಂಶವನ್ನು ಎದುರುಹೋಡುತ್ತೇ, ಆ ದುಸ್ರಿಮಿತ್ತವನ್ನು ಹೇಗೆ ಕಳಿದೇವೆಂದು ಭಗವಂತೆ.

ನನ್ನ ಬೇದುತ್ತೆ, ಹಾವಿನ ಗಂಟಲಲ್ಲಿ ಸಿಕ್ಕು ಕಪ್ಪೆಯಂತೆ ಆ ಹೊತ್ತಿನಲ್ಲಿ ಜೀವ ಧಾರಣ ವಾಡಿದ್ದರು.

ವಿರಾಕಣ್ಣನ ಹೆಂಡತಿ ರೇಚಮ್ಮೆ, ಏನೋ ಒಂದು ಬಗೆಯ ಢೈರ್ಯದಿಂದ ಇದ್ದವರು ಹೊತ್ತು ಏರಿದಂತೆಲ್ಲ ಸಂಕಟಪಡತೊಡಗಿವಳು ಸ್ತೀಯರೆಲ್ಲ ಉರ ದೇವಾಲಯಕ್ಕೆ ಹೋಗಿ ನ.ಂಗಳುರತಿ ವಾಡಿಸಿಕೊಂಡು ಬಂದರು. ವಿವಿಧ ವಾದ ಹರಕೆ ಹೊತ್ತರು. ಆ ದ.ರ್.ಎನ್ ಗ್ರಾಂಡು ಕಳೆನರೆ ಸಾಕು, ಢೈವ ಆ ಒಂದು ದಿನ ಪ್ರಸನ್ನಾದರೆ ಸಾಕು. ಎಂದು ಇನರೆಲ್ಲರ ಸಾಧನೆ. ಸಮಾಜಕಾರನೇ ಬಾರದು. ನಾಬುಕನ ಹೆಂಡತಿ— ಸಮಾಜಾರ ತಿಳದ. ಕೊಂಡು ಬಾ ಎಂದು ಕಳಿಸಿದ ಉಳಿಗದವರೆಲ್ಲ ಯ.ಂದ ರಂಗವಲ್ಲಿ ಸ್ಥಿತರು. ಅಸಹಾಯ ರಾದ ಸ್ತೀಯರೇನು ವಾಡುವುದು? ಸಿನಿಷನ ಕನ್ನು ಕರೆಯುವುದು ಹೇಗೆ? ದುಭ್ರರಾಜ ಅನೆಶ್ವಿತೆ ಪರಿಣಾಮವನನ್ನು ಸಹಿಸುವುದು ಹೇಗೆ? ಹೊತ್ತು ಸೆತ್ತಿಯನ್ನು ದಾಟಿತು. ಕಾಣ್ಣಿನುಕ್ಕೆ ಇಂದಿಯಿತು. ಆ ದಿನದ ಬಿಸಿಲು ಬಲ್ಲು ಉಗ್ರವಂತಿ. ಹೆಂಗಸರೆಲ್ಲರೂ ಉರಿ ಉರಿ ಎಂದು ತಳಮಳಿಸುತ್ತಿದ್ದರು. ಸ್ತೀಯ ರಾರೂ ಉಳಿಟ ವಾಡಿರಲ್ಲಿ ವಿಚಯಿಗಳಾದ ಶತಿಗಳನ್ನೂ, ಆಣ ತಮ್ಮಂದಿ ರನ್ನೂ ಮಕ್ಕಳನ್ನೂ ಎಚ್ಚೆರಿಸಿದ್ದರು. ಉಳಿಟವಾಡುವುದೆಂದು ಆವರ ಸಿತ್ತುಯಂತಿ. ದೇವಾಲಯದ್ವಾರೆ ಸತತ ವ್ಯೇಚೆ. ಮನೆಗಳ್ಲಿ ಎಲ್ಲರೂ ಸೂಚೆ ಯಲ್ಲಿದ್ದಂತಿ.

ರೇಚಮ್ಮೆ ಸಂಕಟ ತಡೆಯಾಡಬಾಗು ಸದಿಯ ತಣ್ಣಿನೇಯ ಸೀರಿನಲ್ಲಿ ಸಾಷ್ಟುವರಾಡಿ ದೇಹದ ಉರಿಯನ್ನೂ ತನ್ನಾಲ್ಲಿಕಾನ ಮಸಹಿನ ಉರಿಯನ್ನೂ ಶಮನ ಪರಾಡಿಕೊಳ್ಳಬೇಕೆಂದು ಬಗೆದು ನಾವಿಯ ಕಡೆಗಿದ್ದ ಕೊಂಟಿಬಾಗಿಲನ್ನೂ ತೆರೆದು ನದಿಗೆ ಇಂದಿಯಾಗಿ. ಇವಳಿಗೆ ವ.ಹಾ ಕಳವಳಿ. ಶತ್ರು ಸಮಾಜವಾಗಿರು ವಾಗ ಕೊಂಟಿ ಬಾಗಿಲನ್ನೂ ತೆರೆಯುವುದೇ ಎಂದು. ಆದರೊಂದು ಢೈಯ್ಯಿ : ತುಂಬಿ ಹಡಿಯಾವ ಕೊಳೆ. ಶತ್ರು, ಕೊಂಟಿ ಸಮಾಜದಲ್ಲಿ ನದಿ ದಾಟಿಲಾಗುತ್ತಿರುತ್ತಿಲ್ಲ. ಆಲ್ಲಿ ಆಳ ಬಕಳ. ಧಿರನಾದ ತನ್ನ ಪತಿ, ಶತ್ರುವನ್ನು ಆಲ್ಲಿ ತಡೆದು ಹಿಡಿದಿದ್ದಾನೆ. ಶತ್ರುವು ಇಲ್ಲಿಗೆ ಹೇಗೆ ಬಂದಾನು! ಇವಳಿ ಜೊತೆಗೆ ಕೆಲವರು ಹೆಂಗಸರು ಬಂದರು. ಸದಿಯಲ್ಲಿ ಸ್ತುತಿಮಾಡಿ ಉರಿಯನ್ನೂ ಶಮನಮಾಡಿ ಕೊಳ್ಳಲು ವ.ಹಾ ಕಳವಳಿಂದ ವ.ಹಾ ದಂಗಡವಿಂದ ಸೀರಿನಲ್ಲಿ ಇಳಿದಿ

ವಾದಾರೆ. ಸೀರು ಕೆಸರಿನಿಂದ ತುಂಬಿ ಸೋರೆಯಿಂದ ಕುಲ್ಲುಕಡ್ಡಿಗಳಿಂದ ಬಗ್ಗೆಡ ವಾಗಿದೆ. ಸ್ವರ್ಣಮುಖಿಯ ಪ್ರದ್ರಷ್ಟೇಜವಿಲ್ಲ. ಸುಹಂಸಿನಿಯಾಗಿ. ಸುಶಾಲಿನಿಯಾಗಿ ಗಡನುರಗಳ ಮಧ್ಯ ಹರಿಯುವ ಈ ಸೌಂದರ್ಯವಿಲ್ಲ. ಗಡಮರಗಳ ಮಧ್ಯ ತೂರಿಬಿನ್ನದ ಕೆರಣ ಈ ಸೀರನ್ನು ಈಗ ಚಿತ್ರಿಸುತ್ತಿಲ್ಲ. ಸೌಂದರ್ಯವೂ ವಿರಾಪವಾಗಿದೆ.

ರೇಚಮ್ಮೆ ಸೀರಿನಲ್ಲಿ ಕದಳು. ಕಣ್ಣಿನುಷ್ಟೆದ್ದಾಳೆ, ಭಗವತೀಯನ್ನು ಬೇಡಿದ್ದಾಳೆ—ತನ್ನ ಸೌಭಾಗ್ಯವನ್ನು ಉಳಿಸು ಎಂದು. ಸ್ತ್ರೀಯರೆಲ್ಲ ಸೀರಲ್ಲಿ ಇಳದರು. ಮೂಗು ಮುಷ್ಟಿಕೊಂಡು ಮುಳುಗುಹಾರಿದರು. ರೇಚಮ್ಮೆ ಸೀರಿನಿಂದ ಎದ್ದು ಬೋಗಸೆಯಲ್ಲಿ ಸೀರನ್ನು ತೆಗೆದುಕೊಂಡಿದ್ದಾಳೆ. ಮುಖ ಪ್ರಕ್ರೂಲನ ಮಾಡಲು. ಹಾ ! ಏನಾಗಿ ಹೋರಿಯಿತು ! ಬೋಗಸೆಯಲ್ಲಿ ಸೀರು ಬಂದಿತು. ಕೈ ಭಾರದಿಂದ ಜಾಗುಳುತ್ತಿದೆ. ಏನಮು ? ಎಂದು ಸೋಡಿದ್ದಾಳೆ. ಕೂದಲು ಕೈಗೆ ಸಿಕ್ಕಿಕೊಂಡಿದೆ. ಏನು ಕೂಡಿದ್ದು ! ಎಂದು ಎತ್ತಿದ್ದಾಳೆ. ರುಂಡುಫಿನ್ಸು ವಾದ ರುಂಡ ! ನಾಲಗೆಯನ್ನು ಕಟ್ಟಿಕೊಂಡಿದೆ. ಶಾಗ್ರಹಾದ ಕಣ್ಣನೋಟಿ. ಬಿಂಬಿ ಕೆರಳಿದ ಜಡೆ-ಹಾ ! ಎಂದು, ರೇಚಮ್ಮೆ ಸೀರಿನಲ್ಲಿ ಬಿನ್ನಾಳು. ಉಳಿದ ಸ್ತ್ರೀಯರು ಈ ಅನಾಹತವನ್ನು ಕಂಡರು. ರುಂಡಸೂ ರುಂಡವನ್ನು ಆಪ್ತಿ ಕೊಂಡ ರೇಚನ್ನನ ದೇಹವೂ ಆ ಹರಿನ ಹೋನಲಿನಲ್ಲಿ ಹೋರಳಿ, ತೇಲಿ, ಮುಳುಗಿ, ಎದ್ದು ಮರೆಯಂಗಿ ಕೊಟ್ಟಿಹೋರಿಯಿತು. ಸ್ತ್ರೀಯರು ಚೇತ್ತಾರು ಮಾಡಿದರು, ಗೊಳಿಬಟ್ಟರು. ನದಿ. ಸ್ವರ್ಣಮುಖಿ, ಸೀನಿಂಗ ಸೋಡುತ್ತಿರುವ ಈ ಸುಂದರಿಯಾದ ಸ್ವರ್ಣಮುಖಿ ಒಂದು ದೇಹವನ್ನೂ. ಒಂದು ರುಂಡವನ್ನೂ ಹೋತ್ತು ಕೊಂಡುಹೋರಿಯಿತು. ಯಾವುದೆ ಒಂದೂ ಸಂಕಟಿನಲ್ಲಿನ ಹರಿದುಹೋರಿಯಿತು. ತನ್ನ ನೈಸ್, ತನ್ನ ಅಂಗಾಂಗಕ್ಕು ರಕ್ತಸ್ವಾತನಾಗನ್ನರೂ ರಕ್ತ ಬೆರೆದು ಹರಿದರೂ ಏನೋಂದೂ ವಿಷಾದ ತೋರಿಸದೆ ನದಿ ಹರಿಯಿತು, ಹಂಪೆಹೋರಿಯಿತು.

ಅಮೇಲೆ, ಎರಡು ದಿನಗಳಾದಮೇಲೆ ಇಲ್ಲಿಗೆ ಸಮೀಕ್ಷದಲ್ಲಿಯೆ ಸೀರಮೇಲೆ ಬಾಗಿದ್ದ ಒಂದು ವ.ರಕ್ಕೆ ರೇಚನ್ನೆಯ ದೇಹ ತಗಲಿ ಸಿಕ್ಕಿಕೊಂಡಿತ್ತು.

ಉರಿನವರು ಆ ದೇಹವನ್ನೂ, ಅವಳು ಅಪ್ಪಿಕೊಂಡಿದ್ದ ಆಕೆಯ ಪತಿಯ ರುಂಡ ವನ್ನೂ ತಂದು ಸಂಸ್ಥಾರ ಮಾಡಿದರು. ನಮ್ಮ ಉಂಟಾಗಿಯ ಬಾಗಿಲ ಹತ್ತಿರ ಒಂದು ಮಹಾಸತಿಗಲ್ಲನ್ನು ನೆಟ್ಟು ಉರಿನ ಸ್ತ್ರೀಯರಿಗೆ ಆಕೆಯ ನೇನ ಪನ್ನು ಸದಾ ಉಂಟುಮಾಡುತ್ತಿದ್ದಾರೆ.

ಗೌರಿ ! ಅಂದಿನಿಂದ ಆ ವಂಶಜರು-ನಾವು ಈ ನದಿಯ ನೀರನ್ನು ಕುಡಿಯುವುದಿಲ್ಲ ಪತಿವೃತ್ತೀಯಾದ ರೇಷನ್‌ನ್ನು ಮತ್ತು ನೀರನಾದ ವಿರುವ ಇಂನ ನೇನೆಂಬಿಗಾಗಿ.

17-5-43.

ಬಾಡಿಗೆ ಮನೆ

ಬಾಡಿಗೆ ಮನೆ ಕಷ್ಟ ನಿಮ್ಮಲ್ಲಿ ಕೆಲವರಿಗಾದರೂ ಗೊತ್ತು. ಇಡೀ ಜೀವ ಮಾನವನ್ನೀಲ್ಲ ಪರರ ಮನೆಯಲ್ಲಿ, ಹಣ ತೆತ್ತು ಕಳೆಯುವುದು ಎಂತಹ ಸ್ಥಿತಿ! ಅದರೇನು? ಹಾಗೂ ಆಗಚ್ಚೆಕಾಗಿದೆ ಅನೇಕರಿಗೆ.

ಸೋಮಣ್ಣಿಗೆ ಬೆಂಗಳೂರು ಬಿಡುಗಡಿಯಾಗ ಮೈಸೂರು ಸೇರ್ಫಡಡಿಯಾ ಯಿತು. ಯುದ್ಧ-ರೈಷಣಿ-ದಃಖಾರಿ ಕಾಲ; ಇವುಗಳ ಗೊಂದಲದಲ್ಲಿ ಚಿಕ್ಕ ಉಳಿರು ಕೊಂಚ ವಾಸಿ, ಇರಬಹುದು, ಎಂದು ಬಗೆದು ನೇಮ್ಮದಿಯಿಂದಲೇ ಮೈಸೂರಲ್ಲಿ ಮನೆ ಹುಡುಕ ತೊಡಗಿದ.

ಬೆಂಗಳೂರು-ಮೈಸೂರುಗಳಲ್ಲಿ ಕೆಲವು ವಿಭಾಗಗಳಲ್ಲಿಲ್ಲ ಒಂದೇ ಕೋ ಮಿನವರೇ ತುಂಬಿದಾಡಾರೆ. ಬ್ರಾಹ್ಮಣರಲ್ಲಿದವರಿಗೆ ಬ್ರಾಹ್ಮಣರು ಮನೆ ಕೊಡು ವುದಿಲ್ಲ.

ಸೋಮಣ್ಣಿಗೆ ಅನೇಕ ಮನೆಗಳಲ್ಲಿ ಇಲ್ಲ ಅನ್ನಿ ಸಿಕ್ಕೆಂಡು ತನ್ನ ಕುಲ ಇವರಿಗಿಂತ ಏತರಲ್ಲಿ ಕಡಿಮೆ? ಎಂದು ಕೇಳಬೇಕು ಮನೆಗಾಗಿ ಅಲೆದ. ಎಲ್ಲಿ ಹೋದರೂ ಈ ವ್ಯತ್ಯಾಸ. ಉಳಿದುಕೊಂಡ ಭತ್ತರಲ್ಲಿ, ಅಲ್ಲಿ ಈ ವ್ಯತ್ಯಾಸ. ಭತ್ತ ಕಷ್ಟಸಿದವ ಬ್ರಾಹ್ಮಣನಲ್ಲಿ. ಅವನೂ ಬ್ರಾಹ್ಮಣಿಗೆ ಬೇರೆ, ಇತರರಿಗೆ ಬೇರೆ ಎಂದು ವಿಭಾಗ ಮಾಡಿದಾಡಾನೆ. ಇದಕ್ಕೇನು ಹೇಳಬೇಕು? ಏನೇನೋ ತಲೆ ಓಡಿತು, ಯೋಚಿಸಿತು. ಈ ಕಾಳು ಯೋಚನೆಗಳು ಕೇವಲ ಒಂದು ಬಾಡಿಗೆ ಪಾನೆ ಸಂಪಾದಿಸುವುದಕ್ಕಾಗಿ? ಇನ್ನು ಮಹಲುಗಳಲ್ಲಿ ವಾಸಿಸುವ ಚೈತನ್ಯವಿಲ್ಲ. ಇದ್ದರಿ ಹೊಂದಿಕೊಂಡ ಮನೆ, ಹೈಟ್‌ಹೌಸ್ ಇತಿಷ್ಠಿಗಳಲ್ಲಿ. ಅದೊಂದು ಗೋಳು. ನೇರಿಮೊರೆಯ ಸಹವಾಸ, ಹೈಟ್‌ಹೌಸ್‌ನಲ್ಲಿದ್ದ ಪದು ಕಡಿಮೆ ದರ್ಜೆಯವರು-ಕಾರಣ ಆವರ ಬಡಕನ್, ಮುಂದಿನ ಮನೆಯವರದು.

ಅಧ್ಯತ್ಮಿ, ವಿದ್ವಾನಂತಹಿಗೆ ಇದೆಲ್ಲ ಸಹಿಸಲಿಕ್ಕಾಗದು. ಜೀವನ ದುಡಿಯುವಾಗ ಅನುಭವಿಸುವ ಅಧೀನವೇ ದುಸ್ಹಳಿ. ಅದರ ಮೇಲೆ ವಾಸದ ಹತ್ತಿರದಲ್ಲೂ ಇದೇ ಇದ್ದರಿ? ಮನೆಯ ಮಕ್ಕಳೂ ಬಾಲ್ಯದಲ್ಲೇ ಇದನ್ನು ಅನುಭವಿಸಬೇಕಾದರೆ?

ಈ ಬಾಡಿಗೆ ಮನೆ ಸಹವಾಸ ಸಾಕು ಎಂದರೆ ಕೋನೆಯಾದಿತೆ? ಮುದಿತನ ಕಂಡಮೇಲೆ ಅವನಿಗೊಂದು ಮನೆಯಾಗಿದ್ದರೆ ಅವನಾಗ ಸುದೈನಿ. ಆ ಗುಡಿಸಲು ಪಡೆದು ಅದರಲ್ಲಿ ಮಲಗುವ ಸುದೈನ ಯಾವಾಗಲೋ?

ಹೀಗೆಲ್ಲ ಅನೇಕ ಭಾವನೆಗಳು ಹೊಕ್ಕು ಹೊರಕ್ಕು ಬಂದು ಕೆರಳಿಸುತ್ತಿದ್ದವು. ಅದರೂ ಸುತ್ತುತ್ತಿದ್ದ ಮನೆಗಾಗಿ.

“ನೋಡಿ, ಆ ಸಂದೀಲಿ ಬಲಕ್ಕೆ ತಿರುಗಿ; ಹಳದಿ ಬಣ್ಣದ ಮಹಡಿಮನೆ ಖಾಲಿ ಇದೆ” ಎಂದ ಒಬ್ಬ.

ಬಲಕ್ಕೆ ತಿರುಗಿದರೆ ಮಹಡಿನನೆ ಇದೆ ಸಂದಿಯಲ್ಲಿ. ಶೂಲಿಯಾಗಿಯೇ ಇರಬೇಕು. ಆದರೂ ನಾಲ್ಕುರಾಜನ ಜೋತಮುಖಿದಲ್ಲ ಕೆಂಪುಕಣ್ಣ ಬಿಟ್ಟು ಕೊಂಡು, ತಲೆ ಕೆದರಿಕೊಂಡು, ಬರಿ ಷಡಟ್ಟು, ಲುಂಗಿ ಸುತ್ತಿ ಕೊಂಡು ಕುಳತಿದ್ದಾರೆ. ಇವನ ಹೃಷ್ಟು-ಇತ್ಯಾದಿಗಳನ್ನು ನೋಡಿ ಅವರಿಗೆ ಪನೋ ಎನ್ನಿತ್ತಿದೆ. ಇವನನ್ನು ಹೇಗೋ ನೋಡಿದರು. ಇವನಿಗೆ ಕೇಳಿಂಣವೆ? ಬೇಡವೆ? ಎನ್ನಿತ್ತಿ. ಕೇಳಿದರೆ ತಪ್ಪೇನು?

“ಇದು-ಕ್ಷಾ ಮನೆ-ಖಾಲಿ ಇದೆ ಅಂತ ಅಲ್ಲಿ ಹೇಳಿದ್ದು; ಇದೆಯೆ?

“ಎಲ್ಲಿ ಹೇಳಿದ್ದು?”

“ಆ ಕಡೆ ತಿರುಗುವಾಗ ಯಾರೋ ಹೇಳಿದ್ದು.”

“ಹೋ! ”

“ಇದು ಖಾಲಿ ಇದೆಯೆನು?”

“ಹೇಳಿದವರನ್ನು ಕೇಳಿ.”

ಇದೇನು ಸಹವಾಸವಪ್ಪ ! ಎಂದುಕೊಂಡು ತಿರುಗಿದ. ಆದರೆ ಹಾಳು ಕುಶಾಹಲ ಕೆಟ್ಟಿದ್ದು.

“ಅದೇನ್ನೀ ಆ ಮನೆ ಸಮಾಚಾರ ?” ಎಂದು ಮರಿಯಾಗಿ ಬೀದಿಯವನನ್ನು ಕೇಳಿದ.

“ನೀವೆಲ್ಲಿ ಕೆಲಸ ಮಾಡುತ್ತೀರಿ ?”

“ಅದಕ್ಕಾಗ್ಗೆ ಇದಕ್ಕಾಗ್ಗೆ ಏನ್ನೀ ಸಂಬಂಧ ?”

“ನೀವು ಇಪ್ಪೆಲ್ಲ ವಿಚಾರಿಸೋದು ಯಾಕೆ ?”

“ಬಾಡಿಗೆಗೆ ದೊರಕೇತೇನೊ ಅಂತ ಕೇಳಿದೆ. ನಾನೊಬ್ಬ ಪರ್ಕ್ ಇದವ.”

“ಹೊಟೆಲ್ಲಾ ಗರುಡಾಚಾರ್ ಅವರನ್ನು ಕೇಳಿ, ಮನೆ ಅವರದು.”

“ಈ ಸರಿ, ನಾಬಲ್ಲಿ ಅವರನ್ನು.”

“ಆದರೆ ಬಾಡಿಗೆಗೆ ಕೊಡಲಾರರು.”

“ಏಕೆ ?”

ಮನುವ್ಯ ಸಂಕೋಚಿಸುತ್ತ, “ಆದೊಂದು ಜೂಜಿನ ಕಟ್ಟಿ. ಆ ಮನೆ ಅದಕ್ಕಾಗಿ ಖಾಲಿ ಚಿಟ್ಟುಕೊಂಡಿದ್ದಾರೆ” ಎಂದು ಮೇಲ್ಲಿಗೆ ಹೇಳಿದ.

“ಹಾಗಾದರೆ ಆ ಜನ ಅದೇ ಉದ್ದೋಷದವರು ಎನ್ನು.”

“ನಮಗೇನು ಗೊತ್ತು ? ನಾವು ಕೇಳಿದ್ದು.”

ಗರುಡಾಚಾರಿ ದೊಡ್ಡ ಹೋಟಿಲುದಾರ. ಅನೇಕಬಾರಿ ಆಥಾರಸಂಬಂಧ ವಾಗಿ ಅವನಿಗೆ ಜುಲಾನ್ನೆಯಾಗಿತ್ತು. ಆದರೆ ಆತನಿಗೆ ಇದೂ ಒಂದು ಮುದಿನೆ ಎಂಬುದು ಇವನಿಗೆ ತಿಳಿಯಿತು.

“ಹಾಗಾದರೆ ಇಲ್ಲಿ ಈ ಸಂತ್ತಲಿನಲ್ಲಿ ಇನ್ನೊಳ್ಳೂ ಮನೆಗಳಿಲ್ಲ ?”

“ನೀವು ಎನ್ನು ಜನ ?”

“ಇಬ್ಬರು.”

“ಇಬ್ಬರೂ ಗಂಡಸರೇ?”

“ಅಲ್ಲ, ನಾನೂ ನನ್ನ ಸಂಸಾರ.”

“ನೋಡಿ, ಆ ಮನೆ, ಹಿಂಭಾಗದಲ್ಲಿ ಇದೆಯಲ್ಲ, ಅಲ್ಲಿ ಕೆಲವು ರೂಮು ಗಳನ್ನು ಬಾಡಿಗೆ ಕೊಡುತ್ತಾರೆ. ಬೇಕಾದರೆ ನೋಡಿ, ಆದರೆ ಹೆಂಗಸರು ಇದ್ದಾರೆ ಎನ್ನುತ್ತೀರಿ, ನಿಮಗೆ ಅದು ಆಗಲಾರದು. ನೀವು ನೋಡಿದ ಮನೆಗೂ ಅದಕ್ಕಾಗ್ಗೆ ಹೊಂದಿಕೆ.”

ಕುತೂಹಲ. ಹುಟ್ಟಾ ಪೋಲೀಸಿನವನಲ್ಲ. ನಮ್ಮ ನಗರ ಜೀವನ ಹೇಗೆ ದೇಯಿನ್ನು ವುದು ಸಾಧಾರಣ ಎಲ್ಲಿರುಗೂ ಹೇಗೆ ತಿಳಿದಿತು? ಕುತೂಹಲದಿಂದ ಅದನ್ನು ಹುಡುಕಿಕೊಂಡು ಹೊಂದ.

ಮುಖದಲ್ಲಿ ಜರ್ಬಿಲ್ಲ; ಸೌಮ್ಯಮಾತ್ರ. ಅರ್ತ ಕಣ್ಣಗಳು ಇವನು ಪೋಲೀಸು ಇಲಾಖೆಯವನಲ್ಲ ಎಂದು ಹೇಳಬಲ್ಲವು. ಆ ಮನೆಗೆ ಹೊಗಿ ಬಾಗಿಲು ತಟ್ಟಿದ. ಒಬ್ಬ ನಡುವಯಸ್ಸಿನ, ಬಿಳ ತೊಗಲಿನ ಹೆಂಗಸು ಬಂದಳು; ಬಾಗಿಲು ಶೆರೆದಳು; ನಕ್ಕಳು. ಮುಂದಿನ ಹಲ್ಲಿಗಳ ಸಂದು ಹುಳುಕು, ಕೆನ್ನೆ ಕೊಂಚ ಒಳಕ್ಕೆ, ವೇಲೆ ಹಂಚಿಯ ಗುರುತು. ಈತನಿಗೆ ಅಸಾಧ್ಯ ಧೈರ್ಯ ಬಂದು, ನೋಡಿಯೇ ಬಿಡೋಣ ಎಂದು ಮನಸ್ಸು ಮಾಡಿ, “ರೂಮಿದೆಯೆ? ನೋಡಬೇಕು” ಎಂದು ಕೇಳಿದ.

“ಬನ್ನಿ, ಅಲ್ಲಿ ನೋಡಿ!” ಎಂದಳು.

ಕೆಲವು ಬರಿದು, ಕೆಲವರಲ್ಲಿ ಹೆಂಗಸರು-ಹುಡುಗಿರು. ನೋಡಿ ಕೊಂಡು ಬಂದ.

“ನೀವೆನ್ನು ಜನಿಸಿದ್ದರೆ?” ಆಕೆ ಕೊರಳು ಕೊಂಡಿಸಿದಳು.

“ಇಬ್ಬರು ಗಂಡ-ಹೆಂಡತಿ, ಬಂದು ಮಗು.”

“ಹಾಗಾದರೆ ನಿಮಗ್ನಕೆ ರೂಮು ?” ನಕ್ಕೆಳು.

“ವಾಸಕ್ಕೆ” ಎಂದ.

ಇವನೊಬ್ಬಿ ಪೆದ್ದು ಎಂದುಕೊಂಡು, “ನಿಮಗೆಲ್ಲಿ ಅನುಕೂಲವಿಲ್ಲ. ಬರಿ ಗಂಡಸರಾದ್ದೆ ಇರಬಹುದು” ಎಂದಳು.

ದಾರಿಯಲ್ಲಿ ಬರುತ್ತ ಯೋಚಿಸಿದ. ಏನು ಅದರ-ಆಮನೆ ವಿಚಾರ ? ಕೊಂಚ ಕೊಂಚ ಹೊಳೆಯಿತು.

ಪೋಲೀಸಿನವರೇನು ಮಾಡುತ್ತಾರೆ ? ಕಾನೂನು ಇದೆ ಅಲ್ಲವೇ ? ಇನ್ನಾವೆಕ್ಕೂ ಜಾತ್ರಾನಾಯಕ ತನಗೆ ಗೊತ್ತು. ಆವಸಿಗೆ ತಿಳಿಸುವುದೆ ? ಇಂಥ ಮೋಸ ಹೊಲಸು ನಡೆಯುತ್ತಿದ್ದರೂ ತಾನು ತಿಳಿದೂ ಸುಮ್ಮುನಿರುವುದೆ ? ಆದರೆ ವಿನೇಕ ಹೇಗೂ ಸುತ್ತಿಕೊಂಡು ಬಂದು “ನಿನಗೇಕ ಬೀದಿ ಸಂದಿಗಳ ವಿಚಾರ ? ಎಲ್ಲಿಯೂ ಯಾವುದೂ ಮನೆ ಹುಡುಕಿ ಅಲ್ಲಿರು. ಕೋಟ್ಟರ್ಗೆ ಹೋಗಬೇಕಾದ ಪ್ರಸಂಗ ತಂದುಕೊಂಡು ಫಜೀತಿಪಟ್ಟಿ ಕೊಂಡಿಯೆ !” ಎಂದಿತು. ಜುಗುಪ್ಪೆ ಹೊಂದಿ ಮೂರು ದಿನ ಸುಮ್ಮುನಿದ್ದ. ಆದರೆ ಮನೆಯಿಲ್ಲದೆ ಗೋಪಾಳಪ್ಪನ ಭತ್ತರಲ್ಲಿ ಎಷ್ಟು ದಿನ ಇರುವುದು ?

ಅಂತೂ ಕಾಲೆಕೆದುಕೊಂಡು ಈ ಗಲ್ಲಿಜು ಹೇಣಿ ಹತ್ತಿರ ಬೇಡ; ಆನೇ ತಪ್ಪಲು ಎಕ್ಕಾಟೆಣ ಹುಡುಕೋಣ, ಎಂದು ಹೊರಟೆ.

ಅಲ್ಲಿ ಮನೆ ಚೆಂದ, ಬಾಡಿಗೇನೂ ಚೆಂದ. ಇವನ ದುಡಿನೆ ಆಷ್ಟು ಚೆಂದ ಇಲ್ಲ. ಸುತ್ತಿ, ಅಲೆದು, ತಿರುಗಿ, ಮಧ್ಯಾಕ್ಷೇದ ಹೊತ್ತಿಗೆ ಬಂದು ಮನೆ ಪತ್ತೀ ಹಚ್ಚಿದ.

ಮನೆ ಮಾಲಕ ಇನ್ನೊಂದು ಮನೆಯಲ್ಲಿ. ಅವನನ್ನು ವಿಚಾರಿಸಲು, ಅವನ ಗೃಹಿಣಿ, ಅವನು ಇಬ್ಬರೂ ಬಂದು “ನೀವ್ಯಾವ ಜಾತಿ ?” ಎಂದು ಕೇಳಿದೆ, “ಮನೆ ನೋಡಿಕೊಂಡು ಬನ್ನಿ” ಎಂದರು.

“ಇರಲಿ, ಮನೆ ವಾಸಕ್ಕೆ ಆದರೆ ಸರಿ; ಬಾಡಿಗೆ ಹೇಳಿ” ಎಂದ.

“ಮೊದಲು ಮನೆ ನೀವು ಒಪ್ಪುವುದು; ಆ ಮೇಲೆ ಬಾಡಿಗೆ ಮಾತಾ ಡೋಣಿ” ಎಂದ ಮನೆಯಾತ.

“ಮೊದಲು ಬಾಡಿಗೆ ಹೇಳಿ, ನಮಗೆ ಸರಿಯಾದರೆ ಆ ಮೇಲೆ ಮಾತು” – ಇವನ ವಾದ. ಅವನು ಬಾಡಿಗೆ ತಿಳಿಸಿದ. ಈತ ಅದೀತು ಎಂದುಕೊಂಡು ಮನೆ ನೋಡಲು ಹೋದ.

ಕೊಂಚೆ ನಿಶಾಲವಾದ ರಸ್ತೆಯಲ್ಲಿ ಕಾಂಪಾಂಡಿಗಾಗಿ ಸ್ಥಳ ಬಿಟ್ಟು ಏರಡು ಅವಳ ಪಾನೆ ಹೊಂದಿರುವಂತೆ ಕಟ್ಟಿದ್ದರು. ಒಂದರಲ್ಲಿ–ಅವರು ಮಂಗಳೂರು ಕಡೆಯವರಿರಬಹುದು – ದಸರೆ ನೋಡಲು ಬಂದಿವೆಂದವರು ಡಿಸೆಂಬರ್ ಮುಗಿಯುವತನಕ ಇದ್ದರು. ಅವರೆ ಈ ಹೊಂದಿಕೊಂಡ ಮನೆಯ ಬೀಗ ಇಟ್ಟುಕೊಂಡು ಬಂದವರಿಗೆಲ್ಲ ಮನೆ ತೋರಿಸುತ್ತಿದ್ದ ರಂತೆ.

ಈತ ಬಂದು ಕೇಳಲು, ಬಂದು ಮಗು ಒಳಕ್ಕೆ ಹೋಗಿ ಹೆಂಗಸೊಬ್ಬ ಇನ್ನು ಕರೆತಂದಿತು. ಈತ “ನಿಮ್ಮಲ್ಲಿ ಗಂಡಸರಾರೂ ಇಲ್ಲವೇ?” ಎಂದ.

“ಅವರೆಲ್ಲ ಚೊಂಚಬಾಯಿನಲ್ಲಿ.”

“ಈ ಮನೆ ನೋಡಬೇಕಿತ್ತು.”

“ನೋಡಬಹುದಲ್ಲ, ತೋರಿಸುತ್ತೇನೇ” ಎಂದಳಾಕೆ.

ಸೋಮಣ್ಣಿಗೆ ಪ್ರವಂಚ ವಿಲಕ್ಷಣವೆನ್ನಿ ಸಿತು. ಆಕೆ ಬೀಗ ತಂದೆಳು. ಮನೆಯೆಲ್ಲವನ್ನೂ ತೋರಿಸಿದಳು. ಮಲಗುವ ಮನೆ, ಅಡಿಗೆ ಮನೆ, ಬಳ್ಳೆಲು, ಕಕ್ಕೆಸು ಎಲ್ಲ ನೋಡಿದ. ಆದರೆ ಇವನು ಅವುಗಳನ್ನು ನೋಡಲು ತೋರಿದ ಆಸಕ್ತಿಗಿಂತ ಇವಳನ್ನು ನೋಡಲು ತೋರಿದ ಆಸಕ್ತಿಯೇ ಹೆಚ್ಚು; ಇದೇ ಬಂದು ಅವಕಾಶ ಎಂದುಕೊಂಡೆ. ಆಕೆ ಹಾಗಿದ್ದಳು!

ಲೋಕದಲ್ಲಿ ಚೆಲವು ಎಲ್ಲೆಲ್ಲಾ ಇದೆ. ಹುಡುಕಿ ನೋಡಿ ಅರಿಯ ಬೇಕಾದುದೂ ಬಂದು ಬಗೆ; ಅನಿರೀಕ್ಷಿತವಾಗಿ ಓಂದೊಂದು ವೇళೆ ಕಣ್ಣಿಗೆ ಬೀಳುವುದೂ ಬಂದು ಬಗೆ.

ಚೆಲುವಿನಿಂದ ಮುಗ್ಧರಾಗದವರು ಯಾರು? ಇವನು ಅವಳನ್ನು ನೋಡಿದನು. ಅವಳ ಹಾಸ, ಅವಳ ನಿಲವು, ಅವಳ ನಗೆ, ಅವಳ ಮಾತು, ಇವನಿಗೆ ಪರಮ ಆಹ್ಲಾದಕರವೇನ್ನಿಸಿತು. ಸ್ತ್ರೀಯರೊಂದಿಗೆ ಸರಳತನದಿಂದ ಮಾತನಾಡುವುದು ಇವನಿಗೆ ಹೊಸದೆನಿಸಿರಲಿಲ್ಲ. ಅನೇಕ ಜನರೊಂದಿಗೆ ಅಕ್ಕತಂಗಿಯರಂತೆ, ಸರಳತೆ, ಮನುತೆಗಳಿಂದ ಮಾತನಾಡಿದ್ದನು. ಇವಳೂ ಒಬ್ಬಳು ಅಂತಹ ಹೈಕ್ಕಿ? ಎನ್ನಿಸಿತು. ಆದರೆ ಕೇವಲ ಅಪರಂಚಿತ, ಮನೆ ಬಾಡಿಗೆ ಬಂದವನು, ಇವಳು ಮನೆಯೊಡತಿಯೂ ಅಲ್ಲ. ವಿಲಕ್ಷಣ, ಇವನಿಗೆ ಎಲ್ಲಾದೂ ವಿಲಕ್ಷಣವೇನ್ನಿಸಿತು. ಹಿಂದಿನ ಅನುಭವದ ಹಿನ್ನೆಲೆ ಇನ್ನೂ ಪ್ರಬಲವಾಗಿತ್ತು ಮನಸ್ಸಿನಲ್ಲಿ. ಇವಳ ಉದ್ದೇಶಗಳೂ ಹಿಂದಿನ “ಆಕೆ” ಯಂತೆ ಇರಬಹುದೋ? ಎಂದು ಒಂದೊಂದು ವೇళೆ ಈ ಪ್ರಪಂಚದ ಕಪಟ ವರಿಯದ ಅವನ ಮನಸ್ಸಿನಲ್ಲಿ ಹೊಕೆಯುವುದು. ತನ್ನ ವಾಸಕ್ಕೆ ಅಂತಹ ನೇರಿಯೆ? ಭೇ! ಅದಿರಲಾರದು. ಇವಳ ಸರಳತನವೆ ಇದಕ್ಕೆ ಸಾಫ್ತೆ. ಆದರೆ ಅಪರಂಚಿತ? ಏನೋ? ತಿಳಿಯದು.

ಅವಳು ಇವನಿಗೆ ಮನೆ ತೋರಿಸಿ ಇಷ್ಟಕ್ಕೇ ಬಿಡಲಿಲ್ಲ.

“ನಮ್ಮ ಮನೆಯೂ ಇದರಂತೆ ಇದೆ, ನೋಡಬಹುದು” ಎಂದೆಂಬು. ಅವರ ಮನೆಯನ್ನು ನೋಡಿದ. ಎರಡು ರೂಮುಗಳಲ್ಲಿ ಇಬ್ಬರು ಹೆಂಗಸರು ಅನಾಸಕ್ತಿಯಿಂದ ಮಳಿಗಿದ್ದರು. ಇದು ಅವನ ಸಂಕಯವನ್ನು ವೃದ್ಧಿಸಿತು. ಹೆಗಲು ಹತ್ತು ಹನ್ನೆರಡು ಗಂಟೆಗೇ ಮಲಗುವುದೆಂದರೆ? ಒಬ್ಬ ಮುದುರೆ ಅಡಿಗೆ ಮಾಡುತ್ತಿದ್ದಳು. ಅವಳಾದರೂ ಇವನೊಂದಿಗೆ ಮಾತನಾಡಲು ಬರಲಿಲ್ಲ. ಒಬ್ಬ ಹುಡುಗ 22-24 ವರ್ಷವಿದ್ದರೂ ಹುಡುಗನಕಾಗಿ ದ್ವಿವೆ, ಕೆಂಪು ಕಲ್ಲಿನ ಕಡುಕು ಕೆವಿಗೆ ಹಾಕಿ, ತೆಳ್ಳಗೆ ಉದ್ದ್ವಾಗಿ ಬೆನ್ನುಬಾಗಿ ದವ, ಮನೆಯ ‘ಗಂಡಸರು’ ಎಂಬ ವಿಶೇಷಣದಲ್ಲಿ ಗಣನೆಯಾಗದವ, ಅವನೂ ಇದ್ದ ಓಡಾಡಿಕೊಂಡು.

“ಈ ಹುಡುಗ ಯಾರು?” ಅವನು ‘ಹುಡುಗ’ ತಾನೇ?

“ಅತ ತೀಥ್ರಹಳ್ಳಿಯವನು, ಸುಮ್ಮನೆ ಉಟ ಮಾಡಿಕೊಂಡಿದ್ದಾನೆ. ಪೇಟೆಯಿಂದ ಕಾಯಿ-ಪಲ್ಯ ಸಾಮಾನು ತಂದುಕೊಡುತ್ತಾನೆ.”

ಸರಿ, ನೇವೊತ್ತರುಕೊಳ್ಳಬ್ಬ ಗಂಡುಹುಡುಗ! ಅವನನ್ನು ಯಾವ ಕೆಲಸ ಕ್ಷಾದರೂ ಇಟ್ಟುಕೊಳ್ಳಬಹುದು.

“ಆ ಹೆಂಗಸರು?” ಬಲು ಸಂಕೋಚಿಸಿದ್ದಿಂದ ಕೇಳಿದ.

“ಇಬ್ಬರೂ ನಮ್ಮವರೆ; ಒಬ್ಬಳು ನನ್ನ ಅಕ್ಕು; ಇನ್ನೊಬ್ಬಳು ನನ್ನ ಚಿಕ್ಕಮೃನ ಮಗಳು.”

“ಅವರ್ಯಾಕೆ ಹಗಲುಹೊತ್ತಿನಲ್ಲಿ ಮಲಗಿದ್ದಾರೆ?” ಜೀವ ಹಿಡಿದು ಕೊಂಡು ಈ ಪ್ರಶ್ನೆ ಕೇಳಿದ.

“ಇಬ್ಬರಿಗೂ ಮಲೇರಿಯ; ಈ ಉರಿಗೆ ಬಂದ ಮೇಲೆ ಕಾಯಿಲೆ ಬಂತು.”

ಈ ಮಾತಿನಲ್ಲಿ ಇವನಿಗೆ ನಂಬಿಕೆ ಆಗಲಿಲ್ಲ. ಯಾವ ಆಯಾಸದಿಂದ ಈ ಬೀಳಿಗಿನ ಹೊತ್ತಿನಲ್ಲಿ ನಿದ್ದೆ ಮಾಡುತ್ತಿರಬಹುದು? ಎಂದು ಒಂದು ಸಲ ಕೇಳಿಕೊಂಡು.

ಎಲ್ಲಿಯ ಈ ಹಾಳು ಸಹವಾಸ? ಹೊರಟುಹೋಗೋಣ ಎನ್ನಿಸುತ್ತಿದೆ; ಆದರೆ ಹೋಗಲಾರ. ಮನೆಯೊಂದು ಬೇಕೇಬೇಕು.

“ನಿಮ್ಮ ಯಜಮಾನರೆಲ್ಲಿ?” ಎಂದು ಕೇಳಿದ.

ಈ ಪ್ರಶ್ನೆ ಆಕೆಗೆ ವಿನೋದವಾಗಿ ಕಂಡಿತು.

ನಗುತ್ತ ಹೇಳಿದಳು.

“ಬೊಂಬಾಯಿನಲ್ಲಿ.”

“ನೀವು ಮಂಗಳೂರಿನವರು ಎನ್ನುತ್ತೀರಿ! ನೀವು ಇಲ್ಲ. ನಿಮ್ಮ ಯಜಮಾನರು ಬೊಂಬಾಯಿನಲ್ಲಿ?”

ವಿನೋದದಿಂದಲೇ ಹೇಳಿದಳು. “ಅವರೆ ಬಂದು ಬಿಟ್ಟುಹೋದರು; ದಸರೆಗಾಗಿ ಬಂದಿದ್ದೆವು. ಇವರು ಕಾಯಿಲೆ ಬಿದ್ದರು; ಅದಕ್ಕಾಗಿ ಇಲ್ಲಿ ಇದ್ದೇವೆ; ಡಾಕ್ಕರು ಬರುತ್ತಾರೆ.”

ಇವರ ಗಂಡಂದಿರೆಲ್ಲ ? ಎಂದು ಕೇಳಬೇಕೆನ್ನೀ ಸಿತು, ಅದರೆ ಧೈಯರು ವಾಗಲಿಲ್ಲ. ಇವನು ನಕ್ಕು, ಅವಳೂ ನಕ್ಕು ಇಲ್ಲ.

ಇವಳನ್ನು ನೋಡುತ್ತ ತನ್ನ ಹೆಂಡತಿಯನ್ನು ಸೇನೆಸಿಕೊಂಡ. ವ್ಯಾತ್ಯಾಸ ಮನಸ್ಸಿಗೆ ವಿಷಾದ ತಂದಿತು ! “ಈಕೆ ಎಂತಹ ಹೆಣ್ಣು !” ಎಂದುಕೊಂಡ.

ಪ್ರಕೃತಿಯು, ಆ ನಾಡಿನ ಹೆಂಗಸರು ಚೆಲುವೆಯರಾಗಿ ಹುಟ್ಟುವಂತೆ ವಾಡಿದ್ದಾರೆ. ಅವಳನ್ನು ದಿಟ್ಟಿಸಿ ನೋಡಿದವ್ಯು ಅವಳ ಸೌಂದರ್ಯವು ಇವ ನಿಗೆ ಸ್ವಂತವಾಯಿತು. ಅವಳ ಶರೀರ, ಅವಳ ಮೈಕಾಂತಿ, ಅವಳ ತೋಳಳು, ಕೆನ್ನೆ, ಹಣ್ಣ, ಕೇರ ಯಾವುದರಲ್ಲಿಯೂ ರಾಪಕ್ಕೆ ಕೊರತೆಯಿಲ್ಲ. ಅವಳ ಕಲ ಕಂಠ, ನಿಲುವು, ತೋಳನ್ನು ಎತ್ತಿದಾಗ ಚಿತ್ತವನ್ನು ಜಾರಿಸುವ ಅವಳ ಎದೆ, ಅದು ಮರೆಯನ್ನು ಕಳಚಿ ಕಾಣುವ ಬಗೆ, ಈ ನಿಭಾರಗ್ಯನಿಗೆ ಅಂದು ಅತಿ ಸಮಾಪದಲ್ಲಿ ತೋರಿಬಂದವು. ತನ್ನ ಜೀವನದ ಮಹಾಕೊರತೆ ಅಂದೆ, ಆ ಮುಹೂರ್ತದಲ್ಲಿ, ಅವಳನ್ನು ಕಂಡು ಮಾತನಾಡಿಸಿದಾಗಲೇ ಸ್ವಂತವಾದಂ ತಾಯಿತು. ನಿರಾಡಂಬರವಾದ ಬಿಳಿ ಖಡುಗೆಯನ್ನುಟ್ಟಿ ಅವಳು ಬಿಳಿ ತಾವರೆ ಯಂತೆ ಕಂಡಳು. ಆಸೆಯ ಹಸಿವಿನಿಂದ ಕಣ್ಣಿಗೆ ತೋರಿಬಂದ ದೇಹಭಾಗ ವನ್ನೆಲ್ಲ ದಿಟ್ಟಿಸಿದನು.

ಅದರೂ ಹಿಂದಿನ ದಿನದ ಅಸುಭವ-ಬೀದಿ ಹೆಣ್ಣುಗಳ ಮನೆ-ಮೈ ಚಂಮೈಂದಿತು. ಇದೆಲ್ಲಿಯ ಸಹವಾಸ ! ಮತ್ತೆ ಕೇಳಿಕೊಂಡನು.

ಅದರೆ ಇವಳ ಈ ಸರಳತೆ ! ಜನರ ವ್ಯಕ್ತಿ ಇಂಥದು ಎಂದು ನಿಣಣಿಯಿ ಸಲು ತನ್ನ ಅಸುಭವ ಸಾಲದು ಎಂದು ತನಗೀನು ಗೊತ್ತು?

ಅದರೇನು ? ಇವಳ ಸ್ನೇಹ, ಇವಳ ಜೊತೆ ಒಡನಾಟ, ಹತ್ತಿರದ ವಾಸ ಅವಕಾಶ ಸಿಕ್ಕಾಗ ಏತಕ್ಕೆ ಬೇಡ ? ಮನೆಯನ್ನು ಬಾಡಿಗೆಗೆ ತೆಗೆದುಕೊಂಡೇ ಬಿಡುವುದು. ಹೆಂಡತಿ ? ಏನೋ ನಿಧಾರ ಮಾಡಿಕೊಂಡ. ತೃಪ್ತಿವಾಗದ ಆಶೆ, ಅನಾಯಾಸವಾಗಿ, ಅಯಾಚಿತವಾಗಿ, ಪೂರ್ಣವಾಗ ಬಂಡರೆ ಬಿಡುವವ ನೋಬ್ಬ ಮುಟ್ಟಾಳ ! ಎನ್ನೀ ಸಿತು.

“ನಮಗೂ ಒಟ್ಟು ನೇರಬೇಕು; ನೀವು ಈ ಮನೆಗೆ ಬನ್ನಿ” ಎಂದು ಆತ್ಮ ಬಲವಂತ ಮಾಡಿದಳು. “ಬರುತ್ತೇ ಹೇ” ಎಂದ. ಅದರೆ ಬಹುವಚನ ಏಕೆ ಹೇಳಿದೆನೂ ಎಂದುಕೊಂಡ.

‘ಖಂಡಿತ ಬರುತ್ತೀರಾ?’ ಎಂದು ಕೇಳುವ ಹಂಗೆ ಅವಳ ಮಾತಿನಲ್ಲಿ ನಗೆ, ಕಣ್ಣಲ್ಲಿ ನಗೆ, ಮೈ ಕಾಂತಿಯಲ್ಲಿನ ನಗೆ ಭಾಸವಾಯಿತು.

ಯಾವುದೋ ಸುಖದ ಅಂಚಿನಲ್ಲಿ ತಾನಿದ್ದೂನೇ ಎನ್ನಿಸಿತು. ನಾಲ್ಕುರು ಬಾರಿ ‘ಹೋಗಿ ಬರುತ್ತೇನೇ’ ಎಂದ. ನಾಲ್ಕುರು ಬಾರಿ ‘ಬನ್ನಿ’ ಎಂದಳು. ನಾಲ್ಕುರು ಬಾರಿ ನಕ್ಕು; ಅವಳೂ ನಾಲ್ಕುರು ಬಾರಿ ನಕ್ಕುಳು.

ಎನ್ನೋ ಅವಲಿನಲ್ಲಿದ್ದವನಾಗಿ, ಈ ಕೊಂಕಣೆ ಹುಡುಗಿಯನ್ನೇ ಸ್ವರೀಸುತ್ತ ಮನೆಯವನಲ್ಲಿಗೆ ಹೋಗಿ, ಎರಡು ತಿಂಗಳು ಮುಂಗಡ ಹಣ ಕೊಟ್ಟಿ ರಸೀತಿ ಕೇಳಿದ. ಅವನು “ಹನ್ನೋಂದು ತಿಂಗಳು ಕರಾರು ಬರೆದು ಕೊಡಬೇಕು; ಸಾಯಂತ್ರ ಬನ್ನಿ” ಎಂದ.

ಹೋಗುವಾಗೋಂದು ಬಾರಿ ಅವಳ ಮನೆಗೆ ಹೋದ; ಅವಳಿಗೆ ವಿನ್ನೋದ. ತಿರುಗಿ ಹೋಗಿ ಮತ್ತೆ ನೋಡಿಕೊಂಡುಹೋದ. ಅವಳ ತಾಳ್ಳು ಕೆಟ್ಟಿರಲಿಲ್ಲ.

ಭತ್ತಕ್ಕೆ ಬಂದು, ಹೆಂಡತಿಗೆ “ಮನೆ ಸಿಕ್ಕುಪುದು ದುರ್ಭ; ನಾನು ಹೋಟಿಲಿಗೆ ಸೇರುತ್ತೇನೇ” ಎಂದು ತಿಳಿಸಿ, ಅವರನ್ನು ಉರಿಗೆ ಸಾಗಹಾಕಲು ತಾನೇ ಹೋಗಿ ಕಳಿಸಿ ಬಂದ. ಜನರೇನಾದೆಡೂ ಆಡಿಕೊಂಡರೋ? ಎನ್ನಿಸಿತು. ಅರಿಯದ ಉರಿ. ಬಾಡಿಗೆಗೆ ಯಾರಾದರೇನು ಇರಬಹುದು. ತಾನೊಬ್ಬನು ತಾನೆ ಆ ಮನೆಯಲ್ಲಿರುವುದು? ಸ್ವಚ್ಛಂದವಾಗಿ ಇರುವವ್ಯಾಕಾರ.....ಅದರಲ್ಲೇನು ಪಾಪ? ಕೇವಲ ಸಾಮಾಜ್ಯ..... ಸಂಭಾವಕೆ..... ತನಗೆ ತಾನೆ ಮೋಸ ಮಾಡಿಕೊಳ್ಳುತ್ತಿದ್ದೂ ನೆಂದು ನಗುವೋಮ್ಮೆ. ಆದರೆ ಇವ್ಯಾಕಾರ ಸುಲಭವಾಗಿರುವಾಗ?

ಹೆಂಡತಿಯನ್ನು ಕಳಸಿ, ಚಿಂತಿ ಹರಿಯಿತೆಂದು ಮರಳಿ ಬಂದ. ಬಂದೇ ವನು ನೇರವಾಗಿ ಅಲ್ಲಿಗೆ ಹೋದ. ಮನೆ ಬಾಗಿಲು ಹಾಕಿತ್ತು. ಅವರೇನಾ ದರೂ ಆಸ್ತ್ರಿಗೆ ಹೋಗಿರಬಹುದೊ ಎಂದುಕೊಂಡ.

ಮನಶ್ಚಾಪಲ್ಯ-ಅದನ್ನು ಯಾರು ತಡೆಯಲಿಕ್ಕಾದಿತು ?

ಬಾಗಿಲು ತಟ್ಟಿದ; ಮನಸ್ಸು ತುಡಿದುಕೊಂಡಿತು ಅರಿಯದ ಒಂದು ಹಣಾರ್ಥಿರೇಕದಿಂದ.

ಯಾರೂ ಬಾಗಿಲು ತೆರೆಯಲಿಲ್ಲ. ಕಾದಿದ್ದು ಪುನಃ ತಟ್ಟಿದ. ಯಾರೂ ಬರಲಿಲ್ಲ. ಶ್ರೀಷಾದ ನರಳಿದ ಶಬ್ದ, ಕೊಂಚ ಕೆನ್ನುವುದು-ಅದು ಸ್ತ್ರೀ ಕೊರಳು-ಕೇಳಿಸಿತು. ಮತ್ತೆ ತಟ್ಟಿದ, ಆಗಲೂ ಅದಕ್ಕೆ ಉತ್ತರವಿಲ್ಲ. ಆ ಹರಿಣ ಎಲ್ಲಿ ಹೋದಳೋ ? ಎಂದುಕೊಂಡ. ನೇರೆಯವರು, ಆಚೆ ಬೀದಿಯ ವರು ಇವರನ್ನು ಲಿಗಮನಿಸಿದ. ಯಾರೂ ಇವನ ಕಡೆ ಲಕ್ಷ್ಯ ಕೊಟ್ಟಿರಲಿಲ್ಲ. ಕೊಂಚ ಹೊತ್ತಿದ್ದು ಈಚೆಗೆ ಬಂದನು. ಬಂದು ನೇರೆಯವನ್ನೊಬ್ಬನನ್ನು ಕೇಳಿದು: “ಈ ಮನೆಯವರೆಲ್ಲಿ ?”

ಆತ, “ಒಬ್ಬಿರಂತೂ ಸಮಿತ್ತಾ ಕಾಯಿಲೆ; ಡಾಕ್ಟರು ಬಂದುಹೋದರು. ಆಗಲೋ ಈಗಲೋ ಅನ್ನು ವಹಾಗಿದೆ.”

“ಏನು ಕಾಯಿಲೆ ಅದು ?”

“ಇಬ್ಬರು ಹೆಂಗಸಂಗೂ ಕ್ಷಯ !”

ಈತ ಈ ಮೂರು ಶಬ್ದಗಳನ್ನು ಕೇಳಿ ಬೆಚ್ಚಿದ. ಅವನು ಮುಂದುವರಿಸಿದು: “ಆ ಮನೆಗೆ ಅದೇ ಕಾರಣಕ್ಕಾಗಿ ಯಾರೂ ಬಾಡಿಗೆ ಬರುವುದಿಲ್ಲ. ಆ ಹೆಂಗಸಿಗೆ ಈ ಕಾಯಿಲೆಯವರ ಸಹವಾಸದಿಂದ ಜೀವಮಾನ ರೋಗಿ ಹೋಗಿದೆ.”

“ಹಾಗೇನು !”

“ಹೊಮು; ಮನೆಯವನು ಇವರಿಗೆ ಮನೆ ಬಾಡಿಗೆ ಕೊಟ್ಟು ತಿಳಿದೆ. ಬಿಡಿಸೋ ಹಾಗಿಲ್ಲ. ಬೇರೆ ಯಾರೂ ಆ ಮಗ್ಗಲು ಮನೆಗೆ ಬರೋಲ್ಲ. ಈ ಹೆಂಗಸು ಯಾರಾದರೂ ಬಂದಾರೆ, ತನ್ನ ಬೇಜಾರು ಕಳೆದಿತೆ ಎಂದು ಬಂದ ವರಿಗೆಲ್ಲ ಬಲು ಪ್ರೇರಣೆಹಿಸುತ್ತಾಳೆ. ಅಲ್ಲದೆ ಆ ಜನವೆ ಬಹಳ ಸ್ವೀಕ್ಷಣೆ ಮಾಡುವ ಜನ. ಈಕೆ ಅದರಲ್ಲೂ ಎಷ್ಟೂ ಅದರದಿಂದ ಮಾತನಾಡ್ತಾಳೆ. ಆದರೆ ಯಾರು ಈ ರೋಗದ ಗುಣೀಗೆ ಬರ್ತಾರೆ ಹೇಳಿ? ನೀವು ಮನೆ ಹುಡುಕೊ ಹಾಗೆ ಕಾಣಿಸುತ್ತೇಡೆ?”

“ಹೊಮು ಇಲ್ಲ..... ಇಲ್ಲ”. ಏನೂ ಹೇಳಲಾರದ ವನಾಗಿ ಹೊರಟುಬಂದ.

ಸೋಮಣ್ಣನಿಗೆ ಅಗೋಚರವಾಗಿ ಹೊರಲಾಗಿದ್ದ ಒಂದು ಭಾರ ಧಟ್ಟನೆ ಕಳಬಿದಂತಾಯಿತು. ಅದರೂ ಮನಸ್ಸಿನ ಚಾಪಲ್ಯ, ಅದಕ್ಕಾಗಿ ತಾನುಪಟ್ಟಿ ಶ್ರಮ, ನಷ್ಟಿ, ಹನ್ನೊಂದು ತಿಂಗಳ ಬಾಡಿಗೆ ಪತ್ರ, ಹೆಂಡತಿ-ಮಗುವನ್ನು ಉರಿಗೆ ಸಾಗಹಾಕಿದು ಎಲ್ಲ ನಾಟಕೀಯವಾಗಿ ಕಂಡವು.

ದೀಘೋವಾಗಿಯೆ ಯೋಚಿಸಿದನು.

ಅನನ್ತಭನ್ನ, ಪೆಚ್ಚುತನ, ಹುಜ್ಞುತ್ತಿಗಳಿಗಾಗಿ ನಗು ಬಂದಿತು.

ನಿಂತ ನೇಲವೆ ಕಡಿದು ಕಮರಿಯೋಳಕ್ಕೆ ಬೀಳುವುದು ತಪ್ಪಿತಲ್ಲ! ಇದೇ ಒಂದು ದೊಡ್ಡ ಸಮಾಧಾನ.

ಅದರೂ ನಿರಾತಿ. ವೃಕ್ಷವಾಗಿ ಮನಸ್ಸಿಗೆ ಹೇಳಿಕೊಳ್ಳುವಂತಿಲ್ಲ.

ಹೇಗಿದ್ದ ಈ ಆ ಪಡುವಲು ತೀರದ ಹೆಣ್ಣು!

ಮಾನವಂತ

ಒಬಲಪ್ಪನಿಗೆ ಯಾವುದೂ ಕೊರತೆಯಿಲ್ಲ. ಈಚೆಗಂತೂ ಏರ್ ಕಾರ್ಪ್ರೋನಲ್ಲಿ ಕೆಲಸಕ್ಕೆ ಸೇರಿದ ಮೇಲೆ ತಾನೂ ಒಬ್ಬ ವ್ಯಕ್ತಿ ಅಂದುಕೊಂಡಿದ್ದಾನೆ. “ನೂರು ದೂರಾಯಿ ಸಂಬಳ ತರುತ್ತೀನೆ” ಎಂದು ಹುಮ್ಮೆಸ್ಟ್ರಿ ಇದೆ. ಇದೆ, ಇರಬಾರದು ಏಕೆ? ಅಗಾಗ್ಗಿ ಮಾತನಾಡುವಾಗ ತಾನು ದೊಡ್ಡೆ ಮನು ವ್ಯನ ರೀವಿಯಲ್ಲಿ ಮಾತನಾಡಬೇಕು ಎನ್ನಿ ಸುತ್ತದೆ ಮನಸ್ಸಿಗೆ. ಸ್ವಲ್ಪಿ ಜರ್ಬಿರ ಬೇಕು; ದೊಡ್ಡವರ ಸ್ನೇಹಸಂಬಂಧಗಳು ತನಗಿನೆ ಎನ್ನ ಪುದನ್ನು ಪರಿಗೆ ತೀರಿಸಬೇಕು. ತಾನು, ತನ್ನ ಹೆಂಡತಿ, ಮಗು ಎಲ್ಲ ನೆಮ್ಮೆದಿಯಂದ ಇದ್ದು, ಮಗ್ಗಳು ಮನೆಯವರು ಆಚೆ ಮನೆಯವರು—ಇವರಿಗಂತ ಅಂತಸ್ಯಿನಲ್ಲಿ ಏರ ಕಾಣಬೇಕು, ಎಂಬ ಹಂಬಲ. ಹಂಬಲದಲ್ಲೀನು ತಪ್ಪಿ? ಏನೋ ಇನ ಕೂಡಿದಾಗ ಮಾತು ಉಚಾಯಿಸಿ, ಜಡ್ಜಿ ಪುಟ್ಟಿಯ್ಯನವರು, ಡಾಕ್ಟರ್ ರಾಮುಣಿನವರು, ಬಸ್ ಸರ್ವಿಸ್ ಪ್ರೋಪ್ರೆಸ್ಟರ್ ಹರಿಯಪ್ಪನವರು ಇವರೆಲ್ಲ ತನ್ನೊಡನೆ ಸಂಬಂಧ ಬೆಳಸಬೇಕೆಂದಿದ್ದರೆಂದೂ ಆದರೆ ಏನೋ ರಿಣಾನುಸಂಬಂಧದಿಂದ ತಾನು ಬೇರೆ ಮದುವೆಯಾಗಬೇಕಾಯಿತೆಂದೂ ಹೇಳುವನು. ತನಗೆ ಸಭಾ ದಿವಿಜನ್ ಆಫೀಸರ್ ಪುಟ್ಟಿರಾಮಯ್ಯನವರು ಹತ್ತಿರದ ಜಾಲ್ತಿಗಳೆಂದೂ ಯಾರೋಂದಿಗೊ ಹೇಳಿದ್ದು. ಆ ಪುಟ್ಟಿರಾಮಯ್ಯ ನವರಿಂದ ಕೆಲಸವಾಗಬೇಕೆಂದಿದ್ದ ಪುಟ್ಟಿಬಸಪ್ಪ “ನಿಮಗೆ ಒಬಲಪ್ಪ, ಮೇಸ್ತಿ ಕೆಂಪಣಿನ ಮಗ ಒಬಲಪ್ಪ—ಏರ್ ಕಾರ್ಪ್ರೋನಲ್ಲಿ ಕೆಲಸನಿಡೆ—ಆತ ಬಂಧು ವಂತೆ?” ಎಂದು ಕೇಳಿಯೇ ಬಿಟ್ಟು.

‘ಆತ ಯಾರೋ ನನಗೆ ತಿಳಿಯಿದು’ ಎಂದು ಪುಟ್ಟಿರಾಮಯ್ಯನವರು ಹೇಳಿದ್ದರು. ಇದನ್ನು ಕೇಳಿ ಸುಮ್ಮನೆ ಬಿಟ್ಟನೆ ಈ ಪುಟ್ಟಿಬಸಪ್ಪ? “ಯಾಕೊ ಓಬಲಿ ಹಿಗೆ ಬರಂಡೆ ಹೊಡಿತಿ? ನಾನರೀನೆ ನಿನ್ನ ಬೇಕೆಳಾಳು?” ಎಂದು ಎತ್ತಿ ಮೂಡಲಿಸಿದ್ದ.

ಇವನ ಹೆಂಡತಿಯದು ಇನ್ನೊಂದು ಬಗೆ. ಇವನು ಮಾತಿನಿಂದ, ಬಡಾಯಿಯಿಂದ ತನ್ನ ಅಂತಸ್ತನ್ನು ಹಚ್ಚಿಸಬೇಕೆಂದಿದ್ದರೆ ಆ ಗೃಹಿಣಿ ತನ್ನ ~~ತಿಸ್ತಿವೀಕರಣ~~ ತನ್ನ ಅಂತಸ್ತನ್ನು ಹಚ್ಚಿಸಿಕೊಳ್ಳಬೇಕೆನ್ನು ತಾತ್ಕಾಳಿ. ತಲೆಯಕೂದಲು ಎದ್ದು ಉಬಿ ಹೊರಳಿರುವಂತೆ ಕಾಣಲು ಚಾಚುತ್ತಾಳೆ. ಎಲೆ ಆದಿಕೆ ಕೊಂಜ ರಂಗು ಶುಪೀಯನೇರಲೆ ಯಾವಾಗಲೂ ನಿಂತಿರುತ್ತದೆ. ಕೆನ್ನೆ ಹಣಿಗೆ ಪೌಡರ್ ಹಚ್ಚಿರುತ್ತಾಳೆ. ಆದರೆ ಈವಿ, ಹಣಿಯಲ್ಲಿ ಕೂದಲು ಸೇರುವಕಡೆ ಬಿಳಿಪುಡಿ ಕಾಗೆ ಉಳಿದಿರುತ್ತದೆ. ಸೀರೆಯನ್ನು ನಿರಿ ಸೆಲಗುಡಿಸುವಂತೆ ಉಡುತ್ತಾಳೆ; ನಡೆಯುವಾಗ ಸ್ವೀ ಭುಜ ಇತ್ಯಾದಿಗಳನ್ನು ಹೊರಳಿಸಿ, ನಿರಿಗೆ ಚಿನ್ಮೂತ ನಡೆಯುವುದೊಂದು ದೊಡ್ಡ ತನನ್ನೇ ಅಥವ ಸೊಗಸೊ ಎನ್ನ ವಂತೆ ನಡೆಯೇ ತ್ತಾಳೆ.

ಓಬಲಿ ತನ್ನ ಹೆಂಡತಿ ವಿಚಾರ ಏನೊಂದೂ ಎತ್ತುವುದಿಲ್ಲ. ಅನೇಕರು ತಮ್ಮ ಹೆಂಡಂದಿರನ್ನು ‘ನಮ್ಮ ಹೆಂಗಸರು’ ಎಂದು ಮಾತ್ರ, ಹೇಳಿ ಅಷ್ಟಕ್ಕೆ ಸುಮ್ಮನಾಗುತ್ತಾರೆ. ಸರ್ಕಾರದ ಕೆಲವು ವಿಚಾರಗಳ ಬಗೆ ಪ್ರಕಟ ರೀತಿಯಿಂದ ಹೇಗೆ ವಿವರವಾಗಿ ಮಾತನಾಡಲು ಸಾಧ್ಯವಿಲ್ಲವೇ ಹಾಗೆಯೇ ಇಂಥ ವರ ಈ ‘ನಮ್ಮ ಹೆಂಗಸರು’ ವಿವರ.

ಪುಟ್ಟಶಾಮಿಗೆ ಇವರ ಮನೆಗೆ ಹೋಗಿಬರುವ ಸಲೀಸು. ಅವನು ಒಬ್ಬ ಪ್ರೋಟೋಗ್ರಾಫರ್. ತಲೆ ಕ್ರಾಸ್‌ಕೂದಲು ಉದ್ದ ಬಿಡುತ್ತಾನೆ. ಹಣಿಗೆ ಕೆಂಪು ತಿಲಕ ಇಡುತ್ತಾನೆ. ಅಗಲ ಚೊಣ್ಣ ತೊಡುತ್ತಾನೆ. ಅಂತೂ ತನ್ನ ಅಂತಸ್ತಿಗೆ ತಕ್ಕ ಸೋಕುಗಾರ. ಸ್ವಾನ ಇತ್ಯಾದಿಗಳನ್ನು ಬಂದೊಂದು ನೇళೆ ಇವರ ಮನೆಯಲ್ಲಿ ವಾಡುತ್ತಾನೆ. ಇವನ ಅಂಗಡಿ—ಇವನು ಅದನ್ನು ‘ಇಷ್ಟಿಯೋ’ ಎಂದು ಕರೆಯುತ್ತಾನೆ—ಅದು ಮಗ್ಗಲು ಮನೆಯ ಮಹಡಿಯ ಮೇಲೆ ಇದೆ. ಓಬಲಿಗೆ ನೂರು ದೂಪಾಯಿ ಸಂಬಳ ಬರುವ ನೋಡಲು ಆತ ಕೆ. ಪಿ. ನಾಯಿದು ಆವರ ವರ್ಕ್‌ಫಾರ್ಮನಲ್ಲಿ ದಿನಕ್ಕೆ ಹದಿನಾಲ್ಕು ಆಣಕೂಲಿ ಸಂಪಾದಿಸುತ್ತಿದ್ದೆ. ಏರ್‌ಕ್ರಾಫ್ಟ್‌ನಲ್ಲಿ ಕೆಲವು ಸಿಕ್ಕಿದ್ದ ಪುಟ್ಟಶಾಮಿ ಸಾಹಸದಿಂದ ಅಂತಿ. ಆದರೆ ಓಬಲಿ ಈಗ ಆದನ್ನು ಹೇಳುವುದಿಲ್ಲ. ಅಂತೂ ಇಬ್ಬರೂ ಬಹು ಅನೇಕ ಸ್ವಾಗಿದ್ದಾರೆ. ಓಬಲಿ ಹೆಂಡತಿ ಇವನನ್ನು

ಪ್ರಕಟವಾಗಿ ಕರೆಯಬೇಕಾದರೆ ‘ಪುಟ್ಟಶಾಮಣಿ’ ‘ನಮ್ಮ ಪುಟ್ಟಶಾಮಣಿ’ ಎಂದು ಹೇಳುತ್ತಾಗೆ. ಅಂತೊ ಈ ದಂಪತೀಗಳ ಜೀವನ ಪಥ ಸುಗನ್ಯ ವಾಗಿ ಸಾಗುತ್ತಿದೆ.

ಮಗ್ಗಲು ಮನೆ ಪುಟ್ಟಬಸಪ್ಪ ಬಲು ಹುಷಾರ್ ಪ್ಯಾಕೆಟ್. ಏನೇ ಅವನಿಗೆ ಈಚೆಗೆ ಇವರ ಬಡನಾಟ ಆಷಾಗಿ ಸೇರುವುದಿಲ್ಲ. ಅವನೊಂದು ಬೀಡಿ-ಬೀಂಕಿ ಪೆಟ್ಟಿಗೆ—ಸೋಡ ಅಂಗಡಿಯನ್ನು ಇವರ ಮನೆಗೆ ಎದುರಾಗಿ ಇಟ್ಟಿ, ಕೊಂಡು ಸದಾ ಕೂತಿರುತ್ತಾನೆ. ಬಂದ ಗಿರಾರೆಗಳೊಂದಿಗೆ ಆ ನೂತ್ನ ಈ ಮಾತು ಆದುತ್ತಿರುತ್ತಾನೆ. ಗಿರಾರೆಗಳಲ್ಲದ ವೇಳೆ ತನ್ನ ಸುತ್ತು ಮುತ್ತಣ ಸ್ರವಂಚ ನಿರೀಕ್ಷಿಸುತ್ತಿರುತ್ತಾನೆ. ಇವರ ಮನೆ ಹೆಂಗಸರು ಅವರ ಮನೆಗೆ ಹೋಗುವುದಿಲ್ಲ; ಅವರ ಮನೆಯವರು ಇವರ ಮನೆಗೆ ಬರುವುದಿಲ್ಲ. ಏನಾದರೂ ಹಬ್ಬ, ವಿಶೇಷಗಳಲ್ಲಿ ಒಬ್ಬರ ಮನೆಗೊಬ್ಬರು ಅರಿತಿನ ಕುಂಕುಮಕ್ಕೆ ಹೋದರೆ ಅದೇ ಹೆಚ್ಚು.

ರಂಗಮ್ಮೆ (ಬಿಬಲಪ್ಪನ ಹೆಂಡತಿ) ತನ್ನ ಕೆಲಸ ಶೀರಿಸಿಕೊಂಡು ಮಗುವನ್ನೆತ್ತಿಕೊಂಡು ಕೆಲಾರಿ ರಸ್ತೆಗೆ ಹೋಗುತ್ತಾಗೆ. ಹಗಲು ಹೊತ್ತಿನೆಲ್ಲಿಲ್ಲ ಓಬಲಿಗೆ ಘ್ರಾಕ್ಷರಿಯಲ್ಲಿ ಕೆಲಸ; ಸಂಜೆಗೇ ಅವನು ಬರುವುದು. ಇವಳು ಅಪ್ಪರಲ್ಲಿ ಮನೆಗೆ ಬಂದು ಅಡಿಗಿವಾಡಿ ಕಾದಿರುತ್ತಾಗೆ. ದಿನವೂ ಹೀಗೆ ನಡೆಯುತ್ತತ್ತು. ರಜಾದಿವಸ ಬಂದರೆ ಆಗಾಗೆ ಸಿನಿಮಾಕ್ಲೋ ಹೋಗುವುದುಂಟು. ಅವನು ಅವತ್ತು ಇಸ್ತಿ ಮಾಡಿದ ಕೊಟ್ಟಿ, ಷರಾಯಿ ಹಾರಿ ಕೊಂಡು ಮಗುವನ್ನೆತ್ತಿಕೊಳ್ಳತ್ತಿದ್ದೆ. ಈಕೆ ಪ್ರಿಂಟ್ ಸೀರೆ ಉಟ್ಟಿಕೊಂಡು ಶೋಳಮೇಲಕ್ಕೆ, ಕೊರಳ್ಳು ಪಟ್ಟಿ ಕೆಳಕ್ಕೆ ಇರುವ ರವಿಕೆ ತೊಟ್ಟಿ, ಎಡಗಡೆ ಸೇರಗು ಭುಜದಮೇಲೆ ಹಾಕಿ, ರವಿಕೆ ಹೆಚ್ಚು ಕಾಣಿಸುವಂತೆ ಬಲಸೆರಗು ಕೆಳಗೆ ಬಿಟ್ಟು ಎಲೆ ಅಡಕೆ ಮೆಲ್ಲಿತ್ತ ಹಿಂಬಾಲಿಸುವಳು. ಒಂದೊಂದು ವೇಳೆ ಪುಟ್ಟ ಶಾಮಿ, ಜೊತೆಗೆ ಬರುತ್ತಿದ್ದು. ಅವನೆ ಒಂದೊಂದು ದಿನ ಎಲ್ಲಿರ ಟಿಕೆಟ್ ಕೊಂಡುಕೊಳ್ಳತ್ತಿದ್ದುದೂ ಉಂಟು. ಅಗ, ಇವಳು, “ಎನ್ನಣಿ ನೀವು! ನಾವು ನಿವ್ವನ್ನು ಕರಕೊಂಡು ಬಂದು ನಿವ್ವಿಂದ ಟಿಕೆಟ್ ತೆಗಿಸೋಡಿ?” ಎನ್ನುವಳು.

ಗಂಡನಿಗೆ, “ ಏನ್ನೀ ನೀವು, ಅಣ್ಣನ ದಾಡ್ಡನ್ನೇ ಖಚ್ಚೆಮಾಡಿಸುತ್ತಿರೋ ” ಎನ್ನು ವಳು.

ಉನ್ನೋನ್ಯವಾಗಿ ಒಂದು ಸಂಸಾರದವರಂತೆ ಇದ್ದರೆ ಎಂದು ಎಲ್ಲಿಗೂ ಗೊತ್ತಾಗುವುದು.

ಒಂದು ದಿನ ಸಂಜೆ ಏಳುಗಂಟೆಗೆ ಪುಟ್ಟಬಸಪ್ಪ ವೀಕೆಯದೆಲೆಗೆ ನೀರು ಹಾಕಿದೆಂದು ತಮ್ಮ ಮನೆಗೆ ಹೋದ. ಮನೆಯವರು ಸಿನಿಮಾಕ್ಕೂ ಎಲ್ಲಿಗೂ ಹೋಗಿದ್ದರು. ರಾತ್ರಿ ಹಾಗೇ ಇಟ್ಟರೆ ಒಣಗುವುವು; ರಂಗನ್ನನೇ ಮನೆಯಿಂದಲಾದರೂ ನೀರು ತರೋಣ, ಎಂದು ಅವರ ಮನೆಗೆ ಹೋಗಿ ಕದ ತಟ್ಟಿದ. ಬಂಗಿಲು ತೆರೆದದ್ದು ರಂಗನ್ನ ಅಲ್ಲ, ಪುಟ್ಟಶಾಮಿ !

ಪುಟ್ಟಶಾಮಿ ಸ್ವಲ್ಪ ಬೆಳ್ಳಿದ. ಪುಟ್ಟಬಸಪ್ಪ “ ಯಾಕ್ಕಿ ಹೆದರಿದೇನ್ನೀ ? ವೀಕೆದೆಲೆಗೆ ನೀರು ಬೇಕಿತ್ತು; ನಮ್ಮ ಮನೆಲ್ಲಿ ಬೀಗ ಹಾಕೊಂಡು ಹೋಗವೈ-ಅದ್ದೆ ಒಂದೆ. ಓಬಲಪ್ಪ ಒಂದವರೋ ? ” ಎಂದು ಕೇಳಿದ. ಪುಟ್ಟಶಾಮಿ ಉತ್ತರ ಸ್ವಷ್ಟವಾಗಿರಲಿಲ್ಲ “ ಇಲ್ಲ, ಬಾದ ಹಾಗೆ ಕಾಣಲಿಲ್ಲ ” ಎಂದು ಹೇಳಿದ ಹಾಗಿತ್ತು.

“ ರಂಗನ್ನ ! ಕೊಂಚ ನೀರುಕೊಡು ತಾಯಿ ” ಎನ್ನತ್ತೆ ಪುಟ್ಟಬಸಪ್ಪ ಒಳಕ್ಕೆ ಹೋದ. ರಂಗನ್ನ ನೂತನಾಡಲಿಲ್ಲ. ಇನನು ಹೊರಗೆ ನೀತಿದ್ದೆ. ರಂಗನ್ನ ಕೊಂಚ ಹೊತ್ತಿನ ನೇರೆಲೆ ಬಾದು ಕೇಳುತ್ತಾಳಿ : “ ಏನ್ಣಣಿ ? ಯಾತಕ್ಕೆ ನೀರು ? ಮಗ ಸೀರೆ ನೇರೆ ಇಸ್ತಿನೂಡಿತು; ಬಿಟ್ಟಿ ಬೇರೆ ಉಟ್ಟಿ ಕೊಂಡು ಬರೋದು ಹೊತ್ತಾಯಿತು. ಇನ್ನೂ ಗಂಟು ಕಟ್ಟಿಕೊಂಡಿಲ್ಲ. ಅಷ್ಟರಲ್ಲೇ ನೀವು ಬಂದಿ.”

“ ವೀಕೆದೆಲೆಗೆ ನೀರು ಬೇಕಿತ್ತು.. ಕೇಳಿ ತಗೋಂಡುಹೋಗೋಣ ಅಂತ ಬಂದೆ.”

“ಕೊಳ್ಳುತ್ತಾನ್ನಿ” ಎನ್ನುತ್ತ ಕೊಟ್ಟಿಳು.

ಪುಟ್ಟಬಸಪ್ಪ ಮನಸ್ಸಿನ ಮೇಲೆ ನಗೆ ಮೂಡಿಸಿಕೊಂಡು ಅಂಗಡಿಗೆ ಹೊರಟಿ. “ಯಾಕೆ ಹೊರಟ್ಟಿಲ್ಲಣಿ? ಬರಿ, ಕೂತ್ತೋ ಬರಿ; ಅವರೂ ಬರೋ ಹೊತ್ತು.” “ಅಂಗಡಿ ಬಿಟ್ಟು ಬಂದಿದೇನಮ್ಮು; ನಿಮ್ಮ ಯಜಮಾನಮ್ಮ ಬರ್ತಾರಲ್ಲ ಈಗ” ಎಂದು ಹೇಳುತ್ತ ಹೊರಟುಬಂದ.

ಒಂದು ದಿವಸ ರಾತ್ರಿ ಪುಟ್ಟಬಸಪ್ಪ ಬೀದಿ ಅಂಗಡಿ ಮುಚ್ಚಿಕೊಂಡು, ಉಂಟಮಾಡಿ ಆದಮೇಲೆ ಎಲೆ ಅಡಿಕೆ ಅಗಿಯುತ್ತ, ಸಿಗರೀಟು ಹಚ್ಚಿಕೊಂಡು ಅಂಗಡಿ ಜಗಲಿಮೇಲೆ ಕೂತಿದ್ದ. ರಾತ್ರಿ ಹೆಚ್ಚು ಹೊತ್ತಾದದ್ದರಿಂದ ಬೀದಿ ಯಲ್ಲಿ ಜನರು ಓಡಾಡುವುದು ಕಡಿಮೆ. ಎದುರು ಮನೆಬಾಗಿಲು-ಒಬಲಿ ಮನೆ ತೀರಿದಿದೆ. ಒಳಗೆ ಓಣಿಯಲ್ಲಿ, ಒಬ್ಬ ಹೆಂಗಸು ನಿಂತು ಒಂದೇ ಸಮನೆ ತಾರಾ ಟಿಗಿ ತೀಗಿದುಕೊಂಡಿದ್ದಾ ಹೆಂಡತಿ ರಂಗಮ್ಮನನ್ನು.

ಇವಳು ಆ ಹೆಂಗಸಿನ ಮನೆಗೆ ಆಗಾಗ್ಗೆ ಹೋಗಿಬರುತ್ತಿದ್ದ ಖಂತಿ. ಇಬ್ಬಂಗೂ ಸಲಿಗೆ. ಆ ಸಲಿಗೆ ಅಷ್ಟಕ್ಕೆ ನಿಂತಿರದೆ ಆ ಹೆಂಗಸಿನ ಗಂಡ ಸೋಂದಿಗೂ ಹೆಚ್ಚುಯಿತಂತೆ. ಈಕೆಯೊಬ್ಬಿಳು ಹೊಸತಾಗಿ ಬಂದಳಲ್ಲ ಎಂದು ಆ ಹೆಂಗಸಿಗೆ ಆಕ್ರೋಶ. ಆದು ವಿಪರಿತಕ್ಕೆ ಬಂದು, ಹೇಳಿ ನೋಡಿಯೂ ಉಪಯೋಗವಾಗದ ಪ್ರಯುಕ್ತಿ ಇವಳಗಂಡ ಒಬಲಪ್ಪನೋಂದಿಗೆ ಭಿರಾದು ಮಾಡಲು ಬಂದಿದ್ದಾ ಹೆಂಡತಿ ಹೆಂಗಸರ ಗಂಡಂದಿರ ಜೋತಿಗೆ ಇವಳದೇನು ಕೆಲಸ? ಇದೇ ಆ ಗಲಾಟಿಯಿಂದ ತಿಳಿದ ಅಂಶ. ಅವಳು ಅಸಾಧ್ಯ ಹೆಣ್ಣು; ಬೀದಿಯಲ್ಲಿ ಎಲ್ಲಂಗೂ ಕೇಳುವಂತೆ ನಡೆಸಿದ್ದಾ ಈ ವಿಲಾ ಸದ ರಾದ್ದಾಂತವನ್ನು ಭಯಂಕರ ರೀತಿಯಿಂದ. ಬಹಳ ಹೀನಭಾವೆಯಲ್ಲಿ ತನ್ನ ಫಿರಾದನನ್ನು ಮುಂದುವರಿಸಿದ್ದಾ ಹೆಂಡತಿ. ಈ ಕಂಚಾಯಿತಿಯಲ್ಲಿ ಪುಟ್ಟಿರಾಮಿ, ಈ ಹೆಂಗಸು (ಆವನ ಅಕ್ಕೆ), ಒಬಲಿ, ರಂಗಮ್ಮ ಈ ನಾಲ್ಕು ಜನ.

ಗಂಡ ಈ ಸನ್ನಿಹಿತದಲ್ಲಿ ಚೆಪ್ಪನಾಗಿದ್ದಾನೆ. ತಾನು ಬದುಕಿದ್ದೇ ನೇಯೋ ಸತ್ತಿದ್ದೇ ನೇಯೋ ಎಂಬ ಆರಿವಿಲ್ಲ.

“ಯಾಕೆ ಬಂದಿದ್ದೆ ಇವತ್ತು ಮಧ್ಯಾಹ್ನ ?” ಕೇಳುತ್ತಾಳೆ ಪುಟ್ಟಶಾಮಿ ಅಕ್ಕೆ. “ಲೋಟು ಕೊಡಬೇಕಾಗಿತ್ತು; ಬಂದಿದ್ದೆ”—ರಂಗಮೃನಿಗೆ ಇದೊಂದು ಕಾಲಿಗೆ ತಗ್ಸಲುವ ಹುಲ್ಲು ಮುಳ್ಳನಂತೆ.

“ನೀನಲ್ಲಿಗೆ ಇನ್ನೊಂದು ಸಾರಿ ಬಾ, ಪಾಪಾಸಿನಿಂದ ಹೊಡಿತೇನಿ.”

“ನಿನ್ನ ಕಂಡಿದಿನಿ ಬಿಡೆ! ಇವಳ ಉತ್ತರ.”

ಮುಂದೆ ಏನೇನೋ ವಾತುಗಳಾಯಿತು. ಪುಟ್ಟಶಬವ್ಯ ನಾಲ್ಕುರು ಜನ ಕೂಡಿಕೊಂಡು ನೋಡುತ್ತ ಲೇ ಇದ್ದು. ಪುಟ್ಟಶಾಮಿ, ಅಕ್ಕನನ್ನು ಕರೆದು ಕೊಂಡು ಸಿಸುವಾತಿನಲ್ಲಿ ಹೇಳುತ್ತ ಸಮಾಧಾನ ಪಡಿಸುತ್ತಿದ್ದು.

ಇದು ಗಂಡು, ಓಬಲಿ, ದೊಡ್ಡ ಸಂಬಂಧ ಇದೆ ಎಂದು ಹೇಳಿಕೊಳ್ಳುತ್ತಿದ್ದು ಅಳುತ್ತಿತ್ತು; ಗೊಳೋ ಎನ್ನುತ್ತಿತ್ತು.

ಅದು, ಆ ಹೆಣ್ಣು, ಅದೂ ನಿಂತಿತ್ತು; ಅದಕ್ಕೇನು ಎನ್ನಿಸಬೇಕು ಮನಸ್ಸಿಗೆ?

ಪುಟ್ಟಶಾಮಿ ಅಕ್ಕನನ್ನು ಕಳಿಸಿ, ಇವನ ಬಳಗೆ ಬಂದು ಸಮಾಧಾನ ಹೇಳುತ್ತಾನೆ.

ಇದು, ‘‘ಪುಟ್ಟಶಾವಣ್ಣಾ! ನೀನು ನನಗೆ ಅಣ್ಣನ ಸಮ; ನಾನು ಮಾನ ದಿಂದ ಬಾಳಬೇಕು ಅಂತ ಎನ್ನು ಮಾಡಿದೆ; ಹೆಣ್ಣಿನಿಂದಾನೆ ವಾನ. ಅದೇ ಇಲ್ಲಿದಿದ್ದ ಮೇಲೆ ಇನ್ನೇನು? ’’ ಎಂದು ಅಳುತ್ತದೆ ತಲೆತಗ್ಗಿ ಕೊಂಡು.

ಪುಟ್ಟಶಾಮಿ ರಂಗಮೃ ಪರಸ್ಪರ ನೋಡಿದರು. ಪುಟ್ಟಶಾಮಿ ಓಂ ಲಿಯ ಹತ್ತಿರ ಬಂದು ಅವನ ಬೆನ್ನಮೇಲೆ ಕೈಯಾಟ್ಟು “ಅದ್ದು ಆಗಿಹೋಯಿತು. ಏನು ಮಾಡೋಹಂಗ್ರೀತಿ? ” ಎಂದನು.

ಚೋಂಬಿ ಒಡೆದುಕೊಂಡ ಮಗುವಿನಂತೆ, ಇಷ್ಟ ಏನಾದ ಚೋಂಬಿ ಒಡೆದುಕೊಗಿ ಈ ಗಂಡು ತಲೆಯ ಮೇಲೆ ಕೈಹೊಡ್ಡು ಕೊಂಡು ಮಗುವಿನಂತೆ

ಕಣ್ಣೀರು ಕರೆಯುತ್ತಿತ್ತು. ಅಗ, ರಂಗನ್ನನ ಮಗು, ತಪ್ಪಿ ಹೆಣ್ಣಿಗಳನ್ನು ಕ್ಯಾಪ್ಟ್ ಬಂದು ಇವನ ಮುಖವನ್ನು ಚಿಗುರು ಕೈಗಳಿಂದ ತಟ್ಟುತ್ತ, “ಅಪ್ಪಿ!” “ಅಪ್ಪಿ!” ಎಂದು ತೊಡಲಿಸಿತು.

ಪುಟ್ಟಬಸನ್ನ, “ಏನನು? ಏನಾಯಿತು? ಯಾಕೆ ಓಬಲಷ್ಟು?” ಎನ್ನತ್ತ ಬಂದನು.

ಪುಟ್ಟಿಶಾಮಿ, “ಏನಿಲ್ಲಣ್ಣ, ಸಂಸಾರದಲ್ಲಿ ಗಂಡ ಹೆಂಡರಿಗೆ ಬರೋ ಜಗಳ; ಇಬ್ಬರೂ ವಾದಿ ಆಡಿದ್ದು”; ಆ ಹೆಂಗಸಿನ ಕಡೆ ತಿರುಗಿ “ಹೋಗತ್ತಿಗೆ ನೀನು ಒಳಗೆ!” “ಓಬಲಷ್ಟು! ಸುಮೃನಿರು” ಎಂದು ಸವನಾಥಾನ ಹೇಳ ಮಗುವನ್ನೆ ತ್ತಿಕೊಂಡೆ.

ವಾನವಂತನ ವಾನವನ್ನು ವಾನವಂತನ ಹೆಂಡತ ಕಳೆದಳು; ಹೆಂಡತು ಗಿಣಿಯ “ಅತ್ತಿಗೆ” ವಾನವನ್ನು ಉಚ್ಚಾವ ಯಾತ್ರ ವಾಡಿದ. ಬ್ರಿಡಿ ಅಂಗಡಿ ಬಸನ್ನ ಈ ನಾಟಕ ತೋರಿಸುತ್ತಿದ್ದ ಜನಗಳಿಗೆ.

12-11-44—14-11-44.

ನಾರಿ

ಈಗೂರು ಎಂಬ ಉರು ಇತಿಹಾಸ ಪ್ರಸಿದ್ಧವಾಗಿ ಹೋಗಿದೆ. ಅವೂ ನುಡಿ ರೀತಿಯಿಂದ ಆಧಿಕಾರಿಗಳಿಬ್ಬರ ಕೊಲೆಯನ್ನು ತಿಳಗೇಡಿ ಜನ ನಡೆಸಿದರು. ಸರ್ಕಾರ ಅದಕ್ಕೆ ತಕ್ಕು ಪ್ರತಿಕಾರ ವಾಡಿತು.

ಆಗ ಹೇಳುವ ಕಥೆ ಇದಕ್ಕೆ ಸಂಬಂಧಿಸಿದುದಲ್ಲ. ಅದರೆ ಇದೇ ದುದ್ದೇವಿ ಉರಿನಲ್ಲಿ ಅದಕ್ಕೆ ಹತ್ತು ಹನ್ನೆರಡು ವರ್ಷ ಪೂರ್ವದಲ್ಲಿ ನಡೆದ ಕಥೆ.

ಆ ಉರು ಜನವಸತಿಯಿಂದ, ಘಟಲು-ಘಲಸಂಪತ್ತಿಯಿಂದ, ಧನಾಧ್ಯಕ್ಷತೆಯಿಂದ ಆ ಇಡೀ ಗಡಿವಾಡ (ಮಲೆಸಾಡು ಮೈದಾನ ಕೂಡುವ ನಾಡು) ಪಾರ್ತಿಕ್ಕೆ ಒಂದು ಮುತ್ತಿನ ಮಣಿಯಾಗಿತ್ತು.

ಒಂದು ದಿನ-ಬೀಂಗೆಯು ಒಂದು ದಿನ, ಆ ಉರ ಮೇಲೆ ದ್ವೈವದ ಕ್ಲಾರಗತಿ ತೀವ್ರವಾಗಿ ಕವಿದುಬರಲು ಕೆಲವೇ ಗಂಟೆಗಳ ಕಾಲದಲ್ಲಿ ಇಡೀ ಉರು ಭಸ್ತಿಭೂತವಾಗಿ ಹೋಯಿತು! ಜನಗಳು ಕಾರಣವನ್ನು ಏನೇನೋ ಹೇಳಿಕೊಂಡರು. ಆ ಉರ ದೇವಾಲಯದ ವೀರಭದ್ರಸಿಗೆ ಆತ್ಮಾಚಾರವಾಯಿತೆಂದೂ, ಆದ್ದರಿಂದ ಆ ಉರಿನ ಮೇಲೆ ಭಯಂಕರ ರೀತಿಯಿಂದ ಸೇಡನ್ನು ತೀರಿಸಿದನೆಂದೂ ಹೇಳಿದರು.

ಆಗ ರೈವಿನ್‌ನ್ಯಾ ಕೆವಿಂಫನ್‌ರ್ ಆಗಿದ್ದ ಒಬ್ಬ ಶ್ರೀಶ್ರೀಯನ್ ದೊಡ್ಡ ಮನುಷ್ಯರು ಬೆಂದ ಉರಿನ್ನು ಸೋಡಿ, ದುಃಖದಿಂದ “ಇದು ವೀರಭದ್ರನ ಪ್ರಕಟಿಕೊಂಡನೇ!” ಎಂದು ಕವಿತಾಧೋರಣೆಯಲ್ಲಿ ಹೇಳಿದರು. ಸೋಜಿಗ ವಿದು: ಉರೆಲ್ಲ-ಮನೆಗಳೆಲ್ಲ ಬೆಂಕೆ ಮುದ್ದೆಯಾಗಿ, ಕೇಂಡದ ರಾಸಿಯಾಗಿ,

ಬೂದಿಯ ಗುಡ್ಡೆಗಳಾಗಿ ಹೋಗಿದ್ದರೂ ಉಂಟು ಮರ, ಬಿದಿರು, ಚೊಂಬು, ಹೆಂಚು, ಇವುಗಳನ್ನು ಇ ದೇವಾಲಯ ಏನೂ ಆಗಿರಲಿಲ್ಲ. ಕಾರಣವೇನೂ ಇದ್ದಿತ್ತು ಅದು ಸಂದರ್ಭದಲ್ಲ. ಆದರೆ ಭಾವುಕರಿಗೆ ಅದೇಂದು ಮಹಾತ್ಮೀಯೇ.

ಆ ಪ್ರಥಮ ಜ್ಞಾನೀಯಲ್ಲಿ ಬೆಂದು ಸತ್ತವರು ಒಂದು ನೂರರ ಮೇಲೆ. ಸಾವಿರಾರು ದನಕರುಗಳು, ಕೋಳಿ, ನಾಯಿ, ಬೆಕ್ಕಿಗಳು, ಗಿಡದ ಮೇಲೆ ಕುಳಿತಿದ್ದ ಹಕ್ಕಿ ಪಕ್ಕಿಗಳು ಉರಿದು, ಬೆಂದು, ಇದ್ದಿಲಾಗಿ ಹೋದವು. ರುದ್ರನ ಪ್ರಥಮ ತಾಂಡವ ಅಪ್ಪು ಪ್ರಚಂಡವಾಗಿತ್ತು !

ಮಧ್ಯಾಹ್ನದ ಹೊತ್ತು ಉಂಟಕ್ಕೆಲ್ಲರೂ ಹೊಲಗದ್ದಿಗಳಿಂದ ಒಂದು ಕುಳಿತಾಗ-ಎಲ್ಲಿಂದ ಬಂದಿತೋ? ಮೃತ್ಯುಜ್ಞಾನೀಯ ಮತ್ತು ಪರಿದು, ತಪ್ಪಿಸಿಕೊಳ್ಳಲು ಅನುವು ಕೂಡದೆ ತನ್ನ ಲೀಲೆಯನ್ನಾಡಿತು.

ಕೆಲತಿಂಗಳ ನಂತರ ಆ ಉರಿಗೆ ಹೋಗಿದ್ದಾಗ, ಆಗಲೂ ಅದೊಂದು ಶ್ವಾಸ ಭೂಮಿ. ಈಗ ನಡೆಯುತ್ತಿರುವ ಯುದ್ಧ ರಂಗದಂತೆ ಶಾಸ್ಯವಾಗಿ, ಸುಟ್ಟು ನಾಶಹೊಂದಿತ್ತು. ಸುಟ್ಟುಹೋದ ದವಸ, ಬೆಂದು ಹೋದ ಮನೆ-ಮರ ಮಟ್ಟಿಗಳು, ಕರಗಿ ರೆಟ್ಟಿವಾದ ನಗ ನಾಣ್ಯಗಳು, ಬೂದಿಯಾದ ಕಾಗದದ ದುಡ್ಡು, ಕವರಿ ಕರ್ಮ್ಮಾಡಿದ ಮೋಟು ಗೋಡೆಗಳು ಇವೇ ಆಗ ಆ ಉರಿನ ಭಾಗ್ಯ.

ಆದಾರುಣ ನೋಟವೂ ಕಾಲ ಕಳೆದಂತೆ ಮನಸ್ಸಿನಿಂದ ಅಳಿಸಿ ಹೋಯಿತು. ಆದರೆ ಮನಸ್ಸಿನಲ್ಲಿ ಮಾಸದೆ ಮೂಡಿರುವ ಅಂಶ ಇನ್ನೊಂದು.

ಫೋರ ವಿಪತ್ತಿನಲ್ಲಿ ಮನುಷ್ಯನು ತನ್ನ ದೈವತ್ವವನ್ನೂ ಪ್ರಕಾಶಿಸಬಲ್ಲ. ದಾರುಣ ಸನ್ನಿಹಿತದ ಮಧ್ಯ ತ್ಯಾಗ, ಸ್ಥಿರ್ಯ ಇತ್ಯಾದಿ ಗುಣಗಳನ್ನು ಪ್ರದರ್ಶಿಸಬಲ್ಲ. ಇವೇ ಮನುಷ್ಯನ ಬಾಳಿನ ಬಗ್ಗೆ ಭರವಸೆ ನೀಡುವುವಾಗಿನೆ.

ಕಳೆದುಳಿದ ಜನರು ಸುತ್ತಲೂ ಜೆದರಿ ಹೋದರು. ಇನ್ನೊಂದು ಹತ್ತಿರದ ಹಳ್ಳಿಯಲ್ಲಿ ಆ ಉಂಟಾದರೆ ಮನೆಯ ಶಾಶ್ವತ (ಅದೊಂದು ದೊಡ್ಡ ವಂಶ) ನೇಲಿಸಿತ್ತು. ಅವರು ಲಿಂಗವಂತರು. ಆ ಮನೆಯಲ್ಲಿ ಇಬ್ಬರು ಹುಡುಗಿರುತ್ತಿರು: ಒಬ್ಬಳು ಹನ್ನೆರಡು ವರ್ಷದವರು, ಇನ್ನೊಬ್ಬಳು ಹತ್ತು ವರ್ಷದವರು. ಆವರಿಗ ದೊಡ್ಡವರಾಗಿ ಎಲ್ಲಿಯೂ ಇರಬಹುದು. ಆದು ನಮಗೆ ಪ್ರಕೃತವಲ್ಲ. ಆ ಹುಡುಗಿರುತ್ತಿರು ಸಕಲ ವಿಧದಲ್ಲಿಯೂ ಜೆಲುವೆಯರು-ಮುಖಿದ ಅಂದ, ಮೈ ಇರುವು ಎಲ್ಲದರಲ್ಲಿಯೂ. ಆದರೆ ಒಬ್ಬಳಿಗೆ ಕೈ-ಮೊಣಕ್ಕೆ ಮಾಡಿಸಲಾಗದಂತೆ ಹಿಡಿದುಕೊಂಡು ಗಾಯದ ಕಲೆಯಂದ ವಿಕೃತವಾಗಿದೆ. ಇನ್ನೊಬ್ಬಳಿಗೆ ಕನ್ನೆ ಹಣ, ಚೆರಳಂಗಳ ಮೇಲೆ ಹೋಗಲಾಗದ ಗಾಯ: ಚೆರಳಂಗಳು ಉನ.

ಈ ಮಕ್ಕಳನ್ನು ನೋಡಿ ನನಗೆ ಮರುಕ. ದೈವ ಏನನಾಣ್ಯಯ ಮಾಡಿತಲ್ಲ! ರೂಪ ಕೊಟ್ಟೊ ಇಲ್ಲದಂತೆ ಮಾಡಿತಲ್ಲ! ಆ ಹುಡುಗಿರಿಗೆ ಅದೊಂದೂ ಯೋಚನೆಯಲ್ಲ. ಆಡಿಕೊಂಡು, ಹಾಡಿಕೊಂಡು, ಕಂಬಸುತ್ತುವ ಆಟ, ಕಣ್ಣ ಮುಚ್ಚುವ ಆಟ ಇದರಲ್ಲಿಯೇ ಇದ್ದವು.

ಮನೆ ಹಿಂಯನನ್ನು ಕೇಳಿದೆ—“ಎತಕ್ಕೆ ಹೀಗಾಯಿತು?”

“ಇದು ಈ ಸೂರು ಬೆಂಕೆಯಲ್ಲಿ ಆದದ್ದು. ಇವು ಬದುಕಿದ್ದೀ ಪರಾಕ್ರಮ. ಅಲ್ಲಿ ಆದವು ಈ ಗಾಯ.”

“ಇವರು ಬದುಕಿದ್ದು ಹೇಗೆ?”

ಆತ ಹೇಳಿಕೊಡಿಗಿದ :

“ನೋಡಿ, ಅವತ್ತು ಮಧ್ಯಾಹ್ನ. ಗಂಡಾಳು ಹೆಣ್ಣಾಳು ಎಲ್ಲ ಗದ್ದೆ ಕೆಲಸ ತೀರಿಸಿಕೊಂಡು ಬಂದಿದ್ದು. ಉಂಟಿದ ಸಮಯ. ಎಲ್ಲರ ಮನೆಯಲ್ಲೂ ಮೈ ತೊಳೆತಾನ್ನೂ, ಇಲ್ಲ ಉಂಟ ಮಾತ್ರ ನೋ ಇತ್ತು ಜನ. ದನಕರು ಎಲ್ಲಾರಿಸಲು, ಹೊರಗೆ ಮೇವಿಲ್ಲ ಅಂತ ಮನೆ ಒಳಗೆ ಕಷ್ಟಿಸ್ತು. ಅದೆಲ್ಲಾರೆ

ಮನೆಯಲ್ಲಿ ಬಿತ್ತು ಬೆಂಕೆ. ಇದುತನಕ ಎಲ್ಲಿಂದ ಸುರು ಆಯಿತು ಅನ್ನೋಡೇ ತಿಳಿದಿಲ್ಲ. ಒಂದೇ ಸಾರಿ, ಭುಗಾ! ಅಂತ ಚಿಮಣಿ ಎಣ್ಣೆ ಡಬ್ಬಿಕ್ಕೆ ಬೆಂಕೆ ಬಿದ್ದ ವದ್ದಹಾಗ ಆಯಿತು. ಆ ಹೊತ್ತಿನಲ್ಲಿ ಬೇರೆ ಸುಂಟರಗಳ ಸುರು ಅಂತ ಎದ್ದು ಈ ಬೆಂಕೆ ಕೂಡಿತು. ಇನ್ನು ಕೇಳಬೇಕೆ ಅಗ್ನಿ ಲೀಲಾ? ಉರು. ಕೇರಿ, ಓಟ, ಮನೆ, ಸಂದಿ ಎಲ್ಲ ಸುತ್ತಿ ಸುತ್ತಿ ಮನೆ ನಾಶ ಮಾಡ್ತು. ಹಿಂದಿನ ಶಾಲಕ್ಕೆ ಶತ್ರುಗಳು ಉರು ನುಗ್ಗಿದ್ದೆ ಮನೆ ಮನೆನುಗ್ಗಿ. ಹ್ಯಾಗ ಮಕ್ಕಳೂ ಮರಿ ಒಂದೂ ಬಿಡ್ಡಿ, ಕೊಳ್ಳಿ ಕೊಂದು ಇದ್ದ ಬದ್ದದ್ದನ್ನೆಲ್ಲ ಫೂರಿಮಾಡಿ ಒಯ್ಯಿದ್ದೋ, ಹಾಗೆ ಒಯ್ಯು ಈ ಅಗ್ನಿ ಯಮು ಲೋಕಕ್ಕೆ.

“ನಮ್ಮ ಗೌಡು ಬೆಂಗಳೂರು, ಪ್ರಣಿ, ಮದ್ರಾಸ್, ಮುಂಬಯಾ— ಇವನ್ನೆಲ್ಲ ನೋಡಿಕೊಂಡು ಬಂದು ಮನೆ ಕಟ್ಟಿಸುತ್ತಿದ್ದು. ಎಲ್ಲ ಮುಗಿದಿತ್ತು. ಅದೇ ಮನೆ ಒಳಗೆ ವಾಸಾನೂ ಇದ್ದು. ಬೆಂಕೆ ಮನೆ ಮನೆ ಸುತ್ತಿ, ಓಟಿ ಓಟಿ ಸುತ್ತಿ ಆವರಿಸೋದಕ್ಕೆ ಹತ್ತಿತ್ತೀತ್ತು, ಜನ-ಈ ಗೌಡು ಮನೆ ದೊಡ್ಡಿದ್ದು. ಅದಕ್ಕೆ ಎರಡು ಕಡೆಗೂ ಓಟಿ ಅದೆ, ಅಲ್ಲಿಗೆ ಬೆಂಕೆ ನುಗ್ಗಲಾರದು-ಬೀಳ ಲಾರದು ಅಂತ ಮಾಡಿದ್ದು. ಹಾಗೆ ನಂಬಿ ಜನ ಓಡೋಡಿ ಬಂದು ಸೇರಿದ್ದು, ಅಟ್ಟಿದ ಮೇಲೆ, ಹಿತ್ತಲಲ್ಲಿ, ನಡುಮನೆಯಲ್ಲ, ಅಡಿಗೆ ಮನೆಲೆ, ಎಲ್ಲಾ ಕಡೆ. ಆ ಕೊಲಿ, ಆ ಶಬ್ದ, ಅದು ಹೇಳೋ ಹಾಗಿಲ್ಲ. ಮೃತ್ಯು ಉರನ್ನೋ ಸುಡೋ ವಾಗ ಈ ಮನೆ ಬಿಟ್ಟಿತೆ? ಬಿತ್ತು ಉರಿ! ಎದ್ದಿತು ಉರಿ! ಹಂಚು ಪಡವಡ ಸಿಡಿದವು. ತೊಲೆ, ಮುಂಡಗಿ, ಕದ, ಚೋಕಟ್ಟು ಎಲ್ಲ ಭಗ! ಭಗ! ನಿಗ! ನಿಗ! ಉರೀತಾ ನಿಂತ್ಪು. ಏನು ಹೇಳೋದು? ಅದೊಂದು ಅಟಿ ಮೃತ್ಯುವಿಗೆ!

“ಜನ ಮತ್ತಿ ಹೊರಕ್ಕೆ ಬಿದ್ದರು. ಕೆಲವರಿಗೆ ಬೆಂಕೆ ಹತ್ತಿತು. ಕೆಲವರು ಸುಟ್ಟಿರು. ಕೆಲವರು ಬೆಂದರು. ಕೆಲವರು ಸತ್ತಿರು. ಜನ ಕೆಲವರು ಆದರಲ್ಲಿ ತಪ್ಪಿಸಿಕೊಂಡರು.....”

“ಬೆಂಕೆ ಆರಿಸಲಿಕ್ಕೇನೂ ಪ್ರಯತ್ನ ಮಾಡಲಿಲ್ಲವೇ ಜನ?” ಎಂದು ಕೇಳಿದೆ.

“ಹ್ಯಾಗ ಮಾಡ್ತಾರೆ? ಒಂದು ಮನಿನೇ? ಎರಡೇ? ಇಡೀ ಉದ್ದೇಶ ಸುಟ್ಟಿ ಬೇಯಾತ್ತ ಅದೆ. ಆ ಬೆಂಕೆ ಜ್ಞಾಲೆ ಬಳಗಿ ನುಗ್ಗಿ ಮನೇಲಿದ್ದ ದನ, ಕರ, ದಾಗೀನ, ಕಾಗ್ಗಡತ್ತ, ಸಹ ಹೊರಗಿ ಹಾಕಲಿಕ್ಕೆ ಇವಿಗೆ ಅವಕಾಶ ಆಗಲಿಲ್ಲ. ಎಲ್ಲ ಇಡೀ ಏಕ ಒಂದೇ ಜ್ಞಾಲೆ. ದನದ ಕೊರಳ ಹಗ ಬಿಚ್ಚೋಕ ಹೋದವರಲ್ಲಿ ಎಷ್ಟೋ ಜನ ಸತ್ತರು. ಹಸುಗೂಸಿಗಳ ತೊಟ್ಟಿ ಬಿಚ್ಚೆ ಹೊರಕ್ಕೆ ತರೋದವರಲ್ಲಿ ಎಷ್ಟೋ ಹೆಣ್ಣುಮಕ್ಕಳು ಸತ್ತರು ಇನ್ನು ಒಡನೆ ಏನು ತಂದಾರು? ದವಸ ಏನು ಉಳಿಸ್ತಾರು? ಯಾರ ಮನೆ ಬೆಂಕೆ ಹ್ಯಾಗ ಆರಿಸ್ತಾರು?

“ಇನ್ನು ಬೆಂಕೆ ಆರಿಸೋದಕ್ಕೆ ನೀರಾದ್ವಾ ಎಲ್ಲಿಂದ ಬರಬೇಕು? ಕುಡಿಯೋಕಾಗ್ಗಿ, ಬಳಸೋಕಾಗ್ಗಿ ಹೊಂಡ ಕೆರೆಯಿಂದಾನೆ ತರಬೇಕು. ಬೆಳಗೆ ತಂಡ ನೀರು ಮಧ್ಯಾಹ್ನದ ಹೊತ್ತಿಗೆ ಮನೆ ಕೆಲಸಕ್ಕೆ ಸ್ಥಾನಕ್ಕೆ, ಅಡಿಗೇಗೆ ಅಗಿಹೋಗಿದ್ದವೆ. ಮತ್ತೆ ಸಂಜೀಗೆ ಹೆಣ್ಣುಮಕ್ಕಳು ನೀರು ಹೊರಲೇಬೇಕು ಹೊಂಡ ಕೆರೆಯಿಂದ.”

“ಗೌಡರ ಮನೆ ವಿಷಯ ಏನಾಯ್ತು?” ಎಂದು ನೇನಪು ಮಾಡಿದೆ.

“ಹೋದು! ಹಾಗೆ ಬೆಂಕೆ ಬಿದ್ದ ಉಡಿಯೋಕ ಹಕ್ಕೋಣ ಪುಣ್ಯ ಇದ್ದವು, ತಪ್ಪಿಸಿಕೊಂಡು. ಈ ಹೆಣ್ಣು ಹುಡುಗರು-ಸಣ್ಣವು, ಸಿಕ್ಕಬಿಡ್ಡು. ತಪ್ಪಿಸಿಕೊಂಡ ಜನಕ್ಕೆ ಇವರ ಆರಿನೇ ಹಾರಿಹೋಗಿತ್ತು. ಸ್ಥಾಣ ಉಳಿಸಿ ಕೊಳ್ಳಿ ಹೊತ್ತಿನಲ್ಲಿ ಎಲ್ಲ ತಮ್ಮ ರಕ್ಷಣಾ ತಾವು ನೇರಿಡ್ತಾರೆ. ತಾವು ಪಾರಾಗೋದೆ ಪರಾಕ್ರಮ. ಅಂಥಾದವಲ್ಲಿ, ಉಳಿದವರು ಯಾರು ಬಂದ್ರು, ಯಾರಿಲ್ಲ, ಅನ್ನೋದು ಹ್ಯಾಗೆ ಗೊತ್ತಾದಿತ್ತು?

“ಆದರೆ ಇವರ ಅತ್ಯಾ-ನನ್ನ ತಂಗಿ-ನೋಡಿ, ಆ ಹೆಣ್ಣು ಮಗಳನ್ನು ನೇನಿಬೇಕ್ಕೇ ಯಾವಾಗಲೂ!”

ಆತನ ಕಣ್ಣಲ್ಲಿ ಆಗ ನೀರು ತುಳುರಿಬಂದಿತ್ತು. “ಆಕೇಗೆ ಈ ಹುಡು ಗರದು-ನಮ್ಮ ಅಣ್ಣಾನ ಮಕ್ಕಳದ್ದು ನೇನಪಾಯ್ತು. ‘ಅಯ್ಯೋ! ನಮ್ಮನ್ನು

మన్మోళిక్కు! కండమ్మగాళన్న బట్టి ఒండేవల్ల ఉరియో మనీయో లగీ! అంద్లు. నమ్మ జీవ జగా! ఎందితు. ఆష్టు ఒరలిదవలే అఱ ఒళగి నుగొల్లికి హోక్కుణు! జన ఎమ్మో తడితు. ‘కండూ కండూ సాయోదే? బ్యాడ్ప్ప, బా! అంత ఎమ్మో కూగిదేవు. కేళలిల్ల ఆ హెళ్లు మగాలు.

“సావిరారు నాలగి చెచి పకంగద హుళాన సుడో హాంగ శుడుత్తిత్తు బెంచి జ్ఞాలి. అదొర్లగి నుగ్గిద్లు! ఆ భయంకర దృశ్య నమ్మింద నేనేడోకాగల్లు! హోక్కుళు ఒళగి; కూగిద్లు హేసర్లు దిదు హుడఃగరదు

“ఆ హోగి ఒళగి, ఆ బెంచి ఒళగి, ఆ సిదితద ఆభిషిధల్లి, ఆ రుణాద కావినల్లి హుడుగరు మాలే సేరి జీరతిద్దవంతే ఒండే సమ: “అవ్వా! అవ్వా! బిడిసబర్యపు నమ్మన్న! సాయితేపో! సత్తిపో! అమ్మా! అప్పా!” ఆ నరక జ్ఞాలి దాటి యార కేవిగి చిద్దితు ఈ ఆక్రందన? నన్న తంగి నుగ్గిదవళి కూగిద్లంతే కేసర్లు దిదు. ఓడిబందు ముగేబిద్దవంతే. ఆగ్ ఆకేగి కాలు క్షే సుట్టిద్దు. కణ్ణ రెప్పే సహ మట్టుహోగిద్దవు.

“చిక్క హెంగసు. చేశేద ఇబ్బరు హుడుగరన్న ర్యాగ హోత్తూణు? ఒండన్నేనో ఎత్తికొండ్లు; సరగినల్లి ముచ్చిద్లు; హోత్తు తరతిద్ద లు. ‘అత్తీ నన్న బిట్టు హోగ్గియా? నానిల్లే సాయిబేచే సుట్టు?’ అంత ఇన్నోందు, కడియో ముందే కూగూ కురిమార హాంగ కూగ్గు. ‘బండే తడి!’ అంత హేళ ఎత్తికొండు ఓడిదఱు. జనక్కే—తావు ఒదుకేద్దిపో? ఇదేను కనసో? ఆథవ ఈత్తుర లీలానో! ఆన్నో భరుమే ఆయితు ఆ హెళ్లు మగళ సాకస నోండి.

“కూస ఇసకొండ్లు యారో. ఆదిష్టే జ్ఞణ ఆవళలిద్దద్దు. మత్తీ వాపస్స నుగ్గిద్లు! ఓడిద్లు ఆ ఉరియో మనియోళగి! ‘అత్తీ

ಬಿಡಿಸಬಾರೆ ! ನಾಸಾಯಿತೇನೇ ಅವ್ಯಾ !’ ಅಂತಿತ್ತು ಆ ಹುಡುಗಿ. ಅದನ್ನು ಹೊತ್ತು ಇನ್ನೇನು ಹೊಸಲು ದಾಟಬೇಕು !— ಬಾಗಿಲು ಚೌಕಟ್ಟು ಸಿದ್ದಿ ಶುರಿಬಿತ್ತು. ಅದನ್ನೂ ದಾಟಿದ್ದು. ದಾರಿ ಎಲ್ಲ ಬಂದ್ರ. ಉರಿಯಾಚೆ ಕಣ ಕಾಣಿಸದಾದವು. ಮೈ ಬೇಯಾತಿತ್ತು ಉರಿಯಿಂದ. ತಲೆ ಬವಳಿ ಬಂತು. ‘ನಾನಂತೂ ಸತ್ತೀ ! ಕೂಸನಾಡೂ ಉಳಿಸಿಕೊಳ್ಳಪ್ಪ !’ ಅಂತ ಕೂಗಿದ್ದು. ಜನ ಇದ್ದ ಬದ್ದ ದ್ರಲ್ಲಿ ಬಟ್ಟಿ, ಪಂಚಿ, ರುಮಾಲು ಒದ್ದೆ ಮಾಡಿ ಸುತ್ತಿಕೊಂಡು ಇವಳಿ ಬಿದ್ದಲ್ಲಿಗೆ ಬಂದು ಈ ಹುಡುಗಿನೂ ಆ ಹೆಣ್ಣು ಮಗಳನ್ನೂ ಹೊತ್ತು ತಂದ್ದು.

“ಮೈಕೈ ಎಲ್ಲ ಸುಟ್ಟು ಬೆಂದುಹೋಗಿತ್ತು. ಅಲ್ಲಿ ಜನಕೈ ಏನು ಮಾಡಬೇಕು ಅನ್ನೂ ದೇ ತಿಳಿದಂತಾಯಿತು. ಯಾರಿಗಂತ ಮಾಡ್ತಾರೆ ? ಎನ್ನು ಜನಕೈಂತ ಮಾಡ್ತಾರೆ ? ಎತ್ತಿಕೊಂಡು ಹೋಗಿ ಕೆರೆಯೋಳಗೆ ಹಾರಿದರು. ಉರೀ ! ಉರೀ ! ಅಂತಿದ್ದು; ಸ್ವಲ್ಪ ತನುವು ಆದ್ದು ಆಗ್ಗಿ ಅಂತ ನೀರಲ್ಲಿ ಹಾಕಿದ್ದು.

“ರಾತ್ರಿ ಹೋತ್ತಿಗೆ ಆವಳ ಜೀವ ಹೋಯಿತು ! ಆ ಹೇಳಿ ಏನದೆ ? ಮುಂದಿನ ಕಧಿ ಇದ್ದದ್ದೆ. ಜನ, ನೆರಿಯಾರು-ಪ್ಯಾಟೆ ಜನ ಬಂತು; ಮುಂದಿಂದೆಲ್ಲ ಆಯಿತು. ಆದರೆ ಉರಿಗೂರೆ ಲಯ ಆಗ್ನೋಯಿತು ಇದ್ದ ಬದ್ದ ದ್ರವ್ಯ ಸಮೇತ.

“ಈ ಹುಡುಗರ ಗಾಯ-ಬೆಂದಗಾಯ ಆವಾಗ ಆದವು. ಇದಿವಿಗೆ, ಪುನರ್ ಜನಾನೇ ನೋಡಿ! ಅಂತೂ ಆ ಹೆಣ್ಣು ಮಗಳಿಂದ ಇವು ಬದುಕಿ ದವು. ಇವಕ್ಕಾಗಿ ಆ ಹೆಣ್ಣು ಮಗಳು ಪಾಣ ಕೊಟ್ಟು ಇಲ್ಲ !”

ಹೀಗೆ, ಆ ಮನೆಯಾತ, ಈ ಲೋಕೋತ್ತರವಾದ ತ್ಯಾಗದ ಕಥೆಯನ್ನು, ಒಬ್ಬ ಸಾಮಾನ್ಯ ಸ್ತ್ರೀಯ ಆಸಮಾನವ ಪ್ರೇಮದ ಕಥೆಯನ್ನು ವಿವರಿಸಿದ. ಎಲ್ಲಿ ಕಾಣೋಣ ಇಂಥ ತ್ಯಾಗವನ್ನು ?

ಯುದ್ಧದಲ್ಲಿ ಪ್ರದರ್ಶನ ಮಾಡಿದ ಸಾಹಸ ತ್ಯಾಗಗಳು ಪ್ರತಿಫಲ ಪಡಿಯುವುದೇ; ಲೋಕ ಪ್ರಚಾರ ಹೊಂದಿ ಪ್ರಶಂಸಿಗೆ ವಾತ್ರವಾಗುವುದು. ಆದರೆ

ಈ ಸಾಹಸಮಯ:ನಾದ ತ್ಯಾಗನ್ತೆ ಲೋಕದ ಕಣ್ಣಿಗೆ ಬರಲಿಲ್ಲ; ಪ್ರಚಾರ ಕಾಣಲಿಲ್ಲ.

ಆದರೇನು? ರುದ್ರನ ಆ ರುದ್ರಲೀಲೆಯಲ್ಲಿ ಅತನ ಪ್ರಕಟ ಆಟೊಪ. ವನ್ನು ಎದುರಿಸಿ ಒಬ್ಬ ಸಾಧಾರಣ ಹೆಂಗಸ: ನಾರೀ ಜಾತಿಯ ಹೆನ್ನಾತ್ಮವನ್ನು ಸಾಧಿಸಿದಳು.

15-11-44

ಹೆಣ್ಣು-ದೇವನ್

ಬ್ಯಾಟರಾಯನ ಪುರದಲ್ಲಿ, ಕೋಟಿ ಆಂಜನೀಯನ ಗುಡಿ ವಾಗ್ಗುಲಲ್ಲಿ ವಾಸ ಮಾಡುತ್ತಿದ್ದ ಬಲು ದಿವಸದಿಂದ ಇದ್ದ ಫಾರೆಸ್ಟರು. ಅವನ ಹೊಸರು ಪಡುವಲಗಿರಿರಾಯ. (ಪಡುವಲಗಿರಿರಾವ್ ಎಸ್‌ಕ್ರೈಪ್ತರ್ ಎಂದು ಬರೆದು ಕೋಳ್ಳುತ್ತಾನೆ)

ಆಡೆವಿಗೆ ಹೋಗ್ಗಿದ್ದ; ಮರ ಕಡಿಮತ್ತಿದ್ದ. ಮರ ಸಾಗಿಸ್ತು ಇದ್ದ ಕೆಲ್ಲೋಕೊನ್ನು? ಇನ್ನೆಲ್ಲಿಗೂ? ಗಿಡ ಹುಟ್ಟಿಸುತ್ತೇನೆ ಎಂತಿದ್ದ. ಮೇಲಿನವೆ ರಾಯ ಬಂದೆ ಮಾಂಗಿಭಾತ್ ತಿನ್ನಿಸಿ, ಕರಿಶ್ಯಾವಿಗೆ ನಾಯಸ ಹಾಕಿ, ನೊಸರು ಅನ್ನದಲ್ಲಿ ಕೈಕೆಸರು ಮಾಡುತ್ತಿದ್ದ. ಬಂದಣ್ಣ-ಹೋಗಣ್ಣ. ಇವನು ಇಲ್ಲಿ ಇದ್ದಣ್ಣ.

ಇವನಿಗೆ ತಾನು ಸಂಪಾದಿಸಿರೋ ಸಂಪತ್ತನ್ನು ಮುಂದೆ ಅನುಭೋಗಿಸಲಿಕ್ಕೆ, ಇವನನ ವಂಶ ಬೆಳೆಸಲಿಕ್ಕೆ, ಸತ್ತಾಗ-ಸತ್ತನೇರೆಲೆ ಸ್ವರ್ಗಕ್ಕೆ ನೂಕಲಿಕ್ಕೆ ಪುತ್ತೋದಯವಾಗಲಿಲ್ಲ ಇವನ ಸಹಫರಿಗಳಿಯ ಗಭಾರಂಬಾಧಿಯಲ್ಲಿ. ಏಂ! ಅವಳು ಮಾಡಬಾರದ್ದನ್ನೆಲ್ಲ ಮಾಡಿದಳು; ತಿನ್ನಬಾರನ್ನೆಲ್ಲ ತಿಂದಳು; ಹೋಗಬಾರದಲ್ಲಿಗೆಲ್ಲ ಹೋದಳು. ಮಕ್ಕಳಾದಾವೆ? ಮಕ್ಕಳ ಘಲ ಸಿಕ್ಕೇತೀ?

ಇವನೇ, ಈ ಬ್ಯಾಟರಾಯನ ಪುರದರಾಯ, ಇವನೇ ತನ್ನ ಹೆಂಡತಿಗೆ ಮಕ್ಕಳಾಗುವ ಛೆವಧ ಒಂದು ತಂದ. ಮರ ಕೊಂಡೊ ಬಂದು ಹುಳ ಇರ್ತದೇ; ಅದೊ ಬೆಳ್ಗಿ ದಪ್ಪನಾಗಿ ಗಿಡಕ್ಕೆ ಹತ್ತೆತ್ತು ಹುಳದಂತೆ ಇರುತ್ತದೆ. ರಷ್ಬಾಚೆ ಹಣ್ಣಿನೊಳಕ್ಕೆ ಅದನ್ನಿಟ್ಟು ಇವಳಿಗೆ ತಿನ್ನಿಸಲು ಏನೇನೋ ವಾಡಿದೆ.

ಯಾವನೋ ಒಬ್ಬ ಫೋನ್ ಪಂಡಿತ ಬಂದು ಹಾಗೆ ಹೇಳಿದ್ದು. ಥನ್‌ಎಂತರಿ ಎಲ್ಲಾ ಹೆಟ್ಟಿದ್ದರೂ ಈತನಮನೋಲೆ ಚಾವೆ ಹಾಸಿಕೊಂಡು ಮಲಗ್ಗಿದ್ದನಂತೆ. ಅಂಥ “ವೈದ್ಯೋ ನಾರಾಯಣೋ ಹರಿಃ” ಹೇಳಿದ ಮಾತಿನಲ್ಲಿ, ಗಭೋರ್ ತ್ವಾದನ ಮಾಡುವ ಸುಲಭೀಪಾಯದಲ್ಲಿ ನಂಬಿಕೆ ಇಡದೆ ಹೇಗಾದೀತು? ಇವಳು ಚಿಣ್ಣಾಟಿದ ಹೆಣ್ಣು—“ರಸಬಾಳೆ ನಾತಿಂತೀನೀ; ಉಳಿದ್ದು ನೀವು ತಿನ್ನಿ” ಎಂದಳು. ಇಬ್ಬರಲ್ಲೂ ಸಮನಾಗಿ ಆ ಉತ್ಪಾದನಾಶಕ್ತಿ ಬೆಳೆಯಲಿ ಎಂದು.

ಡೋಸಿ, ಮೂಡಲಗಿರಿ-ಅಲ್ಲ ಪಡುವಲಗಿರಿ ಸುಮೃಸಾದ. ಮನೇಯ ಹೆಂಡು ಗೊಡ್ಡಿ! ಹಾಳು ದೈವ! ಮದುವೆಗೆ ಮುನ್ನ ಗೊತ್ತಾಗಿದ್ದರೆ ಪರಮ ಸುಖಾ ಆಗೋದು!

“ನಮ್ಮ ರಾಯರ ಜನದಾಗ ಏನು ತಡ, ಯಾತಕ್ಕ ತಡ, ಯಾವುದಕ್ಕೂ ತಡ ಅಂಚೋದು ಆದೀತು? ಕೇಳ್ರಿಪ! ಒಂದ್ರಾ ದಿವಸ, ಒಂದೇ ದಿವಸ, ಎದಗ್ಗೆಲಿ ಬಿಟಕೆ ಹೊಡಿದ್ದೂಂಗ ಎಡೈ ಸಂಬಂಧ ಬೇಕಿದು ಹೋತ್ತಿ. ತಂದರ್ರೀ, ಮನ್ಮೇ ತುಂಬಿಸಿದ್ರೀ ರಾಯರು ಎಡೈ ಟುಕುಂಬ!” ಎಂದು ಒಂದುದಿನ ಹೇಳಿ ಕೊಂಡ ಅವನ ರೈತ ಗಿಡ್ಡು.

ದೊಡ್ಡವಳು ಸಾವಿತ್ರಿ; ಶೆರಿಯವಳು ಭಾಗೀರತಿ. ಅಮ್ಮ ಅಥವ ಬಾಯಿ ಎಂತ ನಿಮಗೆ ಇಷ್ಟ ಬುದ್ಧಾಗಿ ಸೇರಿಸಿಕೊಳ್ಳು.

“ಇಬ್ಬರ್ದೀಂಡಿರ ಆಟ..... ಇರಳು ತಗಟಿಯ ಕಾಟ, ಕಬ್ಬರ್ಕೆ ಕಾಟ” ಎಂದು ಸರ್ವಜ್ಞ ಹೇಳಿದ ಮಾತಿನ ಕಾಟ ನಿಮಗೆ ನೇನೆಸಿರ ಲಿಕ್ಕೆ ಸಾಕು. ಎರಡು ಡೋಣಿಗಳಲ್ಲಿ ಕಾಲಿಟ್ಟು ನೀರಿನ ಮೇಲೆ ಸಾಗಿದರೆ ತಾಳಂಗಿದ್ದೀತು! ಹಾಂಗಿತ್ತು ಇವನ ಸಂಸಾರ.

ಆಗಾಗ ಒಂದೊಂದು ವೇಕೆ, ಹೀರಿಯಳಗೆ ಇಪ್ಪರಸ (ಹಿಸ್ತೀರಯ) ಹೆಚ್ಚಾಗಿ ಇಷ್ಟವಾಗುತ್ತಿತ್ತು. ನೊದಲಿನ ಲೀಲಾ ಈಗ ಸಾಧ್ಯವಿಲ್ಲ; ಸಹಕ ಇದ್ದಾಳೆ. ಅವಳು ಕಾವಲಿದ್ದಾಳೊ ಏನೋ?

ಈ ಇಷ್ಟರಸ ಅಂಟುರೋಗವೇ? ಏನೋ? ಡಾಕ್ಟರು ಹೇಳಲ್ಲ. ಅಂತೂ ಇಬ್ಬರು ಗೃಹಿಣಿಯಿಗೂ ಒಂದೇ ಸಮ ಬಾಧಿಸತ್ತೆಂದಿಗಿತು.

ಮಾಟ ಮಂತ್ರ ಎಲ್ಲ ಮಾಡಿದ ರಾಯ. ಆದೆ ಗಂಟು ಹಾಕುವುದು ಮೊದಲನೆ ಮಾಟ. ಅದಕ್ಕಾಗಿ ಅವ ಅಲೀಚೇಕು ಕಾನು, ಅಡವಿ, ದಿಪೋ, ಗಡಿ ಆಚೆ ಇತ್ಯಾದಿ ಪ್ರದೇಶಗಳಲ್ಲಿ.

ಈ ಇಬ್ಬರ ಕಷ್ಟ ರಸವನ್ನೂ ಕಡಿಮೆ ಮಾಡುವವರ್ತ್ಯಾರು? ಏನೋ ಯಥಾ ಶಕ್ತಿ, ತಾನು ಬಂದಾಗ ತನ್ನ ಸೇವೆ ನಡೆಸಿ ಉಪಚರಿಸುತ್ತಿದ್ದ. ಅದರಲ್ಲೂ ವಾತ್ತಿ ಜೋಯಿಸ ಯಾವನೋ ಇವನ ಕ್ಯೇ ನೋಡಿ, “ಮೂರು ಜನ ಹೆಂಡ್ರು ನಿಮಗೆ!” ಎಂದಿದ್ದ.

ತನಗೆ ಬಾಳ ತ್ಯಾಪ್ತಿ ಅಂತ ಆನಿಸಿದಾಗ ಈ ಮಾತು ಹೇಳ, “ಸಂಪತ್ತು ನನ್ನ ಮಂದಿರೆನೇ! ಅಂದ್ರ, ಅಲ್ಲಿಗೆ, ಅವ ಹೇಳಿದ ಲೇಕ್ಕ ಸರಿಹೋತಿಲ್ಲಾ?” ಎಂತಿದ್ದ. ಇವನ ಕ್ಯೇಕೆಳಿನವು ನಗ್ರಿದ್ದವು. “ಶ್ವಾಸಾರು ನಮ್ಮ ಧಣೀರು. ಹ್ಯಾಂಗ ಮಾತು ಹೊಂದಸ್ತಾರ ನೋಡಿ!” ಎಂದು ಕಷಿಮೂತಿ ಮಾಡಿದ್ದವು.

ಒಬ್ಬಳ ಮೇಲೊಬ್ಬಳಿಗೆ ಹೊಟ್ಟಿ ಉರಿ. ಗಂಡನ ಜೋತಿಗೆ ಇವಳಿದ್ದರೆ ಅವಳಿಗೆ, ಅವಳಿದ್ದರೆ ಇವಳಿಗೆ ದೆವ್ವದ ಕಾಟ ಜೋರು.

ಜೋಯಿಸನನ್ನ ಮತ್ತಿ ಕೇಳಿದ. “ಅದು ಹೀಂಗ ಇನ ನಡದು, ಬಂದು ದಿನ ನೆಟ್ಟಿಗಾಗ್ತದೆ” ಎಂದ ಜೋಯಿಸ.

ಉಂಟು ಡಾಕ್ಟರು ಘಾಟಿ. “ಬೆವ್ವ ಈ ಪಡುವಲಗಿಂ! ಯಾತಕ್ಕೆ ಹೆಂಗಸರನ್ನ ಕಟ್ಟಿಕೊಂಡನೋ?” ಎಂದು ಉರಾಗೆಲ್ಲ ಡಂಗುರ ಸಾರ್ತ್ಯದ್ದ ಡಾಕ್ಟರಿಗೆ ಗೊತ್ತಿಲ್ಲವೆ ಇವನ ಸಂಸಾರದ ಸ್ಥಿತಿ?

ಒಂದು ದಿನ ಮುಟ್ಟ ಮುಟ್ಟ ಮಧ್ಯಾಹ್ನ; ನೆಲದ ಮೇಲೆ ಬಿಡ್ಡರೆ ಚಟ್ಟ ಪಟನೆ ಸಿಡಿದು ಹೋಗಬೇಕು ಹುರುಳಿ ಕಾಳು ಆ ಬಿಸಲಿನ ರುಳಕ್ಕೆ.

ಆ ದೇವ್ಯಗಳಿಗೆ ಹೊತ್ತಿ? ಗೊತ್ತಿ? ಯಾವಾಗ ಹಿಡಿಬೇಕು? ಯಾವಾಗ ಬಿಡಬೇಕು? ಅನ್ನೋದೆ. ಆ ಉರಿ ಉರಿ ರಣಭಿಸಲಾಗ ಹಿಡಿದವು ಈ ಎರಡು ಹೆಣ್ಣುಗಳನ್ನು.

ಎರಡು ದಿನದ ಹೀಂದೆ ಬಂದಾಗ ರಾಯ, ಕೆರಿಯವಳು ಭಾಗಿರಧಿ ಮ್ಯಾಲ ಬಾಳ ಪ್ರೇಮ ತೋರಿಸಿದ್ದ. ಶಿವಮೋಗಾಗ್ಗೆ ದಿಂದ ತಂದ ಕೆಂಪಿನ ಜಡಿ ಹಂತು ಕೊಟ್ಟು. ಇದೆಲ್ಲ ದೊಡ್ಡವಳ ಕಣ್ಣವುಂದೆ ನಡಿತು. ಕೀರೀ ಹೆಂಡ್ರಿಯ್ ಮೂಗು ಮತ್ತ ನ್ಯಾರಾಗಿತ್ತು. ಬಣ್ಣಾನೂ ಕೆಂಪೇ. ಇದು ದೂಡ್ಡಿದ್ದು ಬಡಕಲು. ಒಣಗಿಕೊಂಡಿತ್ತು-ಗೊಡ್ಡಿ ಆ ಕಳದ್ದಾಂಗ. ಕೀರೀ ಹೆಂಡ್ರಿ ಚೆಂದಾನೂ ಸ್ನೇ, ವಯಸ್ಸು ಸ್ನೇ, ಎಲ್ಲಾ ಬೆಲೋಬರಿ. ಅಂದಮ್ಯಾಲೆ ರಾಯನ ಪ್ರೇಮ ಅಗ್ಗೀ ಅಗಲಿಕ್ಕೇ ಸ್ನೇ.

ಭಾಗಿರಧಿ ಕನಡಿ ಇಟ್ಟುಕೊಂಡು ಹೆರಳು ಹೂಕೆನ್ನೀತ ಕೂತಿದ್ದು; ಶ್ರೋವಂತ್ತಿ ಹೂವ ಕಟ್ಟಿಟ್ಟಿದ್ದು. ಹೊಸೂ ಜಡಿಬಿಲ್ಲ ಹತ್ತಿರದಾಗ ಕಣ್ಣ ಕುಕೆನ್ನೀ ಹಾಗ ಇತ್ತು. ತನ್ನ ಚೆಲುವು ಕನಡಿ ಮುಂದೆ ತೋರಿಸಿಕೊಂತೆ, ಸಣ್ಣ ರಾಗದಾಗ ಹಾಡಿಕೊಂತೆ, ತನ್ನ ತಾನೇ ನೋಡಿ ಮೆಚ್ಚಿಕೊಂತೆ, ಎದಿ ಮೈ ಭುಜ ಹೊರಳಿಸಿ ನೋಡಿಕೊಂತೆ ಬನಷ್ಟಿ ವಾಡಿದ್ದು.

ಸ್ವಾವಂತ್ರ್ಯ (ಸಾವಿತ್ರಿ) ಇದನ್ನೇಲ್ಲ ನೋಡೋತನಕ ನೋಡಿದ್ದೂ ಅವಳಿಂದ ಸಹಿಸೋಕಾಗಲಿಭ್ರ. ಅವಳ ತೆಲಿಕೂದ್ದು ಬಾಚನೆಗೆಯಿಂದ ಒತ್ತಿ ಹೆಕ್ಕೇ ಹೆಕ್ಕೇ ಉದುರಿ ಹೋಗ್ಯಾನೆ. ಬ್ಯಾತೆಲಿ ಸತ್ತೆ ಕೂದಲ್ಲ ಬಿನ್ನ ನುಣ್ಣಿಗ ಹೊಳೆತದ ನೆತ್ತಿ. ಹೀಂದಗಡಿ ಜಡಿ ನಾಯಿನಾರಿ ಬಾಲದ್ದಾಂಗ ಆಗೆನೆ. ಅವಳು ಹ್ಯಾಂಗ ಕನಡಿನೋಡಕೊಂತೆ, ಸಣ್ಣ ದಸೀಲೆ ಹಾಡಕೊಂತೆ ಬನಷ್ಟಿ ವಾಡಾಂತಿ? ಅವಳು ಯಾವ ತುರುಬಿಗೆ ಶ್ಯಾಂತಿಗೇ ಹೂವು ಮಂಡಾಳು?

ಬಹಳ ದಿವಸದಿಂದ ಎದಿಕೊರೆದ ಉರಿ ಒಮ್ಮೆಗೆ ಭೂಗ್ರಾ ಎಂತ ಎದ್ದಿತು.

“ಅಹಿ! ಕಂಣಿತಾನರ ಮಾಡಿ ಗೆಜ್ಜೆ ಕಟ್ಟಿಕೊಂಡು. ಸೂರ್ಯ ಆಗೋಡು ಇಂದು ಬಾಕಿ ಅಡೆ.”

“ಯಾಕ? ಈಗ ನೀನು ಸೂಳ ಆಗಿಲ್ಲೇನು? ನಿಂದು ಗಬ್ಬು ಯಾರಿಗೂ ತಿಳಿಲಿಲ್ಲ ಅಂತಿಯೇನು?”

“ರಂಡೆ! ನನ್ನ ಸೂಳ ಅಂತಿಯೇನೆ?”

“ನೀನೇ ರಂಡಿ! ನಾನಾಜುಕ ರಂಡಿ ಆಡೇನು?”

ಸುರು ಆತು, ಆತು! ಆತು! ಆತು! ಹ್ಯಾಂಗ ಆತು ಅಂದೆ, ಉಂರಹೊರಿನ ಕೇರಿ ಒಳಗ ನಡಿಯೋ ಹೆಂಗಸರ ರ್ಯಾಗಳಕ್ಕೂ ಇದಕ್ಕೂ ಏನೂ ಹೇಳುತ್ತ ಕಡಿಮೆ ಇಲ್ಲಿದ್ದಾಂಗ ನಡಿತು. ಒಬ್ಬಿಳು ಕೂಡಲು ತೀತ್ತಿಳು; ಇನ್ನೊಬ್ಬಿಳು ಗುದ್ದಿದೆಳು. ಇವಳು ಕಚ್ಚಿದೆಳು, ಅವಳು ಕುತ್ತಿ ಹಿಚಿದೆಳು. ಇವ್ವಕ್ಕೆ ನಿಲ್ಲಲಿಲ್ಲ. ರೋವ ಏರಿತು. ಉಕ್ಕೂ ಎಣ್ಣೆ ಹಾಂಗ ಏರಿತು.

ಚಿಕ್ಕೆವಕು ಒಲೆ ಕಟ್ಟಿಗಿ ತಂದು ಹಿರೇವಳಿಗ ಬೀಸಿದೆಳು. ಸಾವಿತ್ರಿ ಅದನ್ನು ತಡೆಲಾರದೆ ಕೈ ಒಡ್ಡಿದೆಳು. ಕೈ ವಾರಿ ಎರಡಕ್ಕೂ ಬಿತ್ತು ಭಾರಿ ಏಟಿ. ರಕ್ತ ತವತನ ಹನಿತಿತು. ಏಟಿನ ನೋವಿಗೆ ನರಳ, ಕುಸಿದು ಬಿದ್ದು; ನೋವಿನಿಂದ ಗೊಳೋ ಅಂದ್ದು. ನೋಡಿ, ಅದೇ ಸಮಯಕ್ಕೆ ಹಿಡಿತು ಅವ ಇನ್ನು ಅವಳ ವಾವಾಲಿ ದೆವ್ವ! ಶೆರೀವಳಿಗೆ ವೊದಲೆ ಖಿಡಿತ್ತು ಅವಳ ದಿನಚರಿ ದೆವ್ವ!

ನಡಿತ್ತೀ ಹೋರಾಟಿ. ಆ ಮೇಲೆ ಇಬ್ಬರೂ ಹೋರಿ ಸುಸ್ತಾಗಿ ಸ್ವಲ್ಪ ಸುಮೃದ್ಧಾದರು. ಸುಮೃದ್ಧಾದರು ವಾತ್ರ; ಅದರೆ ಒಳಗಿನ ದೆವ್ವ ಇಬ್ಬರನ್ನು ಕೆಳಕದೆ ಸುಮೃದ್ಧಿ ಹೇಗಿದ್ದಾಳು?

ಸಾವಿತ್ರಿ ಹೋಗಿ ಬಾಗಿಲು ಚಿಲಕ-ಅಗಳ ಎಲ್ಲ ಹಾಕಿ ಬಂದ್ರ ವಾಡಿ ಬಂದ್ದು. ನಡುವನಿ ಮೂಲೆ ಹತ್ತರ ಚಿನುಣಿ ಎಣ್ಣೆ ದೆಬ್ಬ ಇಟ್ಟಿದ್ದ ರಾಯ. ಹೋದ್ದು, ಹೋಗಿ ಸೀಮೆ ಎಣ್ಣೆ ಬಗ್ಗಿಸಿದ್ದು ತನ್ನ ವ್ಯೇಮೇಲೆ. ಸೀರಗು ತೋಯಿಸಿಕೊಂಡ್ದು. ಅಡಿಗಿ ಮನಿ ಒಲಿ ಹತ್ತರ ಹೋಗಿ ಒಂದು ಕಟ್ಟಿಗೇ ತುಂಡಿಗೆ ಬಟ್ಟ ಸುತ್ತಿದ್ದು. ಬಟ್ಟಿಗೆ ಚಿನುಣಿ ಎಣ್ಣೆ ಹೋಯ್ದಿಲ್ಲ. ಅದಕ್ಕೆ

ಚೆಂಕೆ ಹತ್ತಿ ಸಿದ್ದ್ಲು. ಉರಯೋ ಕೊಳ್ಳಿ ಒಂದು ಕೈಯೋಳಗೆ, ಇನ್ನೊಂದರಲ್ಲಿ ಚಿಮಣಿ ಎಣ್ಣೆ ಹಾರಿದ ಡಬರಿ ಒಂದು. ತಲಿ ಕೆದರಿದೆ; ಜಡಿ ಬಿಷ್ಟುದೆ; ಮುಖಿದಿಂದ ರಕ್ತ ಸೋರತದೆ. ಕರಾಳ ಆಕಾರ ಆಯಿತು ರಾಕ್ಕುಸಿದ್ದು. ಒಂದು ನೀಂತಳು, ಭಾಗೀರಥೀ ಮುಂದೆ. “ಪನೇ ರಂಡೆ!” ಭಯಂಕರವಾಗಿ ಅರಬಿದ್ದು ಸಾವಿತ್ರಿ. ಓಡಿಹೋಗಿ ಅವಳ ಮೇಲೆ-ತನ್ನ ಸವತಿ ಮೇಲೆ ಬಿದ್ದು. ಅವಳು ನಯಸ್ಸಿನೋಳಗ ಚಿಕ್ಕವಳು, ತ್ರುಣಿ ಇತ್ತು. ಬಲವಾಗಿ ನೂರಿದ್ದು. ಇವಳು ಬಿದ್ದ ಖಳ ಉರಿ ಕೊಳ್ಳಿ ಸಮೀತ.

ಎದ್ದು ಖಳ; ಅವಡು ಗಜ್ಜಿದ್ದು. ಭಯಂಕರ ಡಾರೆನಿ-ಹೈಂ ತಿನ್ನುವ ಡಾರೆನಿಯಂತಾದ್ದು. ವಿಕಟವಾಗಿ-ಕರೋರವಾಗಿ ನಕ್ಕಿದ್ದು. ತನ್ನ ಸೀರೆಗೆ ತಾನೇ ಉರಿ ಹಚ್ಚಿಕೊಂಡ್ದು. ಹಲ್ಲು ಕಟಕಟ ಕಡಿದು ಭಯಂಕರವಾಗಿ ಕೊಗಿ ಉರಿ ಸಮೇತ ಮುಂದೆ ನುಗ್ಗಿ, ಸೀಮೆ ಎಣ್ಣೆ ಸವತಿ ಮೇಲೆ ಉಗ್ಗಿ ಅವಳ ಕಡೆ ಹಾರಿ ಅಟ್ಟಿಸಿಕೊಂಡು ಹಿಡಿದ್ದು. ತನ್ನ ದೇಹದ ಉಂ ಸಾಲದೆ ತನ್ನ ಕೊಳ್ಳಿಯಿಂದಲೂ ಅವಳಿಗೆ ಉರಿ ಇಟ್ಟಿದ್ದು.

“ಅಯ್ಯಾ? ಸತ್ತೆ! ಸತ್ತೆ! ಬಿಡಿಸಬರ್ಲಿ!”

ಬರೀ ಕೂಗು. ಭಗ್ಗನೆ ಉರಿ ಎದ್ದಿತು. ಎರಡೂ ಉರಿಗಳು ಒಂದು ನೊಂದು ಸೇರಲಾರದೆ ತಪ್ಪಿಸಿಕೊಂಡು ಓಡೋಹಾಗಿತ್ತು. ಕೊಳ್ಳಿ ದೆವ್ವಗಳು ರಣಕೆಳಿಯಿಂದ ಕುಣಿಯೋಹಾಗಿತ್ತು. ಕೊಣೆ ತುಂಬ ಸುತ್ತಿದ್ದು. ಗಿಮಿ ಗಿಮಿ ಗಿಮಿ ತಿರುಗಿದ್ದು. ಏನು ಭಯಂಕರ ದೃಶ್ಯ! ಉರಿ ಹತ್ತಿ ಮೃತ್ಯು ಸುದುತ್ತಿದ್ದ ದೂ ಆ ಪೈಶಾಚಿ ವಾನಸ್ಪಿನಲ್ಲಿ ಹಿಂಸಾ, ಸೇಡು, ಅದೂ ಉರಿತಲೇ ಇತ್ತು. ಅದೇ ಆ ಹಿಂಸಾ-ಸೇಡಿನ ಉರಿ ಈ ಎರಡು ದೇಹದ ಉರಿಗಳನ್ನೂ, ಈ ರಾಕ್ಕುಸಿಯರ ವ್ಯೇ ಉರಿಯನ್ನು ಸುತ್ತಿಸಿ ಸುತ್ತಿಸಿ ಮತ್ತೆ ಒಟ್ಟುಗೂಡಿಸಿತು.

ವಿಕಾರ ಧ್ವನಿಯಿಂದ ಕೂಗು. ಮನುಷ್ಯನ ಕಣ್ಣಿಗೆ ಇದಕ್ಕಿಂತ ಫೋರ ದೃಶ್ಯ ಬೀಳಲಿಕ್ಕಿಲ್ಲ!

ಈ ಹೆಣ್ಣಂಜ್ಜು ಸಡೆಯುವಾಗ ಹೊರಗಡೆ ಜನಕ್ಕೆ ವೊದಮೊದಲು

ಕೇಳಿಸಿದ್ದ ಮನೆಯಲ್ಲಿ ದಬ್ಬ ಬಿಳಿಸಿದ ಶಬ್ದ, ಪಾತ್ರಿ ಕುಟ್ಟಿದ ಶಬ್ದ, ಜೀರಾ ದಿದ ಶಬ್ದ. ಅದರೆ ಯಾರು ಬರ್ತರೆ ಆ ಬಿಸಲಿನಲ್ಲಿ ಈ ದೇವದ ಜಗತ್ ಬಿಡಿಸಲಿಕ್ಕೇ?

ಒಳಗಡಿ ಆಗಳ ಹಾರೆಕೊಂಡಿದ್ದಾನೆ; ನೆಡಿಸಿದ್ದಾನೆ ರಣಯಜ್ಞ ಈ ಹೆಣ್ಣು ದೇವಗಳು ಸೇರಿ. ಗಿರಿರಾಯ ಅಡವಿ ಕಾಯತಿದ್ದಾನೆ.

ಚಿಟ್ಟನೆ ಚೀರಿದ ಶಬ್ದ ಕೇಳಿಸಿತು. ಮೇಲಲು ಸಿಂತು ಸೋಡ್ರೆದ್ದೆ ಮೋರಿ ಜನ ಈ ದೇವ ಹತ್ತಿದವರನ್ನು ಈಗ ಸೋಡ್ರೆರಿ? ಆದರೆ ಆ ಜನ ಈ ಗಲಾಟಿ ಕೇಳಿ ಎದರು ವಾಸೆಗಳ ಜಗಲಿ ವಾಸ್ಯಲ್ಲಿ ಬಂದು ಕೂತಿದ್ದು. ಕೇಳುತ್ತಿರೆ ಒಳಗ ನಡಿಯೋ ಈ ದೇವಗಳ ಯುದ್ಧ.

ಒಂದೇ ಸಾರಿಗೆ ಮನೆ ಹಂಚಿನ ಸಂದಿನಿಂದ ಭಗ್ಗನೆ ಹೊಗೆ ಕಾಣಿಸಿ ಕೊಂಡಿತು. ಕೂತ ಜನಕ್ಕೆ ಉಸಿರೇ ಕಟ್ಟಿಹೋಯಿತು.

ಮಗ್ಗಲ ಮನೆ ಸೀತಮ್ಮು, “ವನದು?” ಅಂತ ಕಿಟಕಿ ಒಳಗ ಸೋಡಿ ದವಳಿ ಎಚ್ಚರ ತಪ್ಪಿ, ವರ್ಣಾಭರ್ತ ಬಿಡ್ಡಳು. ಅವಳ ಮಕ್ಕಳು ಗಾಬರಿಯಾಗಿ ಅಸ್ತ್ರತ್ವಿಗೆ ಓಡಿದೂ ಡಾಕ್ಟರನ್ನು ಕಡೆಯಲು.

ಜನಾ ಸೋಡ್ರೆಲೇ ಆದೆ. ಹಾನೆ ಹಂಚಿನ ಸಂದಿಯಿಂದ ಹೊಗೆ, ನಂತರ ಕೆಟ್ಟಿ ವಾಸನೆ-ಹೆಣ ಸುಟ್ಟಿ ವಾಸನೆ.

ಸಂಜೀ ಹೋತ್ತಿನಲ್ಲಿ ಉಂಟ ಜನ ಬಂದು, ಪೋಲೀಸರು-ಹಂಚಾಯಿತ ದಾರರೂ ಸೇರಿ, ಬಾಗಿಲು ಒಡೆದು ಒಳಗಿ ಸೋಡಿದ್ದೆ-ವನದೆ ಆಲ್ಲಿ? ಒಂದಿ, ಎಲಬು, ಒಂದರೆಡು ಬೆಂದ ಕೈಕಾಲು ತುಂಡು, ಸುಟ್ಟಿ ಸೀರಿ ಚೂರು. ಸಾವಿತ್ರಿ-ಭಾಗಿರತಿರನ್ನ ದೇವ ಬೆಂಕಿ ಮೇಲೆ ಇಟ್ಟಿಕೊಂಡು ಹೋತ್ತು ಕೊಂಡು ಹೋದವಂತೆ-ಜನ ಹೇಳಿಕೊಂಡ ಕಥೆ.

ಆದ್ದೆ, ಸೀತಮ್ಮು ಕಂಡ ಕಥೆ ಬೇರೆ. ಹಿರಿಯವಳು ಚಿಮುಣಿ ಎಣ್ಣ ಮುಂದು ಮೈಗ ಉಂ ಹಚ್ಚಿಗೊಂಡು ಚಿಕ್ಕವಳನ್ನು ಹಿಡೀತಿದ್ದ ಇಂತೆ. ಅವಳು

ಬೀರಾಡಿ ತಪ್ಪಿಸಿಕೊಳ್ಳಲು ಎಣ್ಣೋ ವಾಡಿದ್ದೂ ಆಗ್ನಿಲ್ಲವಂತೆ. ಇಬ್ಬಿರಗೂ ಉರಿಹತ್ತಿ, ಬೆಂದುಹೋದರಂತೆ.

ಮುಂದೆ ಅಗೋದು ಅಷ್ಟೇನೂ ಆಗಲಿಲ್ಲ-ರಾಯನ ಗಂಟು. ಅದಕ್ಕೆ ರಾಯ ಮತ್ತಿ ಇನ್ನೊಂದು ಹೆಣ್ಣು ತಂದಿದ್ದಾನೆ. ಅವನ ರೈತ ಗಡ್ಡಾ ಹೇಳ್ತಾನೆ—“ರಾಯರ ಜನದಾಗ ಹೆಣ್ಣು ಅಗ್ಗ” ಅಂತಾ.

ಆ ಹೆಣ್ಣು ಯಾವಾಗಲೂ ಬಾಗಲ ಹೊರಕ್ಕೆ ಬಂದು ಸಿಂದ್ರತಾಳಿ ಬೀದಿಲಿ ಬರೋರನ್ನ ಹೋಗೋರನ್ನ ನೋಡುತ್ತೆ. ಒಳಗಿದ್ದರೆ ದೆವ್ವದ-ತನ್ನ ಸವತೀರ ದೆವ್ವದ ಭವುವಂತೆ. ಅವು ಹೆದರಂಸುತ್ತಾವಂತೆ.

20-11-44.

ಇಂದುವನ್ನು ನೆನೆದುಕೊಳ್ಳಲಿಲ್ಲ

ಮಧ್ಯಪ್ರಾಚ್ಯದ ಕ್ಯಾಸುಯಾಲಿಟ್ ಶ್ಲೈರಿಂಗ್ ಕ್ಯಾಂಪ್-ಯುದ್ಧ ದಲ್ಲಿ ಗಾಯಗೊಂಡನರ ಶಿಬಿರದಲ್ಲಿ ಅದಿನಾರಾಯಣ-ಮೈಸೂರಿನವ-ಗಾಯಾಳು-ಮಲಗಿ ಮೆಲ್ಲಿಗೆ ಕಣ್ಣಬಿಟ್ಟೆ.

ಗಡಿಯಾರದ ಕಟ್ಟ ಕಟ್ಟ ಶಬ್ದವೇ ಎಂಬಂತೆ ಕಟ್ಟ ಕಟ್ಟ ಎಂದು ನೆಲದಮೇಲೆ ಶಬ್ದವಾಗುತ್ತದೆ. ಸ್ತ್ರೀದಳದ ನ್ಯಾಂ ಒಬ್ಬಳು ಗಾಯಾಳಾಗಳ ವಾಡಿನ ಮಧ್ಯ ಓಡಾಡುವ ಶಬ್ದ. ದೂರದಿಂದ ಧಡ್ ! ಧಡ್ ! ಎಂಬ ಶಬ್ದ ಹೈಣವಾಗಿ ಕೇಳಿಸುತ್ತದೆ. ಆ ಶಬ್ದಕ್ಕೆ ಎಲ್ಲಿರೂ ಬೆಳ್ಳುವರೇ !

ಮಲಗಲು ಪ್ರಯತ್ನಿಸಿದ; ಕಳವಳಗೊಂಡ ಮನಸ್ಸಿಗೆ ದೇಹ ಸೋತಿದ್ದರೂ, ಭಾಥೆಯಿಂದ ಪೀಡಿತವಾಗಿದ್ದರೂ ನಿದ್ದೆಬಾರದು. ಇಪ್ಪತ್ತನಾಲ್ಕು ಗಂಟೆಯೂ ಹೋರಾಟ ನಡೆಸಿದವನಿಗೆ ಈಗ ಇಪ್ಪತ್ತನಾಲ್ಕು ಗಂಟೆಯೂ ಮಲಗಿ ನಿದಿಷುವುದಕ್ಕಾದಿತೆ ? ನಿದ್ದೆ ಬಂದೀತೆ ಆ ಸ್ಥಿತಿಯಲ್ಲಿ ?

ನ್ಯಾಂ ಹತ್ತಿರ ಬಂದಳು “ಆ ಶಬ್ದವೇನು ?” ಎಂದು ಕೇಳಿದ. ಹೇಳಳಿ; ಇವನಿಗೆ ಗಾಯಾಳು, ಆಲ್ಲದೆ ತಿಪಾಯಿ. ಅದು ಮಿಲಿಟರಿ ವಿಚಾರ-ಹೇಳಬಹುದೊ ? ಇಲ್ಲವೋ ? ಇವನು ಬಹಳ ಒತ್ತಾಯಪಡಿಸಿದ. ಏನೋ ಎಡಬಲಕ್ಕೆ ನೋಡಿ, ಕೆಳಗೆ ಬಗ್ಗಿ, ಇವನ ಗಾಯದ ಕಟ್ಟಗಳನ್ನು ಸರಿಮಾಡುವವರಳಂತೆ ತೋರಿಸುತ್ತು “ಅದು ಎಲ್ಲಾ ಆಲಮ್ಮೆನ್ನ ರಣರಂಗ !” ಇವನ ಮೈ ನಡುಗಿತು-“ಅದು ಇಲ್ಲಿಗೆಷ್ಟು ದೂರ ?”

“ನಲವತ್ತೀರು ಮೈಲಿ ದೂರ !”

“ನಾವಿರುವುದು ಎಲ್ಲಿ ?”

“ಇದು ಅ-ಲೆ-ಗ್ನ್ಯಾ-ಂ-ಡಿರ್-ಯು !”

ಶಿವಾಯಿ ಈ ಭಯಂಕರ ವಾತೀ=ಯನ್ನು ಕೇಳಿ ಒನ್ನೆಲೆ ನಡುಗಿ
ಬಿಟ್ಟುನು.

ಅಕೆ ಹತ್ತಿರದ ಶೀತೆಯಿಂದ ಸಕ್ಕರೆ ನೀರು ಕುಡಿಸಿದಳು.

“ಹೇಗೆ ರಣರಂಗದ ಪರಿಸ್ಥಿತಿ? ಯುದ್ಧ ವ್ಯಾಹ ಸ್ಥಿರವಾಗಿದೆಯೋ ?”

“ಸೇನಾಪತಿ ವಜ್ಞಾ ಆದ. ಮಧ್ಯ-ಪಾರಾಚ್ಯದ ಮಹಾಸೇನಾನಿ ಸರ್...
ಅವರೇ ಸ್ವಯಂ ಯುದ್ಧಭಾವಿಗೆ ಬಂದು ರಣರಂಗದಲ್ಲಿ ನಿಂತದ್ದಾರೆ.”
“ಹೇಗಿದೆ ಪರಿಸ್ಥಿತಿ ?” ಪುನಃ ಅದೇ ಪ್ರಶ್ನೆ. ಇವಳ ಉತ್ತರ : “ನನಗೇನು
ಗೊತ್ತು ? ಏನೇಣ್ಣೂ ಸಮಾಚಾರ.”

“ಏನು ಸಮಾಚಾರ ?”

“ನೀನೂ ಶಿವಾಯಿ; ಅದನ್ನೆಲ್ಲ ಕೇಳಬಹುದಿ ?”

ಶಿವಾಯಿ ನಾಲಗೆ ಕಚ್ಚಿದನು.

ಅವರಿಬ್ಬಿಗೂ ಸಲಿಗೆ ಬೆಳೆಯಿತು. ಬೆಳೆಯಬೇಕಾಗಿಯೇ ಇತ್ತು.
ಲಾಸಿ ಇವನನ್ನು ಎತ್ತಿ ಕೂಡಿಸುವಳು; ಸೊಂಟವನ್ನು ಹಿಡಿದುಕೊಂಡು
ಹೆಗಲವೇಲೆ ಕೈಯಿಟ್ಟು ಇವನನ್ನು ಮೆಲ್ಲಿಗೆ ನಡೆಸುವಳು. ಇವನ ಮಂಚಕ್ಕೆ
ಹತ್ತಿರ ಕುಳತು ಇವನಿಗೆ ಓದುವಳು, ನಗುಮುಖದಿಂದ ವಾತನಾಡುವಳು.

ಅವಳ ಕ್ಷೇತ್ರ ವಣ, ದುಂಡುಮುಖ-ಅದಕ್ಕಾಗಿದ್ದ ರೂಪವಿನ್ಯಾಸ,
ಕತ್ತಿನ ಕೆಳಗಡಿ ಕೊಂಡೆ ಕಾಣುವ ಬಿಳಿ ಎದೆ, ಅವಳ ಮಾತು, ನಗೆ,
ನಯ, ಆ ಬಿಳಿಖಿಗೆ - ಯುದ್ಧಭಾವಿಯಲ್ಲಿ, ಆ ನುರಳು ಕಾಡಿನಲ್ಲಿ,
ಆ ಧೂಳ ಧೂಳಸರದಲ್ಲಿ, ಆ ಹೆಸವು ಕೊಳೆಯ ಮಧ್ಯ ಇಡ್ಡಿದ್ದರೆ ಇವಳನ್ನು
ಕಾಣತ್ತಿದ್ದೇನೆ? ಎಂದು ಕೊಳ್ಳತ್ತಿದ್ದೆ.

ಇವನಿಗೆ ಹಲ್ಲುಚ್ಚುವಾಗ ಅವಳು ನೀರು ಕೊಡುವಳು. ಹಲ್ಲುಚ್ಚುವು ದನ್ನು ಬಿಟ್ಟು ಅವಳನ್ನೇ ನೋಡುತ್ತಿದ್ದು. ಆಕೆ ಪ್ರಸನ್ನಾಗಿಯೇ “ಹಲ್ಲುಚ್ಚುಕೊ” ಎನ್ನು ವಳು.

ಲಕ್ಷ್ಮಿಗೊಂದು ಹಲ್ಲುಚ್ಚುವನು.

ರಣರಂಗದಿಂದ ಸುದ್ದಿ ಬಂದಿತು. ಖತ್ತಾಕ ಎಲ್ಲೆಲ್ಲಾ! ಶತ್ರು-ರಾಮಲ್ ಹಿಂದಕೊಳ್ಳುತ್ತಿದ್ದಾನೆ. ಸರಾ ಆಕಿನ್‌ಲೈಕ್ ರಣರಂಗವನ್ನು ಕಾಪಾಡಿದ.

ಜಮರನರು ‘ಕುಜಿಷ್ಟಾನ್ನು ವಶಪಡಿಸಿ ಅಲೆಗ್ನಾಂಡಿರುಯವನ್ನು ಲಂಟಿ ಮಾಡುತ್ತೀನೇ’ ಎಂದಿದ್ದರು. ಭಯ ನಿವಾರಣೆಯಾಯಿತು. ಕುಜಿಷ್ಟಾ ಉಳಿಯಿತು.

ಒಂದು ದಿನ ಲೂಸಿ ಕೇಳಿದಳು ಆದಿನಾರಾಯಣನನ್ನು-

“ನೀನೇಲ್ಲಿಂದ ಬಂದೆ?”

“ಹಿಂದೂಸಾಧನದಿಂದ!”

“ಅದು ನನಗೆ ಗೊತ್ತು-ಅಲ್ಲಿ ಯಾವ ಪ್ರಾಂತ?”

“ನೀನು ಹಿಂದೂಸಾಧನ ನೋಡಿದ್ದೀರು?”

“ನಾನು ಬಲ್ಲಿ! ನಾನಲ್ಲಿ ಇದ್ದೆ-ನನ್ನ ತಂದೆಯ ಜೊತೆಗೆ.”

“ಎಲ್ಲಿ?”

“ಬೆಂಗಳೂರಿನಲ್ಲಿ!”

“ನಾನೂ ಅಲ್ಲಿಯವನೇ! ನಿಮ್ಮ ತಂದೆಯೆಲ್ಲಿ?”

“ಅವರು ಇಂಗ್ಲೀಂಡಿನಲ್ಲಿದ್ದಾರೆ. ನಾನು ಯುದ್ಧ ಆರಂಭವಾದಮೇಲೆ ಇಲ್ಲಿಗೆ ಬಂದೆ”.

ಆದಿ, “ಹಾಗಾದರೆ ನೀನು ನಮ್ಮೀರ ಹುಡುಗಿ!” ಎಂದ.

“ಒಂದು ವಿಧಾನದ ಹಾಗೆಯೇ ಸರಿ” ಎಂದಳಿಕೆ. ಆ ದೂರದೆ ಚೆಲುವಿನ ಉರಿನ್ನ ಅವಳ ಮನಸ್ಸು ನೇನೆಯಿತು. ನೇನೆದ ಮನಸ್ಸು ಹರ್ವ ಗೊಂಡಿತು. “ಗುಡ್ ಬೀಲ್ ಬ್ಯಾಗಳೂರ್ !” ಎಂದು ಉದ್ದಾರ ಎತ್ತಿದೆಳು.

ಇಬ್ಬರೂ ಆ ಉರಿನ ಬಗ್ಗೆ ಮಾಡಿಕೊಂಡರು. ರಿಚ್ ಮಂಡ್ ಟೋನ್, ಫ್ರೇಸರ್ ಟೋನ್, ಸೆಂಟ್ ಜಾನ್ಸ್ ಹಿಲ್, ಆ ಬೀದಿಗಳು ಅಲ್ಲಿನ ಪಾಕ್ ಗಳು, ಸಿನಿಮೆ ಎಲ್ಲ ನೇನಪಿಗೆ ಬಂದವು. ಒಂದೆರಡು ತಮಿಳು ಮಾತುಗಳನ್ನು ಅಬದ್ದ ವಾಗಿ ಉಚ್ಚಾರಿಸಿದೆಳು. ಹಿಂದೂಸ್ಥಾನಿ ಮಾತುಗಳನ್ನು ರಾಗವಾಗಿ ಎಕೆದು ಹೇಳಿದೆಳು.

“ಕನ್ನಡ ಮಾತು ಹೇಳು” ಎಂದ ಆದಿ.

“ನಿ.ಡೋಂಟ್ ನೋ ಕ್ಯಾನರೀಸ್.”

(ನನಗಿ ಕ್ಯಾನರೀಸ್ ಬರುವುದಿಲ್ಲ)

“ಇವೈನೆ ನೀನು ಬೆಂಗಳೂರು ನೋಡಿದ್ದು !”

ಒಂದು ದಿನ ತನ್ನ ಯುದ್ಧದ ಅನುಭವ ಅವಳು ಕೇಳಲು, ಹೇಳಿದ. ಶಿವಾಯಿ ಹಾಗೆ ಹೊರಗೆದಹಬಾರದು. ಆದರೆ ಇವಲೀಗ ಅಷ್ಟುಳು, ಇವನ ಸ್ವದೇಶದ ಸ್ವಂತ ಉರಿನ ಹುಡುಗಿ. ಅವಕೇ ಹೇಳಿದ್ದೆಳು: “ನ ಆ ಯಾ ಶಾ ನೋ ಸ್ಟ್ರೀ ಆ ನಾ ಇಂಡಿಯನ್ - ನಾನು ಬಹು ವಿಧಾನದ ಭಾರತೀ ಯಕ್ಕೇ ಆಗಿದ್ದೇನೇ.”

ಇವನು ನಡೆಸಿದ ಕದನ ಟೀಎಬ್ಲೂಕ್ - ಇತಿಹಾಸ ಪ್ರಸಿದ್ಧವಾದ ಟೀಎಬ್ಲೂಕ್ ಹತ್ತಿರ್. ಆ ಕದನದಲ್ಲಿ ಇವನ ಅಧಿಕಾರ ಪಡೆ - ಕಂಪನಿಯ ಲ್ಲೆಲಾ ಅಳದು ಉಳಿಸುವರು ನಾಲ್ಕು ಜನ. ಹಿಮ್ಮೈಟ್ ಲು ಆಳ್ಕಿಯಾಗಿತ್ತು. ಹೇಗೊ ಆ ರಣಭಯಂಕರ ರಾನೆಲ್ಲನ ಹೊಡಿತ ಈಗ ತಪ್ಪಿಸಿಕೊಂಡು ‘ಉಸಿ ರಾದಲು ಅನುವಾದರೆ ಸಾಕು, ಮುಂದೆ ನೋಡೋಣ, ಎಂಬುದೆ ಆಗನವರಿಗ್ದೂ ದಾದ ರಣ ತಂತ್ರ.

ಟೋಬುಕ್ ಹತ್ತಿರ ನಡೆದ ಆ ಒಂದು ದಿನದ ಕದನದಲ್ಲಿ - ಅದರ ವಿವರಗಳನ್ನು ಯಾರೂ ಸರಿಯಾಗಿ ಅರಿಯಲೇ ಇಲ್ಲ - ಮುಂದೆ ಅದರ ಬಗ್ಗೆ ಚಚೆಲ್ಲರ ವಿವರಕೆ ಬರುವಾಗ ಸುಮಾರು ಒಂದು ನೂರಾ ಐವತ್ತು ಬ್ರಿಟಿಷರ ಟ್ಯಾಂಕುಗಳು ನಾಶವಾದವು. ಆದೇ, ಅಲ್ಲಿಂದ ಆರಂಭವಾದ ಸೋಲು ಹಿಮ್ಮೆಟ್ಸ್‌ವಿಕೆಗೆ ಕಾರಣ. ಅಲ್ಲಿಂದ ದೌಡಾಯಿಸಿ ಅಪ್ಪಿಸಿಕೊಂಡು ಬಂದವನು ಈಜಿಪ್ಪ್ ಗಡಿದಾಟಿ ಎಲ್, ಆಲವಿನ್‌ ಹತ್ತಿರ ದವಸ್ಯ ಆರಿಸಿಕೊಳ್ಳಲು ನಿಂತನು ಆ ಜರ್ಮನ್ ಆಫ್ಸಿಕ್ ಕೋರ್ ಅಧಿಕಾರಿ, ಜನರಲ್ ರಾಮೆಲ್.

ನಮ್ಮ ಆದಿನಾರಾಯಣನೂ ಸೋತುದೇ ಇಲ್ಲ. ಸಹಸ್ರಾರು ಸಂಖ್ಯೆಯ ಸೈನ್ಯವೇ ಸೋತು ಹಿಂಜರಿದೋಡಿದಾಗ, ಒಂದು ಕಂಪನಿಯ ನಾಯಕ ಆ ಶತ್ರು ಪೂರವನ್ನು ತಡೆದಾನೆ? ಜನರಲ್ ರಿಟ್ರೆಟ್‌ ಆರ್‌ರ್‌-ಹಿಮ್ಮೆಟ್ಸ್‌ಲು ಹುಕುಂ ಆದಾಗ ಯುದ್ಧ ನಡೆಸುತ್ತ ಸರಿದನು. ಇವನ ಸಂಗಾತಿಗಳು ಎಲ್ಲರೂ ಹೋಗಿ, ಇವನೊಂದಿಗೆ ಮೂರು ಜನರುಳಿದು ಒಂದು ಜೀವಾ (ಯುದ್ಧದ ನೋಟಾರ್) ಒಂದರಲ್ಲಿ ಓಡಿದರು. ಓದುವಾಗ ಮೇಲಿನಿಂದ ಒಂದು ಶತ್ರು ವಿವಾನ ಬಾಂಬು ಬೀಳಿಸಿತು. ಬಾಂಬು ಸಿಡಿದು ಗಾಡಿ ಸಿಡಿಯತು. ಆಮೇಲ್ಲ ಕಥಿ ಗೊತ್ತಿಲ್ಲ.

ಅವನು ಕಣ್ಣಿಂದ ಬಿಟ್ಟುಗ ಈ ಯುದ್ಧದ ಅಸ್ವತ್ತಿಯಲ್ಲಿರುವುದು ಕಾಣಿಸಿತು. ಮಲಗಿದ್ದ ಗಾಯಾಳುಗಳು ಕಂಡರು. ಮರುಭೂಮಿಯ ಮಧ್ಯೆ ತೋರಿದ ಜಲದಾಣದಂತೆ ಈ ಲಾಸಿ, ಇವರೂ ಹುಡುಗ-ಬಿಳ ಮೈಯ ಚೆನ್ನೆ ಇದ್ದ ಳು.

ಇವನ ಗಾಡಿ ಬಾಂಬಿನ ಸಿಡಿತಕ್ಕೆ ಪಲ್ಲಿ ಹೊಡಿದಾಗ ಗಾಡಿಯಲ್ಲಿದ್ದ ವರೆಲ್ಲ ಹಾರಿಬಿದ್ದ ಉದುಳಿದರು. ಇವನಿಗೆ ಬಲಗಡೆಯ ಪಕ್ಕೆಲುಬುಗಳಿರದು ಮುರಿದಿದ್ದ ನು. ದೇಹ ಉನವನೇ ಆಗಹೋಗುವಡೋ ಎನ್ನ ವಷ್ಟರ ಮಟ್ಟಿಗಾಗಿತ್ತು.

ದೇಹ ಶ್ರಯೆಯನ್ನು ಮನಸ್ಸು ಅವಲಂಬಿಸಿದೆ. ದುರ್ಬಲವಾಡ ಮನಸ್ಸು ಯಾತನೆಗೊಳ್ಳತ್ತದೆ.

ಸೋತು ಹಿಮ್ಮೆಟ್ಟಿಗೆ ಗಾಯಗೊಂಡು ಜೀವಕ್ಕೆ ಉನ ತಂದುಕೊಂಡವನ ಮನಸ್ಸಿ ತಿ ಹೇಗರಬೇಕು ?

ಸ್ವದೇಶ ಬಿಟ್ಟು, ಎಲ್ಲಿಯೂ ವಿಜಾತಿಯವಾದ ನಾಡಿನಲ್ಲಿ ಕದನ ನಡೆಸಿ, ಸರಳತ್ವ ಬಿದ್ದಿರುವುದು ಯಾರಿಗಾಗಿ? ಯಾವುದಕ್ಕಾಗಿ?

ತನ್ನ ಸರ್ಕಾರದಲ್ಲಿ ಪ್ರೋಲೀಸ್ ಶಾಖೆಯಲ್ಲಿದ್ದ್ವೆ. ಇರಬಹುದಾಗಿತ್ತು ಅಲ್ಲೆ. ಪದವಿ, ಸಂಬಳ, ಮಿಲಿಟರಿ ಚಬರುದಸ್ತಿ ಇದಕ್ಕೆ ನೋಹಿತನಾದೆ ನಲ್ಲಿ! ಎಂಬ ಕಳನ್ವಳ.

ಆಗ ಹೀಂದೂಸಾಫಾನದ ಕಢಿ ಸಮಾಧಾನ ತರುವಂತಿರಲ್ಲ. ಭಾರತದ ಗಡಿತನಕ ಜಪಾನರು ನುಗ್ಗಿದರು. ದೇಶವಾದ್ಯಂತ ಗಲಭಿ, ರಾಜಕೀಯ ಸಲಭಿ-ಅಕಾರ್ಯ ಹೀಂಸಾ ಕಾರ್ಯಗಳು-ನಾದಿ ಕೊಂಚಕೊಂಚ ಹುತ್ತಿತ್ತು.

ದಾಸ ಜನಾಂಗಕ್ಕೆ ಸೇರಿ, ದಾಸ ಜನಾಂಗದವರೂ ಎಂಬ ಅರಿವು ತಿಳಿದಾಗ, ನಾವೇಕೆ ದಾಸರಾಗಿರಬೇಕು? ಎಂದು ಕೇಳಿಕೊಂಡಾಗ, ಇನ್ನೂ ದಾಸರಾಗಿಯೆ ಉಳಿದರೆ ಅದರಂತೆ ಕಾಣಲ್ಪಟ್ಟರೆ ಸ್ವಾಭಿಮಾನಿಗಳಿಗೆ ಎಂತಹ ನೋವು!

ಆದರೆ ಆಡಲುಬಾರದು. ತನ್ನ ವೃತ್ತಿ ಅಂತಹ ಶಂಕೆಗಳಿಗೆ ಅವ ಕಾಶ ಕೊಡುವಂತಹುದಲ್ಲ. ಆದರೆ ತಾನು ನನ್ನವ್ಯ - ವಿಚಾರವಾಡಬಲ್ಲ ಮನ್ವನ್ಯನಲ್ಲವೇ?

ಲಂಸಿಯೆಂದಿಗೆ ಇದೇ ಮಾತು: “ಇದು ಬ್ರಿಟಿಷರ ಯುದ್ಧ!” ಎನ್ನು ವನು. ಅವಳು ಕೆರಳಿ “ಇದು ನ್ಯಾಯಕ್ಕೆ, ಸತ್ಯಕ್ಕೆ, ಸ್ವಾತಂತ್ರ್ಯಕ್ಕೆ, ದೈವಾಕ್ರಿಸಿಗೆ ಯುದ್ಧ”! ಎನ್ನುವಳು ಮಾಗನ್ನು ಅರಳಸುತ್ತು. ಲೋಕವನ್ನು ಶತಮಾನ ಪ್ರಾಯಂತ ಆಳಿದ ಆ ಜಾತಿಯ ಬಿಸಿ ರಕ್ತ ಆ ರೀತಿ ಹೇಳಿಸುತ್ತಿತ್ತು.

“ದೈವಾಕ್ರೆಸಿ! ಎಲ್ಲಿದೆ ಆ ದೈವಾಕ್ರೆಸಿ? ನಮಗೆ ಇಲ್ಲ. ಅಟ್ಲಾಂಟಿಕ್ ಫೌಂಡಷನ್ ಭಾರತಕ್ಕೆ ಅನ್ವಯಿಸದು, ಎಂದು ನಿಮ್ಮ ಕ್ರಧಾಸಿ: ಹೇಳಿದ್ದಾನೆ!”

“‘ಯುದ್ಧ ಮುಗಿದ ನಂತರ ನಿಮಗೆ ಸ್ತಾಪಿಸುತ್ತೇನೆ’ ಎಂದು ನಾವು ಹೇಳಿಯೇ ಇದ್ದೇವೆ.”

“ಹಿಂದಿನ ಯುದ್ಧದಲ್ಲಾ ಅದೇ ಮಾತು ಹೇಳಿದ್ದಿರಿ?”

“ನಾನಾಗ ಇರಲಿಲ್ಲ.”

ಇಬ್ಬರೂ ನಕ್ಕೆಮು.

“ನೋಡು, ಲಾಸಿ! ಜರ್ವಿಸರು ಉಪಟಿಳ ಮಾಡಿದರೆ ನಮ್ಮನ್ನೇ ಕೆವಳಿಯಬೇಕಾಗಿತ್ತು ಯುದ್ಧಕ್ಕೆ? ನಮ್ಮ ಸಮೃತಿ ಪಡೆಯಲೇ ಇಲ್ಲ!”

“ನೀನು ಶಿವಾಯಿ; ಆ ರೀತಿ ಮಾತನಾಡಬಂದು?”

“ನಾನೊಬ್ಬಿ ಕಾನ್ ಸೆನ್ಸ್‌ಯಸ್ ಅಬ್ಜೆಕ್ಟ್‌ಆಕ್ಟ್‌ವಿಶ್ವಾಸ ಪ್ರೋಕೆರಿಂಡಿಸುವವನು, ನಾನೂ ವಿಚಾರ ಮಾಡಿದ್ದೇನೆ.”

“ನೀನು ಹಾಗೆ ಹೇಳಿಕೊಡು. ಇದು ವಿವೇಕವಲ್ಲ.”

“ಇಂತಹ ಸ್ವೀಹದ ಗೆಳತ, ಲಾಸಿ, ನನ್ನ ತಲೆ ಹೋಗುವಂತೆ ಮಾಡುವುದಿಲ್ಲ.”

ಬಹು ಪ್ರಸನ್ನೆಯಾಗಿ ಆ ಹುಡುಗಿ ನಕ್ಕೆಳು.

“ನೋಡು ನಮ್ಮ ನಾಯಕರನ್ನೆಲ್ಲ ಹಿಡಿದಿಟ್ಟಿದ್ದಾರೆ.”

“ಹೋದು, ಗ್ರಾಂಡಿಯನ್ನು ಒಡಿಸಿದ್ದಾರಂತೆ.”

“ಗ್ರಾಂಡಿ ಅಳ್ಳ; ಗಾಂಥಿ!”

“ಗ್ರಾಂಡಿ!”

“ಹಾಗಲ್ಲ! ಗಾ....”

“ಗ್ರಾ”

“ಫೀ! ನಿನಗೆ ಉಚ್ಚರಿಸುವುದಕ್ಕೆ ಬರುವುದಿಲ್ಲ!”

“ಜಿ ಮುಂದೆ ಎ ಏಕೆ ಹಾಕಿದ್ದಿರಿ? ಅದರ ಉಜ್ಜ್ವಲ ಗ್ರಾ ಆಗುತ್ತದೆ!”

“ಇದು ಇಂಗ್ಲಿಷ್ ಉಚ್ಚಾರವಲ್ಲ; ಹಿಂದೂಸ್ಥಾನಿ ಹೇಸರು.”

“ನನಗೆ ಹಿಂದೂಸ್ಥಾನಿ ಕಲಿಸು,” ಎಂದಳು ಲಾಸಿ.

“ನೀನು ಭಾರತಕ್ಕೆ ಬಾ, ನಮ್ಮ ಉರಿನಲ್ಲಿ ಹಿಂದೂಸ್ಥಾನಿಗಿಂತ ಸುಂದರವಾದ ಪ್ರಚೀನವಾದ ನನ್ನ ಕನ್ನಡ ಕಲಿಸುತ್ತೇನೆ” ಎಂದ. ಏನೋ ದೂರದಾಶೆ ಇಟ್ಟಿಕೊಂಡು ಆ ಮಾತು ಹೇಳಿದ.

ಏನೋ ಯೋಚಿಸುವವಳಂತೆ, “ನೋಡೋಣ ಯುದ್ಧ ಮುಗಿಯಲಿ” ಎಂದಳು.

“ಹೇಳಿ! ಇನ್ನೊಂದು ಸಾರಿ ಗಾಂಧಿ, ಮಹಾತ್ಮಾ ಗಾಂಧಿ ಎನ್ನು!”

“ಗ ಅಂಡಿ, ಮಹಾಬ್ರಿಗ ಅಂಡಿ” ಎಂದಳು.

“ನನು ನಾಲಗೆಯೋ ಇಂಗ್ಲಿಷರದು! ಉಚ್ಚಾರ ಮಾಡಲು ಬರುವುದೇ ಇಲ್ಲ!”

“ನೀನಿವತ್ತು ಬಹಳ ಮಾತನಾಡಿದ್ದೀರು, ಸುಮ್ಮನೆ ಮಲಗು” ಎಂದು ಗದರಿಕೊಂಡು ಹೋದಳು.

ಏನು ಗ್ರಹಚಾರ ಬಂದಿತೋ ಇವತ್ತಿನ ಮಾತನಿಂದ ಎಂದುಕೊಂಡ. ತಮ್ಮಾರ ಹುಡುಗಿ-ಹಾಗಿ ಮಾಡಲಾರಳು, ಎಂದು ಧೈರ್ಯ ತಂದುಕೊಂಡ.

ಅವಳಿ ಬಂದು ಮಾತನಾಡಿಸಿದಳು ಇನ್ನೊಂದು ದಿನ.

“ಹಲೆಲ್ಲಿ! ವೈ ಪೇಟ್ರಿಯಟ್!”

ತಾನು ಪೇಟ್ರಿಯಟ್-ದೇಶಭಕ್ತ ಅಲ್ಲ. ಗಾಂಧಿ ಹೇಳಿದ್ದ ಮಾತು, “ಸ್ವೇಷ್ಟಕ್ಕೆ ಸೇರಿದವರು ಹಣದಾಸಿಗಾಗಿ ಸೇರಿದರು” ಎಂಬುದು ಮನಸ್ಸನ್ನು ಕೊರೆಯುತ್ತಿತ್ತು.

ಸುಮ್ಮನಿದ್ದ.

ಆಕೆ ಮಾತನಾಡಿಸಿ ಉಪಚರಿಸಿ ಹೋದಳು.

ಇನನು ಆಕೆಯನ್ನೇ ಕುರಿತು ಯೋಚಿಸತ್ತೀಡಿಗಿದ. ಮನಸ್ಸಿನಲ್ಲಿ ಏನೇನೋ ಹೊಳೆಯಿತು. ಯೋಚನೆಗಳು ಹಾಗೆಯೇ ಬಿಜ್ಪುತ್ತ ಬಿಜ್ಪುತ್ತ ಬಂದವು. ಈ ವಿಶೇಶ-ಆಫ್, ಕವನ್ನು ನೆನಪಿಗೆ ತಂದುಕೊಂಡ. ಎರಿಟ್ರಿಯ, ಅಭಿಸೀನಿಯಗಳಲ್ಲಿನ ಯಥ್ವ-ತಮ್ಮವರ ಹೆಣಗಳ ಮೇಲೆ ಟ್ರಾಂಕುಗಳು ಮುನ್ನಗ್ಗಿ ಕಾದಾಟ ನಡೆಸಿದುದು; ದಿನಗಟ್ಟಲೇ ಆಹಾರ ದೊರೆಯದುದು; ಹಬಸಿ ಜನರ ಸಹಕಾರದಿಂದ-ಖಜಾರ, ಆದಿನ ಹಾಲು ಅವೇ ಪರಮಾ ಷ್ವಾಗಿ ಹಣವಿಸಿದುದು; ಆ ಹಬಸಿ ಸ್ತ್ರೀಯರು, ಅವರ ತಲೆಯ ಒಕ್ಕುಗಟ್ಟಿದ ಉಂಗುರು ಕೂಡಲು, ಕರಿಬಣ್ಣ ಬತ್ತಲೇ ಎದೆಹಾಗೆಯೇ ಯೋಚನೆ ಜೆಜ್ವ್ಯಾ-ಲಿಬಿಯಗಳಲ್ಲಿ ಸುಳಿಯಿತು.

ತಾಳೆಮರ, ನೈತ್ರೂ ನದಿ, ದೋಣಿಗಳು, ಉಂಡುಗಳ ಇಕ್ಕೆಟ್ವಾದ ಸಂದಿಗೊಂದಿಗಳು, ಮಾತ್ರಿಗಳು, ತೆಳುವಾಗಿ ಮೇಲೆದ್ದಿರುವ ಮಿನಾರತುಗಳು, ಆ ಆರ್ಯಬ್ರಹ್ಮ ಹೆಂಗಸರು-ಬರೀಕಣ್ಣು, ಕಾಡಿಗೆಯಾಂದ ಸುತ್ತುವರಿದ ಬರೀ ಕಣ್ಣು, ಹೊನ್ನುಬಣ್ಣದ ಮೂಗು ಇದಿಸ್ತೇ ದೇಹಭಾಗ ಕಾಣಿಸುತ್ತಿದ್ದುದು. ಉಳಿದು ದೆಲ್ಲ ವಸ್ತ್ರಾಚಾರಿದಿತ ಪಾದಸಹಿತ. ಪ್ರತಿಯೋಬ್ಧಿ ಅಂತಕ್ಕ ನಾರಿಯೂ ಅಲಿ ಬಾಬಾನ ಕತೆಯಲ್ಲಿ ಕಳ್ಳರೊಡೆಯನಿಗೆ ಚೂರಿಯಿಕ್ಕೆದ ಆ ಹುಡುಗಿ-ಅವಳ ಹೆಸರು? ಮಾಜಿಯ-ಎನ್ನೋ? ಅವಳಂತೆ ಕಾಣುವಳು. ಆ ಹೆಂಗಸ ರನ್ನು ನೋಡಿದರೆ ಅವರ ಕರೀ ಕಣ್ಣುಗಳ ಆಳವನ್ನು ಗಮನಿಸಿದರೆ ರಾಮೇಶ್ವರಿಗೆ ಏಕೆ, ಅವರಪ್ರಾಗಿಗೂ ಜೂರಿ ಭಯವಾದಿತು! ಹಿಗೆ ಯೋಚನೆ. ನಂತರ ಮತ್ತೆ ಈ ಲಾಸಿಯ ನೆನಪು. ಲಾಸಿ! ಲಾಸಿ! ಎಂದು ನಾಲ್ಕುರು ಬಾರಿ ಕರೆದುಕೊಂಡ. ಲಾಸಿ! ಎಂದೊಡನೆ ಎದೆ ಪಟ ಪಟನೆ ಬಡಿಯತ್ತೊಡಿತು. ಯಾವು ದೊಭ್ರಮೆಯಿಂದ ಕೂಡಿ, “ಇಂಥ ಹೆಣ್ಣು ನನಗಿದ್ದರೆ!” ಎಂದುಕೊಂಡ. ಅವಳ ನೀಲ ಕಣ್ಣುಗಳು, ಹೃದಯದ ಆಳವೆಲ್ಲ ಮೇಲೆದ್ದ ಕಾಣಿಸಿದ ಆ ನೀಲ ಕಣ್ಣುಗಳು, ಆಕಳೆಂಕಾದ ಬಿಳಿ ಮೈ ಕಾಂತಿ, ಕಪಟವಿಲ್ಲದ ವಾತು, ನಿವ್ಯಾಂಜ ಸ್ವೇಹ, ಮವುತಾಮಯವಾದ ಸೇವಾಬುಧಿ, ಯುಥ್ಯದ ಕಾವಿನಲ್ಲಿ ಪರದೇಶದಲ್ಲಿ ನೋಂದು ಬೆಂದವನ್ನೊಡನೆ ತೋರಿಸಿದ ಆತ್ಮೀಯತೆ, ಇನ್ನುಲ್ಲಿ

ತರುವುದು ಇಂಥಕ ಹೆಚ್ಚಿನ್ನು ?

ಒಂದು ದಿನ ಆಸ್ತ್ರೇಲಿಯ ಹೋರ ಅಂಗಳದಲ್ಲಿ ಗಡದ ನೀರಳ ಕೆಳಗೆ ಅವಕೊಂಡಿಗೆ ಕುಳಿತು ಮಾತನಾಡುತ್ತಿದ್ದಾಗ, ಅವಳ ಸಾಮಿಂಹಾರ್ ಇನ್ನೂ ಹತ್ತಿರವಾಗಬಾರದೆ? ಎನ್ನಿಸಲ್ಪಿಡಿತು. ಅವಳು ಇವನಿಗೆ ಸೋರಿಸಿನ ನೀರಿನಲ್ಲಿ ಸ್ವಂಜನ್ನೆಡಿ ಮೈ ಬರೆಸುವಾಗ, ಬಟ್ಟಿ ತೊಡಿಸುವಾಗ, ನಡೆಸಿಕೊಂಡು ಹೋಗುತ್ತಿದ್ದಾಗ ಹೀಗೆ, ರೋಗಿಗೆ ಮಾಡಬೇಕಾದ ಅನೇಕ ಉಪಚಾರಗಳಲ್ಲಿ ಅವಳ ಮೈ ಇವನಿಗೆ ಸೋರುತ್ತಿತ್ತು. ಅನೇಕರಿಗೆ ಅವಳೂ ಅದೇ ರೀತಿ ಉಪಚರಿಸುತ್ತಿದ್ದಿಲ್ಲ. ಆದರೆ ಇವನಿಗೆ, ಸ್ತ್ರೀಯ ಸ್ವೇಹ ಅನುರಾಗಗಳನ್ನು ಕಾಣಿದ್ದೂ ಇವನಿಗೆ, ಅದೇ ಬಹುಭಾಷಿತಿಸುವುದಾಯಿತು!

ಆ ದಿನ ಸಂಚೆ-ಬಿಸಿಲಿನ ಕಾವಾರುತ್ತ ಬಂದಿದ್ದಾಗ ಸಂಚೆ ಅವಕೊಂಡಿಗೆ ಹಾಗೆ ಕೂತಾಗ ಅನಿಮಿತ್ತವಾಗಿ ಅವಳ ಕೈ ಹಿಡಿದುಕೊಂಡನು. ಹಸ್ತಿದಂತ ಶೈಂತಲೂ ಬಿಳಿದಾಗಿ ನಯವಾಗಿ ಅದರ ಕಾರಿಣ್ಯವಿಲ್ಲದೆ, ವೃದುಲ ವಾಂಶ ಲವಾಗಿದ್ದ ಆ ಕೈ-ಮುಂಗೈಗಳನ್ನು ಮೆಲ್ಲಿನೆ ಒತ್ತಿ ಹಿಡಿದುಕೊಂಡು, ಶಿವಾಯಿ. ತನದ ಒರಟಿನ್ನು ಬಿಟ್ಟು ನಯವಾದ ದನಿಯೋಡನೆ, ತನಗಿದ್ದ ಎಲ್ಲ ಧೈರ್ಯ ವನ್ನು ಬಟ್ಟಿಗೂಡಿಸಿ “ಲೂಸಿ! ನನ್ನ ಲೂಸಿ!” (ಕಂತ ಉಕ್ಕೆ ಬಂದಿತು). “ನನ್ನ ವಳಾಗು, ನನ್ನ ಮದುವೆಯಾಗು; ಇದು ಮರುಭೂಮಿ—ಆದರೆ ನೀನಿಂದಿಯೇ; ಇದೊಂದು ಸ್ವರ್ಗ; ನೀನೇಲ್ಲಿದ್ದ ರೂ ಅದೊಂದು ಸ್ವರ್ಗವಾಗುವುದು; ಬಾ ನಮ್ಮ ನಾಡಿಗೆ; ನಮ್ಮ ಸುಂದರ ದೀರ್ಘಕೈ ಹೋಗೋಣ, ಬಾ; ನಿನ್ನನ್ನು ಬಿಟ್ಟು ಇರಲಾರೆ-ಜೀವ ಹರಿದು ಹೋಗುವುದು....” ಏನೇನೋ ಗಳಹಿದನು.

ಕಾಲುಂಗರ ಕೊಳ್ಳ ಹೋದವನು ರತ್ನ ಹಾರವನ್ನು ನೋಡಿ, ತನ್ನ ದುಡ್ಡಿಗೆ ಅದನ್ನು ಕೊಡುತ್ತೀರು? ಎಂದು ಕೇಳಿದ ಹಾಗಿತ್ತು. ಲೂಸಿ ಹೇಳಿದಳು—ಶಾಂತಲಾಗಿಯೆ ಹೇಳಿದಳು, “ಲೆಫ್ಟನೆಂಟ್” ಆದಿನಾರಾಯಣ, ನನ್ನನ್ನು ಕಂಡವರು ಅನೇಕರು, ನೀನು ಕೇಳಿದ ರೀತಿಯಲ್ಲಿ-ಮದುವೆಯಾಗು” ಎಂದು ಒತ್ತಾಯವಡಿಸಿದ್ದಾರೆ. ನಾನವ್ಯಾ ಜನರನ್ನು ಮದುವೆಯಾಗಲೆ?”

ನಗರೀಕೆನ್ನಿಸಿತು. ಅದರೆ ಬಾಣ ಬಲು ತೀವ್ರವಾಗಿ ವರ್ಣನಾಟಿತು.

“ನನ್ನ ಸ್ತ್ರೀತಿ ಸಾಧಾರಣವೇ ?”

“ಸ್ತ್ರೀತಿ ಸಾಧಾರಣವಲ್ಲ; ಅದು ದಿವ್ಯವಾದದ್ವಿಃ ಲೋಕೋತ್ತರ ವಾದದ್ವಿ.”

“ಇಷ್ಟ ಬಲ್ಲ ನಿನಗೆ ನನ್ನ ಮುದುವೆಯಾಗುವುದು ಕಷ್ಟವೇ ?”

“ಕಷ್ಟ-ನಿಜವಾಗಿಯೂ ಕಷ್ಟ. ಇದೀಗ ಯುದ್ಧ ಕಾಲ. ನಾವಿಬ್ರಂಜಿಯುದ್ಧ ಕಾರ್ಯದಲ್ಲಿ ತೊಡಗಿದ್ದೇವೆ. ನಾನು ಬೇರೆ ಕುಲದವಳು; ಬೇರೆ ಧರ್ಮದವಳು.”

“ಆದರೇನು? ಬಹಳ ಜನ ನಮ್ಮವರು ಯಾರೋಪಿಯೂ ಹೆಂಗಸರನ್ನು ಮುದುವೆಯಾಗಿದ್ದಾರೆ !”

“ನಾನು ಶ್ರೀತ್ಯಿಯನ್, ನೀನು ಹಿಂದು ”

“ಆದರೇನು? ಬೆಂಗಳೂರಿಗೆ ಕರೆದುಕೊಂಡು ಹೋಗಿ ಆರ್ಥ ಸಮಾಜದಲ್ಲಿ ಶುದ್ಧವಾಡಿಸುತ್ತೇನೆ. ಜಯ ದೊರೆತೀಂಡನೆ ನಿಷ್ಠನ್ನು ಕರೆದೊಯ್ದು, ‘ಜಯದೊಂದಿಗೆ ಜಯವಧುವನ್ನು ಕರೆತಂದೇ !’ ಎಂದು ಹೇಳಿ ನಮ್ಮವರಂಗೆಲ್ಲ ತೋರಿಸುತ್ತೇನೆ !’ ಎಂದು ಕೂತಲ್ಲಿಂದಲೇ ದೇಹವನ್ನು ನಿಮಿರಿಸಿ ಮಾತ್ರ ಸಾಡಿಸಿದನು

ಅವಳ ಕಣ್ಣಲ್ಲಿ ಸ್ವಲ್ಪ ಕಂಬನಿ ವಿಡಿದೆಂತಾಯಿತು. “ಇಲ್ಲ, ನಿದೇಶದಲ್ಲಿ, ದೇಹ ಮನಸ್ಸು ದುರ್ಬಲವಾದಾಗ ನಿನಿರೀತಿ ಯೋಚಿಸಲ್ಪಾಡಿಗಿದೆ. ಶಾಂತಸಾಗಿ ಆರೋಗ್ಯ ಹೊಂದಿದ ಮೇಲೆ ನಿನಗಿದೊಂದು ಭ್ರಾಂತಿ ಬಂದಿತ್ತು ಎಂದು ಗೊತ್ತಾಗುವುದು. ನಿಮ್ಮ ದೇಶದಲ್ಲಿ ಚೆಲುವೆಯರಿಗೆ ಕೌರಕೆಯಿಲ್ಲ. ಕರಿಯಕೂದಲು, ಕರಿಯ ಕಣ್ಣಳ್ಳ ಅನೇಕ ಜನ ಚೆಲುವೆಯರು ರೇತಿನೇ ಶಿರಿಯಾಟಿ, ಹಣಗಿ ತಿಲಕ, ಕೌರಳು ಕೈಗಳಲ್ಲಿ ಚಿನ್ನದೊಡವೆ ಇಟ್ಟಿ ಅತಿಲಾವಣ್ಣದಿಂದ ಚಲಿಸುವ ನಿಮ್ಮ ಹೆಂಗಸರನ್ನು ನೋಡಿ, ‘ನಾನು ಹಾಗೇ

ಕೆಲ್ಲ ?’ ಎಂದು ಕೊಂಡಿದ್ದೇನೆ. ಅಯಾ ದೇಶಕ್ಕೆ ಸಹಜವಾದ ಸೌಂದರ್ಯವು ಅಲ್ಲಿನ ಜನರಲ್ಲಿದೆ. ನಿನಗೇಕೆ ಈ ಹುಣ್ಣು ?” ಎಂದಳು.

ಮುಂದುವರಿದು, “ನಿಮ್ಮ ನಾಡಿನ ಚೆಲುವೆಯರನ್ನು, ನೀನು ಕಂಡ ಹುಡುಗಿಯರನ್ನು ನೇನೆಸಿಕೊ” ಎಂದಳು.

ನೇನೆಸಿಕೊಂಡನು ಅವಕೆಂದಂತೆ ಕಣ್ಣ ಮುಟ್ಟಿ. ಎಲ್ಲೆಲ್ಲಿಯೂ, ಯಾರೋ ಬ್ರಜಲ್ಲಿಯೂ ಇವಳ ಮುಖ, ಇವಳ ಚೆಲುವು, ಇವಳ ಇರವೇ ಕಂಡು ಬಂದವು.

ಮತ್ತೆ ಇವಳ ಕೃ ಹಿಡಿದು “ಲೂಸಿ, ಇದು ವಿಧಿಯ ಸಂಕಲ್ಪ. ನಾನು ಹೀಂದುವಾಗಿ ಇದನ್ನು ನಂಬುತ್ತೇನೆ. ನಿಷ್ಣನ್ನು ಇದ ಪ್ರಪಂಚ ನನಗೆ ವಿಕಾರ ವಾಗಿ ಕಣಿಸುತ್ತದೆ” ಎಂದು ಬೇಡಿದನು.

ಅವಳು ಇವನ ಹಕ್ಕಿಯ ವೇಲೆ ಕೃಯಿಟ್ಟು “ಮನಸ್ಸನ್ನು ಈ ರೀತಿ ಬಳಿಸಬೇಡ; ನೀನಿನ್ನೂ ಜಾಗರೂಕ ಸ್ಥಿತಿಯಲ್ಲಿದಬೇಕು” ಎಂದು ಹೇಳಿ ಕರೆದುಕೊಂಡು ಬಂದು ಹಾಸಿಗೆಯ ವೇಲೆ ಕುಳ್ಳಿರಿಸಿದಳು.

ಅವಳು ಎರಡು ಮೂರು ದಿನ ಇವನ ಹತ್ತಿರ ಸುಳಿಯಲ್ಲ. ಇದೊಂದು ಸಿಡಿಮದ್ದು ಎಂದು ಭಾಸವಾಯಿತೇನೋ ! ಆಮೇಲೆ ಬಂದಳು.

ವಿಲಾಸದ ನಗಿ ನಕ್ಕು “ನಿನ್ನ ಹುಣ್ಣು ಕಳೆದಿರಬೇಕಲ್ಲವೇ ?” ಎಂದಳು. ಇವನಿಗೆ ದೇಕ್ಕಾರೋಗ್ರವಿದ್ದಿದ್ದರೆ ಅವಳು ಹೆಂಗಸೆಂಬುದನ್ನೂ ಗಮನಿಸದೆ ಅವಳಿಗೆ ಏಟು ಕೊಡುತ್ತಿದ್ದನೋ ಏನೋ ? ಅಥವ ನೈಗೆಭ್ರ ಮುತ್ತಿಕ್ಕು ಬಿಡುತ್ತಿದ್ದನೋ ಏನೋ ? ಸ್ವೀತಿಯೂ ಬಂದು ಉನ್ನಾದ !

ಆಕೆ ಇನ್ನೊಂದು ದಿನ ಪಂಚ್ ಪತ್ರಿಕೆಯನ್ನು ಹಿಡಿದುಕೊಂಡು ಬಂದು ತಿದರಲ್ಲಿನ ಒಂದು ಹಾಸ್ಯವನ್ನು ತೋರಿಸಿದಳು. “ಉತ್ತಿರ ಆಫ್ರಿಕ ಹಲ್ಲಿ ಮೂರು ಜನ ಭಾರತೀಯ ಸೈನಿಕರು ಅರವತ್ತು ಜನ ಇಟ್ಟಾಲಿಯನ್”

ಸೈನಿಕರನ್ನೂ ಹೆಡಿನೆಂಟು ಒಂಟಿಗೆಳನ್ನು ಕೈಸೆರೆ ಹಿಡಿದರು. ಒಂಟಿಗಳು ಮಾತ್ರ ಅತಿ ಪ್ರಚಂಡವಾಗಿ ಕಡನ ನಡೆಸಿವವು!” ಓದಿ ಇಬ್ಬರೂ ನಕ್ಷರು.

ಒಂಟಿಗಳು ಪ್ರತಿಭಟನೆ ತೋರಿದವೆ ಹೊರತು ಅರುವತ್ತು ಜನ ಇಟಾರಿ ಯನ್ ಧಾಂಡಿಗರು ಹೋರಾಡಲಿಲ್ಲ, ಎಂಬ ಸಾಧಾರಣ ಅಥವ್.

“ ಅದರೆ, ‘ಯುದ್ಧ ಮಾಡಲಾಗದವರನ್ನು ಭಾರತೀಯರು ಹಿಡಿದರು,’ ಎಂದೇಕೆ ಅಥವ್ ಮಾಡಬಾರದು?” ಎಂದು ಆದಿ ಕೇಳಿದ.

“ ಯು ೧೯೪೮ ಟೊ ಮುಚ್ಚಾ ಬಿಟ್ಟೇನ್ ದಿ ಲೈನ್ಸ್-ನೀನು ವ್ಯಕ್ತವಾದ ಅಥವ್ ಕ್ಷೇತ್ರ ವಿಸರ್ವೇತ ಅಥವ್ ಮಾಡುತ್ತೀಯಿ !” ಎಂದಳು.

ಆದರೆ ಆದು ಅಪ್ರಿಯವಾದ ಮಾತ್ರ; ಅಷ್ಟಕ್ಕೆ ನಿಲ್ಲಬೇಕೆಂದು ಇಬ್ಬರಿಗೂ ಮನಸ್ಸು. “ ಪ್ರಪಂಚದಲ್ಲಿಲ್ಲಿರ್ಗೂ, ಜಮ್ಹಾನರಿಗೂ ಕೂಡ, ಭಾರತೀಯ ಸೈನಿಕರ ಕೂರತನದ ವಿಚಾರ ತಿಳಿದಿದೆ ” ಎಂದು ಲಾಸಿ ಹೇಳಿದಳು.

“ ನಮ್ಮ ಶಾರತನ ಬೇರೆಯವರಿಗಾಗಿ ಹೋರಾಡುವಾಗ; ನಮಗಾಗಿ ಹೋರಾಡುವಾಗ ನಮಗಿಲ್ಲದೆ ಹೋಗಿತ್ತು !”

ಇವನನ್ನು ಮಾತನಾಡಿಸುವುದೇ ತಪ್ಪೆನಿಸಿತು. ಆದರೆ ಕರುಹಿ, ದಯಿ, ಮರುಕ ಇವು ಪ್ರೀತಿಗೆ ನೇರಿಯೂನಲ್ಲಿರುವ ಭಾವಗಳು. ನಗುತ್ತ ಹತ್ತಿರ ಬಂದು ಕುಲಿತು ಮಾತನಾಡುವಳು. ಎರಡು ಕುಲಗಳ ನಡುವೇ_ಇದ್ದ ತಾರ ತಮ್ಮ ಕೂಡಲೆ ಮರೆಯಾಗುವುದು.

ಹೀಗೆನ್ನು ದಿನ? ಎಂದು ಕೇಳಿಕೊಳ್ಳುತ್ತಿದ್ದಾನೆ. ಕಡೆಗೂ ಒಪ್ಪದೆ ಹೋದಳಲ್ಲ! ಎಂದು ದುಃಖಪಡುತ್ತಾನೆ.

ಮತ್ತೂ ಒಂದು ದಿನ ಕೇಳಿದ.

ಅದಕ್ಕೆ ಅವಳು, “ ನೀನು ಚಿಕ್ಕಂದಿನಲ್ಲಿ ಯಾನೊಬ್ಬ ಹುಡುಗಿಯನ್ನು ಸಂಗಾತಿಯಾಗಿ ಪ್ರೀತಿಸಲಿಲ್ಲವೇ ?” ಎಂದು ಕೇಳಿದಳು.

“ ಹಾಗೇಕೆ ಹೇಳುತ್ತೀಯ ?”

“ ನಿಮ್ಮ ದೇಶದಲ್ಲಿ ಆ ರೀತಿ ಚಿಕ್ಕ ಹುಡುಗರು ಪ್ರೀತಿಸುವುದು ವಾಡಿಕೆ.”

“ ನಿಮ್ಮ ದೇಶದ ಬಗ್ಗೆ ನನಗೆ ತಿಳಿದಿರುವುದಕ್ಕೆಂತ ನಿನಗೆ ಹೆಚ್ಚು ಗೊತ್ತಿದೆಯಲ್ಲ !” ಎಂದ.

“ ನಿಮ್ಮ ತಂದೆ ಸಿವಿಲ್ ಸರ್ವಿಸಿನಲ್ಲಿದ್ದರು. ನಿಮ್ಮ ದೇಶದ ಜೀವನೆ ವನ್ನು ಬಲ್ಲೆ. ನಿಮ್ಮ ದೇಶದ ಮೇಲೆ, ಅದರ ಪ್ರಾಚೀನ ಸಂಸ್ಕೃತ ವೈಭವ ಗಳ ಮೇಲೆ ನಿಮ್ಮ ತಂದೆಗೆ ಬಹಳ ಗೌರವ. ಹಿಂದೂ ಧರ್ಮ ಗ್ರಂಥಗಳನ್ನು ಓದಿದ್ದಾರೆ.”

ಇವಳಿವ್ಯಾಪ್ತಿ ಪ್ರಾರ್ಥಮತಿ ಸುಕ್ರಿಯೆ ಆಗಿರುವುದರ ಕಾರಣ ತಂದೆಯಿಂದ ಎಂಬುದು ಇವನಿಗೆ ಈಗ ಗೊತ್ತಾದಂತಾಯಿತು.

“ ಹಾಗಾದರೆ ನೀನು ಮುಕ್ಕಾಲುಪಾಲು ಭಾರತೀಯಾಗಿ !”

“ ನೀನು ವಿಶ್ವಾಸಕ್ಕೆ ಹೇಳುವ ಮಾತು ; ಅದಿಲಿ, ನಿನಗೆ ಚಿಕ್ಕಂದಿನಲ್ಲಿ ಒಡನಾಡಿದ ಒಬ್ಬ ಹುಡುಗಿಯ ನೆನಪಿಲ್ಲವೇ ?”

“ ಇಲ್ಲ—ಯಾರೂ ಇಲ್ಲ.”

“ ಭೇ ! ಏನು ಹಾಗೆ ಹೇಳುತ್ತೀಯ ? ನೇನೆಸಿಕೊ.”

ಕೊಂಚೆ ಯೋಚಿಸಿದ : “ ಹೂಂ, ಹೌದು ಒಬ್ಬಳಿದ್ದಳು. ಅದರೆ ನಾನಾಗ ಹುಡುಗನಲ್ಲ; ಹದಿನೇಂಟು ಇಪ್ಪತ್ತು ವರ್ಷದವನು.”

“ ಆ ಕಥೆ ಹೇಳು.”

“ ಅದು ಕಥೆಯೇನು ಅಲ್ಲ. ನಷ್ಟ ತಾಯಿ ಆಗ ಬದುಕಿದ್ದಳು.”

“ ಆಕೆಯ ಹೆಸರು ?”

“ ಮುನಿಯಮ್ಮ. ನನಗೆ ಮದುವೆ ಮಾಡಬೇಕೆಂಬ ಹಂಬಲ ನಷ್ಟ ತಾಯಿಗಿ. ನಾನಿನ್ನೂ ಅಪ್ಪು ಚಿಕ್ಕವನು ! ನಮಗೆ ಹೆಚ್ಚಿನ ಆಸ್ತಿಯಿಲ್ಲ. ಆಗಲೆ ಮದುವೆಯಾಗುವುದೆ ? ಬೇಡನೆನ್ನು ತ್ತದೆ. ನಿಮ್ಮ ತಾಯಿ ಆಗಲೆ ಹೆಣ್ಣು ನೋಡಿದ್ದಳು. ಅದರೆ ಆ ಹುಡುಗಿಯನ್ನು ನಾನೊಪ್ಪಿಲಿಲ್ಲ.”

“ ಏಕೆ? ಹುಡುಗಿ ಹೇಗಿದ್ದ ಈ?”

“ ಎಲ್ಲರಂತೆ ಇದ್ದ ಈ. ವಿಕಾರವ್ಯಾಪ್ತಿಯ ಇಲ್ಲ. ಮುಖದ ಮೈಯ ಮಾಟವೂ ಇತ್ತು.”

“ ಮತ್ತೀರು ನಿನಗೆ ಆಸಮಾಧಾನ?”

“ ಅವಳ ಧ್ವನಿ ಬಹಳ ಗಡಸು.”

“ ನನ್ನ ಧ್ವನಿ ನಿನಗೆ ಬಹಳ ಇಂಪೋ?”

“ ಈಗೇತಕ್ಕೆ ಕೇಳಬ್ತಿಯ? ಆಗಲೇ ಎಲ್ಲ ಹೇಳಿದ್ದೇನೇ.”

“ ಅದಿರಲಿ, ಮುಂದೆ ಹೇಳು.”

“ ಆಗ ನಾನು ಈಟ ತೊಟ್ಟಿ; ಒಪ್ಪಲೇ ಇಲ್ಲ; ಇನ್ನೂ ಓದುವ ಹುಡುಗಿನಿಗೆ ಮುದುವೆಯೆ? ಎಂದು ಕಣತೆ. ನನ್ನ ತಾಯಿ, ‘ಹಾಗಾದರೆ ಈ ಹುಡುಗಿಯನ್ನು ದರೂ ಒಪ್ಪುವಿಯಷ್ಟೇ!’ ಎಂದಳು.

“ ಇದು ಯಾವ ಹುಡುಗಿ?”

“ ಅದೇ ನೀನು ಕೇಳಿದ ಹುಡುಗಿ! ಅವಳ ಹೇಸರು ಇಂದುಮೂವಿ. ಅವಳ ತಂಡಿ ಸ್ಥಳಲು ಮಾಸ್ಟರು. ಆಗ, ಸಂಪುರ್ಣಾಯಿದ ಈಸರು ಬಿಟ್ಟು ಮೂತನ ಹೇಸರಿಡುವ ಕಾಲ ಬಂದಿತ್ತು.”

“ ಇಂದುಮೂವಿ ಎಂದರೆ ಅಧ್ಯ?”

“ ಚಂದ್ರನಂತೆ ಮುಖವುಳುವಳು.”

“ ಬ್ರಹ್ಮಿಪುಲ್ ನೇವ್ರಾ! (ಸುಂದರವಾದ ಹೇಸರು) ಹೇಸರಿಗೆ ತಕ್ಕ ಹಾಗೆ ಇದ್ದಿರಬೇಕು.”

“ ಇದ್ದಿರಬೇಕು!”

“ ಏಕೆ ಇದ್ದಿರಬೇಕು, ಎನ್ನುತ್ತೀಯ?”

“ಹನ್ನೆರಡು ಜದಿಮೂರು ವರ್ಷದಮಾತು. ಅವ್ಯಾಸಾಪ್ತಿವಾಗಿ ನೇನೆಂಬು.”

“ ಆಗೇ ಎನ್ನು ವಯಸ್ಸು?”

“ ಹತ್ತು ವರ್ಷವಿರಬಹುದು.”

“ ಅವಳು ಯಾದು ?”

“ ನಮ್ಮ ಬಂಧುವೊಬ್ಬರ ಮಗಳು; ಅವರೆಲ್ಲ ಕೆಲಕಾಲ ನಮ್ಮ ಚೀಡಿಯಲ್ಲಿ ಇದ್ದರು. ಆ ಹುಡುಗಿ ನಮ್ಮ ಮನೆಗೆ ಬಂದು ಹೋಗುತ್ತಿತ್ತು.”

“ ಆಕೆ ಹೇಗೆದ್ದು ಜು ? ಹೇಳಿ.”

“ ಅವಳ ಮುಖದಲ್ಲಿ ಲಾಲ್ ಅತಿ ಪ್ರಭಾವಶಾಲಿಯಾಗಿದ್ದವು – ಅವಳ ಕಣ್ಣಗಳು. ನಮ್ಮಲ್ಲಿ ಕಣ್ಣಗಳನ್ನು ತಾವರೆ ಎಸಳು-ಬಲ್ಲಿಯಲ್ಲವೇ ಕಮಲದ ಹೂವನ್ನು? ಅವಕ್ಕೆ ಹೋಲಿಸುತ್ತಾರೆ.”

“ ಹೌದು, ನಿಮ್ಮ ಹೆಂಗಸರ ಕಣ್ಣಗಳು ಬಹಳ ಸುಂದರವಾಗಿ, ಭಾವಪೂರ್ಣವಾಗಿರುತ್ತವೆ.” ಯೋಚಿಸುತ್ತೆ ಅವಳನ್ನು ನೇನೆಸಿಕೊಂಡನು. ಈನ್ನೆರದು ಹಡಿಮೂರು ವರ್ಷಗಳ ಹಿಂದೆ ಆ ಚಲ್ಲಿಗಂಗಳ ತರಳೆಯೊಬ್ಬಕೊಂದಿಗೆ ಇವನು ಒಡನಾಡಿದುದು ನೆನಪಿಗೆ ಬಂದಿತು.

“ ಅವಳ ಹಡೆಯ ನೇಲೆ ಕುರಳು-ಮುಂಗುರುಳು ಅಲುಗಾಡುತ್ತಿದ್ದವು. ಆಕೆಯದು ಸ್ತುರುಳಗೂಡಲು.”

“ ಬಣ್ಣ ಹೇಗೆತ್ತು ?”

“ ಸ್ವಲ್ಪ ಕಂದು ಬಣ್ಣ. ಆದರೆ ವಯಸ್ಸಿಗೆ ಬಂದಾಗ ಆ ನೈಬಣ್ಣಕ್ಕೆ ಕಾಂತಿ ಬರುವುದು; ಅದು ನಮ್ಮ ಹುಡುಗಿಯಂತೆ ಸ್ವಾಭಾವಿಕ.”

“ ಅನೇಲೆ ?”

“ ಅಕೆಯ ಬಾಯಿ ಅತಿ ಮುದ್ದು. ಹಲ್ಲು ನೇರವಾಗಿದ್ದ ಹೊಳೆಯು ಶ್ರಿದ್ದವು. ಮಾತ್ರ.ಗೊತ್ತಿ. ಅವಳದು ಚುರುಕು ಬುದ್ಧಿ. ಅವಳನ್ನು ಅನೇಕ ತಡವೆ ಮಾಡಿಸಿದ್ದಿ; ಪ್ರೀತಿಸಿದ್ದಿ. ಬಲು ಜಾಣೆಯಂದ ಮಾತನಾಡು ಶ್ರಿದ್ದಿ. ಅವಕೊಬ್ಬಳಿ ನನಗೆ ನೆನಪಿರುವ ಬಾಲ್ಯದಿನಗಳ ಗಿಳಗಿ.”

“ ಅಮೇಲೆ, ಅವಳ ವಿಚಾರವೇನಾಯಿತು ?”

“ ನಮ್ಮ ತಾಯಿ ಆ ಇಂದುಮುಖಿಯನ್ನು ದರೂ ಗೊತ್ತುಮಾಡೋಣ ವೇ ?” ಎಂದಿದ್ದು ಈ. ನಾನು “ಅವಳಿನ್ನು ಚಿಕ್ಕವಳು; ನೋಡೋಣ, ಆದ ಕ್ಷೇನು ಅವಸರ ?” ಎಂದಿದೆ. ಅವಳ ತಂಡೆಗೆ ಬೇರೆಲ್ಲಿಗೂ ವರ್ಗವಾಯಿತು. ಅಮೇಲೆ ಆ ಹುಡುಗಿಯನ್ನು ನಾನು ವಿಚಾರಿಸಿಕೊಳ್ಳಲಿ.

“ ಈಗವರು ಎಲ್ಲಿದ್ದಾರೆ ?”

“ ತಂಡೆ ಎಲ್ಲಿರುವರೂ ಗೊತ್ತಿಲ್ಲ; ಆ ಹುಡುಗಿ ಬೆಂಗಳೂರು ಕಾಲೇಜು ಒಂದರಲ್ಲಿ ಓದುತ್ತಿರಬಹುದು. ನಾನವಳನ್ನು ನೋಡಿಲ್ಲ.”

“ ಈಗವಳು ಚೆಲುವೆಯಾಗಿರಬಹುದಲ್ಲವೇ ?”

“ ಧಾರಾಳವಾಗಿ.”

“ ಅವಳೀಗ ಸೀರೆಯಟ್ಟು ದೊಡ್ಡವಳಾಗಿದ್ದರೆ ಹೇಗಿರಬಹುದು ?”

“ ಏನೊ ಅವಳ ಚಿತ್ರ ನನ್ನ ಕಟ್ಟಿಗೆ ಬರುವುದಿಲ್ಲ. ನೀನು ತೆಳುವಾದ ನಮಗೆಂಪು ಬಣ್ಣಿದ ಜಾರ್ಜೆಟ್ ಸೀರೆಯಟ್ಟು, ಸೇಟ್ಸೆನ್ ಜಾಕೆಟ್ ಶೈಟ್, ಹಣಿಗೆ ಕೆಂಪು ತಿಲಕವಿಟ್ಟು, ತುರುಬಿಗೆ ಹೂ ಮುಡಿದಿದ್ದರೆ ಹೇಗಿರುತ್ತೀರು ? ಎಂಬುದೇ ನನ್ನ ಕಟ್ಟಿಗೆ ಕಟ್ಟುವ ಚಿತ್ರ. ನನ್ನ ಮನಸ್ಸಿಗೆ ಇನ್ನು ಯಾವ ಹೆಂಗಸೂ ಹೊಳೆಯಳು.”

“ ಆ ಇಂದುಮುಖಿ ?”

“ ನೀನು ಬಹಳ ನಿರ್ದಯಿ.”

“ ಇವತ್ತಿಗಷ್ಟು ಸಾಕು,” ಎಂದೆನ್ನತ್ತು ಲಾಸಿ ಎದ್ದು.

ಇಷ್ಟೆಲ್ಲ ಆದರೂ, ಲಾಸಿಯ ಅಭಿಮತವೇನೂ ತಿಳಿಯಲಿಲ್ಲ ಎಂದು ಕಾತರಿಸಾದ. ಅಂತೂ ಈಕೆ ತನ್ನನ್ನು ನೆಚ್ಚಲಿಲ್ಲವೆಂಬ ದುಃಖ. ತಾನು ಕೆಲವು ಕಟ್ಟುವಾದ ಮಾತನಾಡಿ, ತನ್ನ ಅಭಿಪ್ರಾಯವನ್ನು ಖಚಿತವಾಗಿ ತಿಳಿಸಿ

ದುದಕ್ಕೆ ಹಾಗಾಯಿತೆ? ಪ್ರಣಯದಲ್ಲಿ ವಾದವಿರಬಾರದಲ್ಲವೇ? ಆದರೆ ನಾನು ಅವಳ ದೇಶ-ಜನವನ್ನೇ ನೂ ನಿಂದೆ ಮಾಡಲಿಲ್ಲ; ಹೀಗೆಸಲಿಲ್ಲ. ನಮಗಾದ ಅನ್ವಯ ಮಾತ್ರ ಹೇಳಿದೆ. ಯುದ್ಧದಲ್ಲಿ ಬೆಂದು, ಆದಕ್ಕಾಗಿ ಸ್ತುತಿ ಕೆಳೆದುಕೊಳ್ಳುವುದರಲ್ಲಿದ್ದೆ; ದೇಹವನ್ನು ಉನ ಮಾಡಿಕೊಂಡಿದ್ದೇನೆ. ಇದನ್ನೆಲ್ಲ ಅವಳಿಯಾಗಿ? ಅವಳು ನನ್ನನ್ನು ದುರ್ಫ್ರೇಷ್ಟಿರುವುದು ಅಧಿನೇಜನಾಂಗಕ್ಕೆ, ದಾಸ ಕುಲಕ್ಕೆ ಸೇರಿದವನೇಂದೂ? ಅದೂ ಇರಬಹುದು! ತನ್ನ ದೇಶದಲ್ಲಿ ಬಂದೇ ಬಂದು ಜಾತಿ ಉಳಿದೆಲ್ಲ ಜಾತಿಗಳ ಮೇಲೆ ಎಂತಹ ಅಧಿಕಾರ ನಡೆಸುತ್ತಿದೆ! ಆ ಅಧಿಕಾರವನ್ನು ಅವಂಗೆ ಯಾರೂ ಕೊಡಲಿಲ್ಲ; ಆ ಜಾತಿ ಸಂಪಾದಿಸಲಿಲ್ಲ. ಹೀಗಿದ್ದೂ, ಸ್ವಯಂ ಪರಾಕ್ರಮದಿಂದ ಭಾರತವನ್ನು ಗೆದ್ದ ಆ ಕುಲಕ್ಕೆ, ಅದನ್ನು ಆಳುತ್ತಿರುವ ಕುಲಕ್ಕೆ ಸೇರಿದವಳು, ತನ್ನ ಪ್ರಣಯವು ಎಷ್ಟು ಪ್ರಗಾಢವಾಗಿದ್ದರೂ ತನ್ನನ್ನು ಹೇಗೆ ಸೇರಿಕೊಂಡಾಳು? ತಮ್ಮ ದೇಶದಲ್ಲಿ, ಕರಿಯರ ತಾರೂರಾದ ದೇಶದಲ್ಲಿ ಬಿಳಿಯ ತೋಗಲ ಬಣ್ಣ ಕ್ಷಾಗಿ ಅಷ್ಟೋಂದು ಹೆಗ್ಗಳಿಕೆಯಿರುವಾಗ, ಅಂತ್ಯ ಶೈತ್ಯ ವರ್ಣೀಯಳು ಕಂಡು ಬಣ್ಣದವನನ್ನು ಒಲಿದಾಕಿ? ಹೀಗೆಂದು ತಾನೇ ವಾದ ಮಾಡಿಕೊಳ್ಳುವನು.

ಆದರೆ ಪ್ರೇಮವು ವಾದ ವಿಚಾರವನ್ನು ಮಿಂದಿದು. ವಾದ ವಿಚಾರದಿಂದ ಯಾರೂ ಪ್ರೇಮವನ್ನು ಕೆಳೆದುಕೊಳ್ಳಲಿಲ್ಲ.

ಪ್ರೇಮಿಗಳ ಮನಃ ಸಂಕಟ ಅತಿ ದಾರುಣ !

ಒಂದು ದಿನ ಆದಿನಾರಾಯಣ ಇವಳನ್ನು ಕೇಳಿದನು--“ನನ್ನ ಅಜವಾಲು ಪುನರ್ ವಿಮೂರ್ಚಿಯಾದಿತಿ? (ವಿಲ್ ವ್ಯೇ ಹಂಬಲ್ ಪಿಟಿಷನ್ ಬಿ ರಿಕ್ಸಿಂಡರ್ ?)”

“ಸಂಜೇ ಇದಕ್ಕೆ ಉತ್ತರ ಹೇಳುತ್ತೀನೆ” ಎಂದಳು ಲೂಸಿ ಚೌಪ್ಯನ್.

ಸಂಜೆ ಅದೇ ಸ್ಥಳದಲ್ಲಿ-ಇವನು ಎಂದು ಮೊದಲ ದಿನ ಅವಳನ್ನು ಕೈಗಿಡಿದು ಕೇಳಿದ್ದನೇಂಬ ಅಲ್ಲಿಯೇ ಇಬ್ಬರೂ ಕುಳಿತಿದ್ದರು. ಅವಳು ಆ ಮಾತು ಮಾತಕು ಎತ್ತಿ, ಸ್ವಭಾವಿಕವಾಗಿಯೇ ಇದ್ದು, ಒಂದು ಬಿಂಬ ಚಿತ್ರ ಕೋರಿ

ಸುತ್ತು, “ಇದು ನನ್ನ ಭಾವೀ ಪತಿಯದು ; ಆತನಿಗೆ ವಿವಾಹ ಪಡೆಯಲ್ಲಿ ಇದ್ದಾನೇ !” ಎಂದಳು.

ಅವರು ಸಹಜವಾಗಿ ಹೇಳಿದಳು.

ನ್ಯಾಯಾಧಿಕರಿ ಆಸನದ ಮೇಲೆ ಕುಳಿತು-ಆಪರಾಧಿಗೆ—“ನಿನಗೆ ಆಮರ ಕಾಂತ ಶೈಕ್ಷೆ !” ಎಂದು ಹೇಳಿದಂತೆ ಆಯಿತು.

ಇತ್ತು, ವಿಂಗ್ ಕರ್ಮಾಂಡರ್ ರಾಬರ್ಟ್ ಡೇವಿಡ್ಸ್ ಸ್ಟೇ, ನೂರು ಜನ ರಾನೆಲ್ಲಿರಿಗಂತೆ ಭಯಂಕರನಾಗಿ ಕಂಡನು ಆದಿನಾರಾಯಣನ ಕಣ್ಣಿಗೆ.

ವಿವಾಹ ಪಡೆಯ ಭವ್ಯ ಸಮವಸ್ತು ಧರಿಸಿ, ತನ್ನ ಪಡೆಯ ಸಂಕೇತ ಎಡ ಎದೆಯನ್ನಲಂಕರಿಸಿರಲು ನಗಸಮುಖದಿಂದ ನಿಂತಿದ್ದಾನೇ ಈ ವಿವಾಹದ ಛಳದ ಅಧಿಕಾರಿ. ಎಳೆಯ ಮುಖನೇನೊ ಎಂದು ತೋರುತ್ತಿದೆ. ಸಣ್ಣ ಎಳೆಯಂತೆ ಹಾಯ್ದ ಏಂದಿ, ಗೆರೆಯೇನಾದಿ ಮೇಲ್ಮೈ ಚಿಯ ಮೇಲೆ ಮೂಡಿದೆ. ಅದೇ ಆ ಜಾತಿಯ ನೀಲ ಕಣ್ಣಿಗಳು, ಕಾಗದದ ರಚಿತನಂತೆ ಕಾಣಿವ ತೆಳುವು ಮೂಗು, ತೃಪ್ತನಾಗಿ ಸುಖಿಯಾಗಿರುವ ಮನೋಭಾವ ಇಂತಹ ಸೌಂದರ್ಯ ಶಾಲಿ, ಸುಖೀ ಪುರುಷನೊಂದಿಗೆ ತನ್ನನ್ನು ಹೋಲಿಸಿಕೊಂಡ ನಮ್ಮ ಅದಿ ಸಾರಾಯಣ. ವಿದೇಶಿ, ಸಾಧಾರಣನಾದೊಬ್ಬ ಲೆಫ್ಟನೆಂಟ್, ಯುದ್ಧದಲ್ಲಿ ಸೋತು ಗಾಯಗೊಂಡವನು, ತಾನು-ಇವನಿಗೆ-ಈ ಭವಾನ್ಯಕೃತಿಯ ದಳನಾಯ ಕನಿಗೆ ದಿವಾರಾತ್ಮಿ ಸಮುದ್ರೀಲ್ಯಂಫನ ವಾದಿ, ಹಿಟ್ಟರನ ದೇಶಕೋತ, ಕೋಟಿ ಕೋತ್ತಲ, ಕಾರ್ಯಲಯ-ಕಾಬಿಲ್ ನೇಗಳನ್ನು ಧೂಳಿಸಬೇಕುದಿ, ಪ್ರೇಮ ಗಭ್ರದಲ್ಲಿ ಗೋರಿಂಗನ ಭಯಂಕರ ಅಸ್ತ್ರಸಾಧನಗಳೊಂದಿಗೆ ಕನಲಿ ಹೋರುವ ಈ ವೀರನಿಗೆ ತಾನು ಸಾಟಿಯೆ ? ಎಂದುಕೊಂಡ. ಬಹು ದುಃಖ ವೆನಿಸಿತು. ತಾನೇಕೆ ಈ ಎಟುಕಲಾರದ ಹಣ್ಣಿಗೆ ಹಾರಿಹಾರಿ ಬಿದ್ದೆ ?

ಆದರೆ ತಾನೂ ಸಿಪಾಯಿ ! ವೀರಾಗ್ರಣಿ ರಾನೆಲ್ಲನೊಂದಿಗೆ ಸೆಳೆಸಿ ದವನು. ಸೋಲನ್ನು ಒಷ್ಟಿಕೊಂಡಾನೇ ?

“ಲೂಸಿ! ಆತ ಎಲ್ಲಿಯೋ ಇದ್ದಾನೆ. ಇದರಲ್ಲಿ, ಈ ಯುದ್ಧದಲ್ಲಿ ಸತ್ತವರಾರೋ? ಬದುಕಿದವರಾರೋ? ಇದು, ಎಷ್ಟು ದಿನಗಳಪರ್ಯಂತ ನಡೆಯುವುದೋ ಈ ಫೋರ್ಸ್ ಹೋರಾಟ್. ಪೂರ್ವ, ರೂಪ, ಆಶೀ-ಇವೆಲ್ಲ ಸಕಾಲದಲ್ಲಿ ತ್ಯಾಪ್ತಿ-ಸಾಫಲ್ಯ ಪಡೆಯಬೇಕು. ರೂಪ, ಯಾವನ, ಉದ್ದೇಂಗ ಎಲ್ಲ ಕಾಲ ಕಳೆದಂತೆ ಮಾಸಿಹೋಗುವುವಲ್ಲವೇ? ಆತನೆಲ್ಲಿಯೋ ಇದ್ದಾನೆ! ನಾನಿಲ್ಲಿದ್ದೇನೇ; ನಿನ್ನ ಬಳ ಇದ್ದೇನೆ. ನಿನ್ನ ಮನವೊಸ್ಪದೇ?”

“ರೂಪ, ಯಾವನ ಮಾಸಿತು! ಆದರೆ ಪ್ರೇಮ ಮಾಸದು. ಅವನೆಲ್ಲಿಯೋ ಇದ್ದಾನೆ; ನಿಜ. ಆದರೆ ಸದಾ ನನ್ನ ಮನಸ್ಸಿನಲ್ಲಿದ್ದಾನೆ. ನಾನು ಅವನ ಮನಸ್ಸಿನಲ್ಲಿ ಸದಾ ಇದ್ದೇನೆ. ನನಗೆ ಕಾಗದ ಬರೆಯುತ್ತಾನೆ-‘ಲೂಸಿ! ಸಮುದ್ರ ದಾಟಿ ಶತ್ರು ನಾಡನ್ನ ಭೇದಿಸುವಾಗ ಆ ರಾತ್ರಿಚಳ ವೈ ಎಲುಬುಗಳನ್ನ ಅಲುಗಿಸುತ್ತದೆ. ಹಲ್ಲು ಕಡಕಡಕಡ ಕಡಿಯುತ್ತದೆ ಬಾಯಲ್ಲಿ ಚೂಯಿಂಗಾಗಮ್ಮ ಇದ್ದರೂ. ಆದರೆ ಮನಸ್ಸು ನಿನ್ನನ್ನೇ ನೇನೆಯುತ್ತದೆ! ಯಾವ ನಿಮಿಷಕ್ಕೆ ಮರಣ ಬಂದಿತೋ?-ಮರಣಕ್ಕೆ ನಾನು ಭೀತನಲ್ಲ!-ಮೃತ್ಯುವನ್ನ ಎದುರಿಸುವಾಗ, ಶತ್ರು ವಿಮಾನವನ್ನು ಸಂಧಿಸುವಾಗ, ನಿನ್ನಹೆಸರು ಹೇಳ ಯುದ್ಧ ನಡೆಸುತ್ತೇನೇ; ಆಗ ವಿನಾಸ್ಪತಿನ ಹೆಸರು ನೇನಪಿಗೆ ಬರುವುದಿಲ್ಲ! ಹೀಗೆ ಬರೆಯುತ್ತಾನೆ.

“ನಾವೀಯುದ್ಧವನ್ನು ಏತಕ್ಕೆ ನಡೆಸಿದ್ದೇವೇ ಗೊತ್ತಿ? ಯಾರು ಏನಾದರೂ ಟೀಕೆ ವ್ಯಾಖ್ಯಾನ ಮಾಡಬಹುದು; ಈ ಯುದ್ಧ ಕೇವಲ ನಮ್ಮ ಉಳಿವಿಗಾಗಿ. ಅದೇ ರೀತಿ ಏಸ್‌ಪ್ರೆ-ಪ್ರೀಮಿಯರ್ ಹೇಳಲಿಲ್ಲವೇ? ‘ಫಾರ್ ಅವರ್ ಸರ್ವೈವಲ್.’ ನಮ್ಮ ಸ್ವೀಕರು ಯುದ್ಧಕ್ಕೆ ಹೋಗಿದ್ದಾರೆ-ತಮ್ಮ ಹೆಂಡಿರು ಮಕ್ಕಳಿಗೆ ಪ್ರೇಮವಾಗಲೆಂದು-ಅವರ ಮಾನ ಸಂರಕ್ಷಣೆ ಆಗಲೆಂದು. ನಾನೂ ನನ್ನ ವನನ್ನು ಯುದ್ಧಕ್ಕೆ ಕಳಿಸಿದ್ದೇನೆ. ಅವನಿಗಾಗಿ ನಾನು ನಿಷ್ಟೇ, ಪ್ರೇಮ, ಪ್ರೇಮತೀಲಗಳನ್ನು ತೋರಿಸದಿದ್ದೇ, ಅದು ಧರ್ಮವಾದಿತಿ? ಆ ನಿಷ್ಟೇ, ಆ ಆದರ್ಥ ಇಲ್ಲದೆ ಹೋದರೆ ಜಯದಲ್ಲಿ ಭರವಸೆ ಬಂದಿತಿ? ಜಯದಲ್ಲಿ ಭರವಸೆಯಲ್ಲದೆ ಜಯಪ್ರಾಪ್ತಿ ಸಾಧ್ಯವೇ?

“ಆದ್ದರಿಂದಲೇ ನಾನು ಸಿನಗೆ ಇದನ್ನು ತಡೆದು ಹೇಳಿದೆ. ನಿನ್ನ ಸ್ಥಿತಿ ಅವನ ಹಾಗಿದ್ದಿದ್ದರೆ ಆಗ ನಿನಗೆನ್ನು ಸಂಕಟವಾಗುತ್ತಿತ್ತು? ಅದೆಂಥೆ ನನ್ನ ದೊರ್ಕವಾಗುತ್ತಿತ್ತು!

“ನಿಮ್ಮ ಜನ ದೈವವನ್ನು ಬಹಳ ನಂಬುತ್ತಾರೆ. ಆದರೆ ಅದೇ ದೈವ ನೀನು ಮೊದಲು ನನ್ನ ಕಣ್ಣಿಗೆ ಬೀಳದಂತೆ ವಾಡಿದೆ.... ...”

“ಚಿ, ಲಾಸಿ!” ಎಂದೆದ್ದು ಅವಳನ್ನು ತಪ್ಪಿಕೊಳ್ಳಲು ಹೋದ. ಹತ್ತಿರ ಬಂದು ಕುಳ್ಳಿರಿಸಿ “ನನು ಹೀಗಾಡುತ್ತೀಯ?” ಎಂದು ಗದರಿಸಿದಳು.

ಗದರಿಸಿಕೊಂಡ ಹುಡುಗನಂತೆ ಸುಮ್ಮನೆ ಕುಳತೆ.

ಮತ್ತೂ ಹೇಳಿದಳು, “ರಜ ತೆಗೆದುಕೊ; ನಿನ್ನ ದೇಶಕ್ಕೆ ಹೋಗುತ್ತ ಆ ಇಂದುಮುಖಿಯನ್ನು ಮದುವೆಯಾಗು. ಯುದ್ಧ ಮುಗಿಯಲಿ, ನಾನೂ ರಾಬಟ್ಟೂ ಸೇರಿ ಒಂದು ಸಾರಿ ಚೆಂಗಳಾರಿಗೆ ಬರುತ್ತೀರೆ.”

ಅದಿನಾರಾಯಣ ಕೆಲವು ತಿಂಗಳಲ್ಲಿ ಎದ್ದು ಓಡಾಡುವಂತಾದ. ರಜ ದೊರೆಯಿತು. ಭಾರತಕ್ಕೆ ಹೊರಟಿನು.

ಹೊರಡುವ ದಿನ ಅವಳು ಮೆಟ್ಟೆಲಿಳಿದು ಕಳಿಸಬಂದಳು. ಅವಳ ಕೈಯನ್ನು ಎರಡು ಕೈಗಳಿಂದಲೂ ಹಿಡಿದು, ಶಾಂತವಾಗಿರುವ ಕೊಳದಲ್ಲಿ ಕಳಿದ ರತ್ನವನ್ನು ಹುಡುಕುವಂತೆ ತೀವ್ರ ದೃಷ್ಟಿಯಿಂದ ಅವಳ ಕಣ್ಣನ್ನು ನೋಡಿದ. ಅವು ಎಂದಿನಂತೆ ಇದ್ದವು. ಅವಳ ಕೈಯನ್ನೆ ತುಪಿಗೊತ್ತಿಕೊಂಡ. ಪಳಗಳನ್ನೆ ಕಣ್ಣ ಬಿಸಿಹನಿ ಅವಳ ಕೈಯನ್ನು ಒದ್ದೆ ವಾಡಿದವು.

ಇನನ ಭುಜದ ಮೇಲೆ ಆಕೆ ಕೈಯಟ್ಟು, “ನನ್ನನ್ನು ಮರಿತುಬಿಡು; ಆ ಹುಡುಗಿಯನ್ನು ಮದುವೆ ಆಗು” ಎಂದು ಹೇಳಿದಳು.

“ನಿನ್ನನ್ನು ಮರಿಯಲಾರೆ; ನನ್ನ ದೇಶಕ್ಕೆ ಹೋಗುತ್ತೀನೆ. ಮುಂದೆ ಹೇಗೊ?”

ಮೇಲ್ಲನೇಂದು ಬಾರಿ ಇವನ ಕೆನ್ನೆ ಸವರಿ “ಗುಡು ಬಯ್ ! ಗುಡು ಉಕ್ಕಾ !” ಎಂದಳು. ಇವನು ಹಾಗೆಯೇ ನಿಂತಿದ್ದ.

ತಿರುಗಿದವಳು ಪುನಃ ಬಂದು, ಇವನ ಹಣೆಗೊಂದು ಮುತ್ತನಿತ್ತು ಹೊರಟು ಹೋದಳು.

ಹೊರಟು ಹೋದಳು.

ಅದಿನಾರಾಯಣ ಹಿಂದೂಸ್ಥಾನಕ್ಕೆ ಹೊರಟು.

ರಾಶ್ರೀಯ ಹೊತ್ತು ದೀಪಗಳೆಲ್ಲೂ ಇಲ್ಲ. ಅದರೆ ಚಂದ್ರನ ಬೆಳಕಿದೆ. ಚಂದ್ರನಿಗೆ ಬಾಲ್ಯಕಾಷ್ಟು ಮಾಡಲಾದೀತಿ ? ಹಡಗು ನಿಶ್ಚಯವಾಗಿ ಹೋಗು ತ್ವಿದೆ. ಹಡಗಿನ ಡೆಕಾ ಮೇಲೆ ನಿಂತು, ಕಟ್ಟ ಕಟ್ಟಿ ಹಿಡಿದುಕೊಂಡು ತೀರವನ್ನೇ ನೋಡುತ್ತಿದ್ದಾನೆ.

ಯುದ್ಧ ! ಸೋಲು ! ಗಾಯ ! ಪ್ರಜಾಯ ! ಅಂತೂ ಅವಳು ದೊರೆಯ ಲಿಲ್ಲ ! ಹಡಗಿನಿಂದ ಹಾರಿಕೊಂಡು ಬಿಡಲೆ ? ಎನ್ನಿಸಿತು. ಜರ್ಮನ್ ಯು ಚೋಟು ಬಂದು ಟಾರ್ಫ್‌ಹೋ ಹೋಡೆಯಬಾರದೆ ? ಎನ್ನಿಸಿತು.

ಎಡೆಗಿ ಗುಂಡಿಟ್ಟುಕೊಳ್ಳಲೆ ? ಎನ್ನಿಸಿತು. ಹೀಗೆಲ್ಲ ಆಯಿತು.

“ ಅಯ್ಯೋ ! ಅವಳನ್ನು ಹೇಗೆ ಮರಿಯಲಿ ? ” ಎಂದ. ಸುಮೃಂತಾದ. ಚಂದ್ರನನ್ನು ನೋಡಿದ; ಆಲೆಗಳಲ್ಲಿ ವಿಲಕ್ಷಣ ೧೯೪ ಪ್ರತಿಬಿಂಬಿತವಾಗಿ ಹೋಳಿಯುವುದನ್ನು ನೋಡಿದ.

ಈಗೊಂದು ನೇಕೆ ಅವಳು ತನ್ನೊಂದಿಗೆ ಹೀಗೆ ಇದೇ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದರೆ? ಅದು ಎಂತಹ ಸುಖ! ಆ ಸೈಯಾಸಿಯ ಬಳಿ ನಿಂತು ಹಾಗೆಯೇ ಇದೇತಾಣದಲ್ಲಿ ಚಂದ್ರನನ್ನು ನೋಡುತ್ತಿದ್ದರೆ? ಕಂಂತು ನೀರಿನ ಮೇಲೆ ಹೋಳಿವ ಚಂದ್ರ ಪ್ರಕಾಶವನ್ನು ಕಂಡಿದ್ದರೆ?..... ಅಯ್ಯೋ ಹುಳ್ಳು! ಭೂರ್ಮಿಸಿಕೊಂಡ. ಭೂರ್ಮೆಗೆ ದುಃಖಪಟ್ಟು. ದುಃಖಪಡುವುದೊಂದೆ! ಅವಳ ಶುಟ್ಟಿ ಹಣೆಗೆ ಸೋಂಕೆದು ಇನ್ನು ಸೋಂಕೆದಂತೆಯೇ ಇತ್ತು. ಏನೋ

ಭ್ರಮೆಯಿಂದ ಅಲ್ಲಿ ಮುಟ್ಟಿ ನೋಡಿಕೊಂಡ. ಅವಕು ಉಪಯೋಗಿಸುತ್ತಿದ್ದ ಪರಿಮಳ-ಅದರ ವಾಸನೆ ಇನ್ನು ಇತ್ತು. ಮೂಗಿಗೆ ಬರುತ್ತಿದ್ದಂತೆ ಭಾಸ-ವಾಗುತ್ತಿತ್ತು. ಅವಳ ಇಡೀ ರೂಪ, ಅವಳ ಸರ್ವಗಂಣ ವಿಶ್ವಾದ ವ್ಯಕ್ತಿ-ರೂಪ ತ್ವಳಿಸಲಾಗದೆ ಮೂಡಿತ್ತು.

ತನ್ನ ದುಃಖವನ್ನು ಹಾಡಿಕೊಳ್ಳಬೇಕೆಂದನು. ಮನಸ್ಸು ಹುಡು ಕಾಡಿತು ಹಾಡುಗಳಾಗಿ. ಒಂದೂ ಹೊಳೆಯಬಾರದೆ?

ಬೊಂಬಾಯಿಯನ್ನು ತಲುಪಿತು. ಅಲ್ಲಿಂದ ಬೆಂಗಳೂರಿಗೆ ಬಂದ. ಬಂಧುಗಳನ್ನು ನೋಡಿಕೊಂಡ. ಅಲ್ಲಲ್ಲಿ ಅಲೇದ. ಸರ್ಕಾರದ ಅಸ್ವತ್ತಿಗೆ ಹೋಗಿ ತನ್ನ ಎದೆ ತೋರಿಸಿದ. ಉಳಿದ ಸೈದ್ಯರ ಸಲಹೆ ಕೇಳಿದ. “ನಿನ್ನ ಚೇಹಣಿತಿ ಸಮರ್ಪಕವಿಲ್ಲ” ಎಂದರು. ಕೆಲಸಕ್ಕೆ ರಾಜೀನಾಮೆ ಬರೆದು ಕಳಿಸಿದ. ಪತ್ರವ್ಯವಹಾರ ನಡೆಯತ್ತೊಡಗಿತು.

ಏನು ಮಾಡಬೇಕು? ಸುಮೃನೆ ಅಲೇದ; ಸುತ್ತಿದ; ನೀವು ನೋಡಿದ. ಹಡಿಚಯದವರು ಕಂಡರೂ ಗುರುತು ಕಾಣದವನಂತೆ ಇದ್ದಿಬಟ್ಟಿ. ಎಲ್ಲಿಯ ಗ್ರಹಚಾರ? ಮಾತು, ಮಾತಿಗೆ ಮಾತು; ಏನೇನಾದರೂ ಹೇಳಬೇಕಾದಿತು; ಎಲ್ಲಿ ಏನು ಮಾತನಾಡಿದರೂ ಕಷ್ಟ. ಅದ್ದಂತ ಅದನ್ನು ಹಳ್ಳಿಕೊಳ್ಳುವುದೇ ಬೇದೆ.

ಅದರೂ ತಾನು ಒಂಟಿಯಾಗಿದ್ದಾನೆ. ಒಂಟಿ ಜೀವನ ಬಲು ಬೇಸರ; ವ್ಯಂದುವರಿಸಲು ಬಲು ಕಷ್ಟ.

ಅವಳು ಹೇಳಿದ್ದಳು-ಇಂದುಮುಖಿಯನ್ನು ನೋಡು, ಎಂದು. ಅವಕೆಲ್ಲಿದ್ದಾಳಿ! ಏತಕ್ಕೆ ನೋಡಬೇಕು? ಎಂದುಕೊಳ್ಳಬನು. ಒಬ್ಬರನ್ನು ನೋಡಿ ಇನ್ನೊಬ್ಬರನ್ನು ಮರೆಯಲಿಕ್ಕಾದಿತೇ? ಅದರೂ ನೋಡೋಣ, ಎಂದುಕೊಂಡ. ನೋಡಿದರೆ ಬಾಧಕವಿಲ್ಲ ಲಾಭವೋ? ಅದರಲ್ಲಿ ಹೆಚ್ಚು ನಂಬಿಕೆಯಿಲ್ಲ.

ಅದರೆ, ಸ್ತ್ರೀಮ ವಾಸನೆಯಿಂದ ಕೆಡಳಿದ್ದ ಮನಸ್ಸು ಇನ್ನಿಗರಿವಾಗ

ದಂತಿ ಈ ಹೊಸಬಳನ್ನು ಕುರಿತು ಯೋಚಿಸಿತು. ಮನಸುಗುಮಸಕಾಗಿದ್ದ ಅವಳ ಚಿತ್ರ ಪ್ರಯತ್ನದಿಂದ, ಒಂದೊಂದು ವೇళೆ, ಯಾವನೇಯಾದ ಹುಡುಗಿ ಯಾಗಿ, ಕಾಣಿಸಿಕೊಳ್ಳುವುದು. ಮುದ್ದಾಗಿದ್ದ ಆ ಎಳೆಯ ಬಾಲಕಿ ಜಲುವೆ ಯಾದ ಹೊಣ್ಣಾಗಿ ಕಾಣಿಸಿದಳು. ಆಗಿದ್ದ ಮುಖ ಲಕ್ಷಣಗಳು ವಯೋ ಪೂರ್ಣ ವಾದಾಗ ರೂಪ ಹೀನವಾಗಲು ಏನೊಂದೂ ಕಾರಣವಿರಲಿಲ್ಲ. ಅದು ಪ್ರಕೃತಿಗೆ ವಿರೋಧವೂ ಆಗಿರಲಿಲ್ಲ. ಅಂತೂ ಕಾಣದ ಕನ್ನೆ ಯೋಬ್ಬಳು ಮನ ಸ್ವಿನ ಚಿತ್ರ ಭಿತ್ತಿಯಮೇಲೆ ಆಕಾರಗೊಂಡಳು.

ಅತಿಶ್ಯಮದಿಂದ ಅವಳಿರುವ ಸ್ಥಳ ಪತ್ತಿಯಾಯಿತು. ಅವಳನ್ನು ನೋಡಬೇಕೆನ್ನಿಸಿತು. ಅವಳಿದ್ದ ಕಾಲೇಜನ್ನು ಹುಡುಕಿಕೊಂಡು ಹೊರಟಿ. ತನ್ನ ಮಿಲಿಟರಿ ಪೋರ್ಕಾಕೆನಲ್ಲಿ ಹೋಗುವುದೆ? ಇಂಡಿಯದಲ್ಲಿ ಈ ಮಿಲಿಟರಿ ಉದ್ದಿಗೆ ಕಂಡರೆ ಜನರಿಗೆ ಅನಾದರ. ಆಪ್ಯೇ ಅಲ್ಲ, ಹೆಂಗಸರಿಗೆ ಭಯ. ಶಾಕುಂತಲದ ಆ ರಾಜನ ವಾತ್ತಾ ನೇನಷಿಗೆ ಬಂದಿತು-ಆಶ್ರಮವನ್ನು ಪ್ರವೇಶಿಸುವಾಗ ಸೌಮ್ಯ ವೇಷದಿಂದ ಹೋಗಬೇಕೆಂಬುದು. ಆದ್ದರಿಂದ ಈ ಮಹಿಳಾಶ್ರಮಕ್ಕೆ ಹೋಗುವಾಗಲೂ ಸೌಮ್ಯ ವೇಷದಿಂದಲೇ ಹೋಗೋಣ ಎಂದು ಕೊಂಡು.

ಹೀಂದೆ, ಇವರು ಆಸ್ಟ್ರೀಕ್ಕೆ ಹೋಗುವ ಮೊದಲು, ಜ್ಞಾಲಾಸಿಂಗ್-ಇವನ ರೆಜಿಮೆಂಟನಲ್ಲಿದ್ದವನು ತನ್ನ ಫೋಜೇ ಡೌಲನ್ನು ತೋರಿಸಲು, ಕಾಲೇಜಿನಲ್ಲಿ ತನ್ನ ಜೊತೆಗೆ ಒಮ್ಮತಿದ್ದ ಹುಡುಗಿಯ ಮನೆಗೆ ವೋಟಾರು ಗಾಡಿಯಲ್ಲಿ ನಾಲ್ಕುರು ಜನ ಶಿಪಾಯಿಗಳು-ಆರ್ಕ್‌ರ್‌ಗಳ ಸಮೇತ ಹೋದಾಗ ಅವನಿಗೆ ಆದ ಸತ್ಯಾರ ಎಲ್ಲಿಗೂ ಗೊತ್ತಿತ್ತು. ಬೀದಿಯಲ್ಲಿ ಹೆಂಗಸರು ಹುಡುಗ ರೆಲ್ಲ ಬಾಗಿಲು ಹಾಕಿಕೊಂಡರಂತೆ. ಒಬ್ಬರೂ ಈಚೆಗೆ ಬಂದು ಲೀಲಾ ಪವಾರಳ ಮನೆ ತೋರಿಸಲೇ ಇಲ್ಲವಂತೆ. ಅಲೇದೂ ಅಲೇದೂ ಸುತ್ತಿದರು. ಯಾರೋ ಒಬ್ಬ ಸರ್ಕಾರಿ ಅಧಿಕಾರಿ ‘ಅದಿರಬಹುದು!’ ಎಂದು ಮನೆ ತೋರಿಸಿ ಇವರ ಸ್ನೇಹಿ ದುರುಗುಟ್ಟಿಕೊಂಡು ನೋಡಿದನಂತೆ. ಲೀಲಾ ಪವಾರಳೂ ಕೂಡ, ಇವನ ಪತ್ತಿ ಹತ್ತಿದರೂ ಭಯಗೊಂಡು ಸರಿಯಾಗಿ ವಾತನಾಡಿಸದೆ, ಕೊನೆ

ಸೈಂದು ಕಪ್ಪು ಚಾ ಕೂಡ ಕುಡಿಯಲು ಕೊಡೆದೆ ರವಾನಿಸಿದ್ದ್ಲು, ರೆಚ್ಚಿಮೆಂಟ್ ಮೇಸ್ ನಲ್ಲಿ ಆ ಕಥೆ ಎಲ್ಲರ ಬಾಯಲ್ಲಿ ಬಂದದ್ದ್ಲು ಇವನಿಗೆ ಮರೆತಿರಲಿಲ್ಲ.

ತಾನು ಅಂತಹ ತಪ್ಪನ್ನು ಮಾಡಬಾರದು. ಲಕ್ಷ್ಮಣವಾದ ಸೂಟ್ ಹಾಕಿ, ನಯವಾಗಿ ತಲೆ ಬಾಚಿ, ಮುಖದ ಸಾಧನಗಳನ್ನು ಲೀಪಿಸಿಕೊಂಡು ಹೊರಟಿ. ದೀಘ್ರ್ಯಾಕಾಲದ ಶಿವಾಯಿಶನದಿಂದ ಬಂದ ಧೀರವಾದ ನಡಿಗೆ, ಬೆಳಿದ ವ್ಯುತಪ್ಪು, ಕೊಂಚೆ ಎತ್ತರದ ನಿಲುವು, ತೆಳುವಾದ ಏಂಸೆ, ಸ್ಥಿರವಾದ ನೋಟ, ಹೊಳೆವ ಹುಬ್ಬಿಗಳು, ಕೊಂಚೆ ಚಿಂತಾಮಯವಾದ ಮುಖ ಭಾವ-ಲೂಸಿಯು, ದೈವವು ನೊದಲು ಅವಕ್ಕ ಕಣ್ಣಿಗೆ ಈತ ಬೀಳದಂತೆ ಮಾಡಿತು, ಎಂದು ಹೇಳಿದುದರಲ್ಲಿ ಆಶ್ಚರ್ಯವಿಲ್ಲ! ಬೀದಿಯಲ್ಲಿ ಹೋಗುವಾಗ ಜನರ ಗಮನವನ್ನು ಸೆಳೆಯಬಲ್ಲ ವ್ಯಕ್ತಿತ್ವ ಅವನಿಗಿಡೆ.

ಅಂಜಿಕೊಂಡೇ ಕಾಲೆಜ್ ಪಾಕಾರದ ಹೆಬ್ಬಾಗಿಲನ್ನು ದಾಟಿದ. ಒಳಗಡಿ ಅದೊಂದು ನಾರೀ ತೋರ್ಕ! ನೂರಾರು ಜನ ಹೆಂಗಸರು-ಸ್ವತಂತ್ರ, ವಾತಾ ವರಣದಲ್ಲಿರುವ ಹೆಂಗಸರು. ಇದು, ಈ ಪುರುಷ ವೃಗೆ ಏಕೆ ಬಂದಿತು? ಎಂದು ನೋಡುವಂತೆ ನೋಡುತ್ತಿದ್ದರು ಆ ಹುಡುಗಿಯರು. ಅವರ ಕಿಲಕೆಲ ನಗು, ಅವರ ನೋಟಿ ಇವನನ್ನು ಬೆದರಿಸಿದವು. ಹಿಟ್ಟು ರಾಮೇಶ್ವರ ಪ್ರಾನ್ಜಲಿ ಪಡೆಗಳನ್ನು ನೋಡಿದ್ದ; ಎದುರಿಸಿ ಹೋರಿದ್ದ. ಆದರೆ ಈ ರಮಣಯಿರ ಪ್ರಾನ್ಜಲಿ ಪಡೆ ನೋಡಿ ಎದೆ ಬೆದರಿತು. ಇದೆಲ್ಲಿಯ ಫಜೀತ್ವ ಹಿಮ್ಮೆಟ್‌ಫ್ರೆಂಚ್, ಎನ್ನಿಸಿತು ಆ ಕುತ್ತಾಹಲ ನೋಟಗಳ ತೀವ್ರತೆಯನ್ನು ತಾಳಲಾಗಿದೆ.

ಅಲ್ಲಿ ಯಾರನ್ನು ಕೇಳುವುದು? ಅವರನ್ನು ಮಾತನಾಡಿಸಿದರೆ ಎಲ್ಲಿ ಸಿದ್ಧ ಮದ್ದ ಹಾರಿದ ಹಾಗಾದಿತೋ? ಎಂಬ ಭಯ ಇವನಿಗೆ. ಆ ಹುಡುಗಿ ಇದ್ದಾಗಿಯೋ, ಇಲ್ಲವೋ? ಎಲ್ಲಿ ಅಪಹಾಸ್ಯಮಾಡಿ ನಕ್ಕಬಿಮಂವುತೋ ಈ ಹೆಣ್ಣುಗಳು?

ಹುಡುಗಿಯಂತ್ರ ಕೇಳುವ ಗೋಚರ್ ಬೇಡ, ಎಂದು ಒಳಕ್ಕೆ ಹೋದ.

ಅಲ್ಲಲ್ಲಿ ಹುಡುಕಿ ಆಧೀಕನನ್ನು ಪತ್ತಿ ಹಚ್ಚಿದ. ಅಲ್ಲಿ ಹೋಗಿ, “ಇಂದು ಮುಖಿಯನ್ನು ನೋಡಬಂದಿದ್ದೇನೆ” ಎಂದು ತಿಳಿಸಿದ.

ಅಲ್ಲಿನವರು “ಯಾವ ಇಂದುಮುಖಿ?” ಎಂದರು. ಇಂದುಮುಖಿಯರು ಬಹಳ ಜನ ಇದ್ದರೇನೋ? ಆಥವ ಕವಿಸಮಯದಂತೆ ಎಲ್ಲ ಸಾರಿಯರೂ ಇಂದುಮುಖಿಯರೇ! ಇವನ ಇಂದುಮುಖಿಯನ್ನು ಯಾರು ಹುಡುಕುವವರು? ತೊಡಲಿಸಿದ; ಯಾವುದಾವುದೋ ಪರಿಚಯ ಹೇಳಿದ. ಏನೋ, ಅಂತಳ್ಳ ಹೋಗೂ ಸುತ್ತಿ, ಬಳಸಿ, ತಾನರಸಬಂದಿದ್ದ ಇಂದುಮುಖಿ ಬೇಕೆಂದ.

“ಕರೆಸುತ್ತೇವೆ; ಕೂಡಿ” ಎಂದರು. ಯಾರೋ ಒಬ್ಬ ಹೋಡ ಕರೆಯಲು.

ಹನ್ನೆರಡು ಹದಿಮೂರು ವರ್ಷದ ಮಾತು-ಅವಳಿಗೆ ನೆನಪಿದೆಯೇ ಇಲ್ಲವೋ? ಆಗ ಅವಳು ಚಿಕ್ಕ ಹುಡುಗಿ. ಈಗ, “ನೀವ್ಯಾರು? ನಿಮ್ಮ ಪರಿಚಯ ನನಗಿಲ್ಲ” ಎಂದರೆ ಅವಮಾನವಾದಿತು? ಈ ನಮ್ಮ ದೇಶದ ಹೆಂಗಸರು ಪರಿಚಯವಿದ್ದರೂ, ಆದೇಕೊ ಪರಿಚಯವಿಲ್ಲದವರಂತೆ ನಟಿಸುತ್ತಾರೆ. ಬೀದಿಯಲ್ಲಿ ಅವರನ್ನು ಕಂಡರೆ ಮಾತನಾಡಿಸುವುದಕ್ಕಾಗಿದು. ಗುರುತು ಹತ್ತಿದರೂ ಇವನಾರೋ? ಎಂಬಂತೆ ನಟಿಸುತ್ತಾರೆ; ಮಾತನಾಡಿಸಿದರೆ ಹೋಗೋ ಮಾತನಾಡಿ, ಜೊತೆಯವರೊಂದಿಗೆ “ಅದ್ವಾರೋ? ನನಗೆ ಜೀರೆ ಪರಿಚಯವಿಲ್ಲ” ಎಂದು ಕೇಳಿಸುವಂತೆ ಹೇಳಿಕೊಂಡು ಹೋಗುತ್ತಾರೆ. ಒಂದೊಂದು ವೇಳೆ “ಈತ, ನನಗೆ ಸುತರಂ ಗೊತ್ತಿಲ್ಲ; ಆದರೂ ಮಾತನಾಡಿಸಬಂದ! ಎದೆಗಾರಿಕೆ ಎಷ್ಟು?” ಎನ್ನುವ ಹಾಗೆ ಸಿಡಿದು ಮುನಿದು ಹೋಗುತ್ತಾರೆ. ಮಾನಹೋಡರೂ ಹೋಡಿತು. ಇದೆಲ್ಲಿಯ ಗ್ರಹಚಾರಕ್ಕಾಗಿ ಆದರೆ ಆ ಇಂಗಿಣ ಹುಡುಗಿಯರು? ಸಾಜನ್ಯವು ಅವರ ಹಂಟ್ಟಿಗುಣ. ಅವರ ಬಗೆಯಾ ಬೀರೆ!

ಆಳು ಬಂದವನು, “ನನಗೆ ನಿಕ್ಕಲಿಲ್ಲ” ಎಂದ. ಯಾಡೋ, “ಕ್ಷಾಂಟೀ ನಿನಲ್ಲಿರಬಹುದು; ಅಲ್ಲಿ ನೋಡು” ಎಂದರು. ಅವನು ಅಲ್ಲಿಗೆ ಹೋಡ.

ಕ್ಷಾಂಟೀನ್ ಎಂಡೋಡನೆ ಇವನ ಜೀವನ ನೆನಪಿಗೆ ಬಂದು, ತಾನು

ಬರುವಾಗ ಇವರೆ ಕ್ಯಾಂಟೀನ್ ಹತ್ತಿರವೇ ಹಾದುಬಂದುದನ್ನೂ ಅದರಲ್ಲಿ ನಡ್ಡಿಯತ್ತಿದ್ದ ಗಲಭೆಯನ್ನೂ ಹೊರಿಸಿಕೊಂಡ.

ಇಂದುಮುಖಿ ಬರಲ್ಲ ತನ್ನ ಏನೇನೋ ಯೋಚಿಸಿತು. “ತನ್ನ ಪರಿಜಯ ಏನೆಂದು ಹೇಳುವುದು ?” “ಏನೋ ಹೇಳುವುದು ?” “ಅವಳಿಗೇಗ ಮದುವೆಯಾಗಿದ್ದರೋ ?” ಫ್ರೆಕ್ಕನೆ ಹೊಳೆಯಿತು ಈ ಯೋಚನೆ. ಇದು ಮನಸ್ಸನ್ನು ಬೆದರಿಸಿತು.

ಅವಳು, ಆ ಹೇಸರಿನವರು ಬಂದಳು. ಬಿಳ ಸೀರೆಯಟ್ಟಿದ್ದಾಳೆ. ಮೈ ಕೊಂಚ ಸ್ಥಳಲವಾಗುತ್ತ ಬಂದಿದೆ. ಈವಿಗೆ ಲೋಲಾಕಿದೆ. ಕಣ್ಣಿಗೆ ದಪ್ಪು ಕನ್ನಡಕ, ಅದರ ಹಿಂದೆ ಕಣ್ಣಿಗೆ ಕೊಂಚ ಮುಂದಿಬಂದು ಕಾಣಿಸುತ್ತಿವೆ. ತಲೆಯ ಕೂಡಲು ಹೇಗೊ ಹಾದು ಬೃತಲೆಯ ಅಂಕೆಗೆ ಸಿಕ್ಕುದಂತಿದೆ. ಕಪ್ಪೆಲು ಕೈಗಳ ಮೇಲೆ ಕೂಡಲು ಎದ್ದಿನೆ. ಜ್ಞಾನ ಮೇಲೆ ಮಡಿನೆಗಳ ಗುರುತು. ಇವರು ತಾನು ಹಿಂದೆ ಕಂಡ ಆ ಮುದ್ದು ಸೂಸಿದ, ಕಮಲದಲನಯನದ, ಸುರುಳಿಗೂಡಲ, ಮೈದುಮೈಯ, ಗಳಿಮಾತನ ‘ಇಂದು’ವಲ್ಲ! ಇದು ಯಾವುದು ಈ ಹೆಣ್ಣು?

ಅದರೆ ಬಂದಿದ್ದೇನೆ ಮಾತನಾಡಿಸಲು; ಉಪಚಾರಕ್ಕಾದರೂ ಮಾತನಾಡಿ ಹೇಗೇಗೋಣ, ಎಂದುಕೊಂಡು, “ನಮಸ್ಕಾರ” ಹೇಳಿದನು.

ಆ ಹುಡುಗಿ ಹೆದರಿಬಿಟ್ಟಿದ್ದಾ. ಅತಿ ಸಂಕೊಳಿ ಹೆದರಿಕೆಗಳಿಂದ ‘ನಮಸ್ತಿ’ ಎಂದಳು. ಆಫೀಸಿನವರೆಲ್ಲ ಇವರನ್ನೆ ನೋಡುತ್ತಿದ್ದರು.

“ನಾನು—ಆದಿನಾರಾಯಣ.”

ಹುಡುಗಿ, ಗುರುತು ಹತ್ತಿದಿದ್ದ ವಳಂತಿ ನೋಡಿದ್ದಾ.

“ಮುಮ್ಮುಲೂರು ರಂಗಪ್ಪನವರ ಮಗ. ಕುಂಚಿಟೆಗರ ಬೀದಿಲಿ ಬಹಳ ದಿನದ ಹೀಡೆ ನಿವೆಲ್ಲ ಇದ್ದಿ; ನಮ್ಮ ಮನೆಗೆ ಬರುತ್ತಿದ್ದಿರಿ. ನಿಮ್ಮ ಶಂಕೆ ರಾಜಪ್ಪನವರು ನಮಗೆ ಬಂಧುಗಳು.”

ಹುಡುಗಿ ಉಸಿರೆಳೆದು, “ಹೊಂ ! ಹೊದು ! ಹೊದು, ಈಗ ಕೊಂಚೆ ಕೊಂಚೆ ನೇನವಾಯಿತು” ಎಂದು.

“ನಿಮ್ಮ ತಂಡೆ ಎಲ್ಲಿದ್ದಾರೆ ?”

“ಚಿಕ್ಕಮಗಳೂ ರಲ್ಲಿದ್ದಾರೆ. ನೀವಿಲ್ಲೋ ಇದ್ದಿರೇನು ?”

“ಇಲ್ಲ, ರಜದ ಮೇಲೆ ಬಂದಿದ್ದೇನೆ.”

“ನೀವು ಯಾವ ಕೆಲಸದಲ್ಲಿದ್ದಿರಿ ?”

“ಮಿಲಿಟರಿಯಲ್ಲಿದ್ದೇನೆ; ವಿಡ್ ಈಸ್ಟ್ ಸ್ಪಾನಲ್ಲಿದ್ದೆ.”

ಹುಡುಗಿ ಇವನ ಮುಖ ನೋಡಿದ್ದು. ಇವನು ಕೊಂಚೆ ನಕ್ಕೆ.

“ಜೆನ್ಯೂಗಿದ್ದೀಯೇನಮ್ಮೆ ? ನಿನ್ನ ನೋಡಿ ಬಹಳ ದಿನವಾಯಿತು.”

“ಹೊದು ಬಹಳ ದಿನವಾಯಿತು. ಜೆನ್ಯೂಗಿದ್ದೇನೆ. ಭಾನುವಾರ ಹಾಸ್ಟಲಿಗೆ ಬಸ್ಸಿ, ಅಲ್ಲಿ ವಾತಾಡೋಣ” ಎಂದು.

ಹೊರಕ್ಕೆ ಬಂದು, “ಅಯ್ಯೆ ವಿಧಿಸೀ !” ಎಂದು ನಿಶ್ಚಯಿಸಿ.

ದಲ ದಲ ಸಮೀತ ಆಳಿ, ತಿಳಿಯಾದ ಶ್ರೀತಾರುಣ ಬಣ್ಣಿದಿಂದ ಕೂಡಿ, ಅಂದ್ರನ ಸುತ್ತುವರಂದಿರುವ ಪರಿವೇಷದಂತೆ ತನ್ನ ಪರಿಮಳವನ್ನು ಸುತ್ತಲಾ ಹರಡಿ, ಚೆಲುವು ಭೋಗಗಳಿಗೆ ಸಾಧನವಾಗಿರುವ ಗುಲಾಬಿಯೋಂದಿಗೆ, ಕಾಗದದ ಹೂವಿನಂತೆ ರಸ-ರೂಪ-ಪರಿಮಳ ವಿಹೀನವಾದ ಡೇರೆ ಹೂವು ಸಮನಾ ದಿತೆ ?

ಕೀಳಾದುದು ಕೋರುವ ಪುರಸ್ಕಾರಕ್ಕೆಂತ ಉನ್ನತವಾದುದು ಕೋರುವ ಅರಸ್ತಾರ ಮೇಲಾದದ್ದು, ಎಂದು ನಮ್ಮ ಪ್ರಖ್ಯಾತ ಕವಿಯೊಬ್ಬನು ಹೇಳಿದ್ದಾನೆ. ಆ ಕವಿಯು ರೋಷ ಸಂಕಟಗಳಿಂದ ಆ ರೀತಿ ಹೇಳಿದನೆ ?

ದೃವ ಈಗಲೂ ಮೋಸವಾಡಿತು !

ಈ ಹುಡುಗಿ ಹೀಗೇಕೆ ಆಗಿದ್ದಾರೆ ? ಎಂದು ಆಶ್ಚರ್ಯಪಟ್ಟಿ. ನಾರಿ, ತೆದಿನಾರು ತುಂಬಿದ ನಾರಿ, ಅಷ್ಟರೆಯಂತೆ ಕಾಣುತ್ತು ಇಂತೆ ಒಬ್ಬ ಸುಭಾಷಿತ

ಕಾರನ ಕಟ್ಟಿಗೆ. ಅದರೆ ಈಗ, ಕತ್ತಿಯ ಮರಿ ದೊಡ್ಡ ದಾದ ಮೇಲೆ ಕಾಣುವ ರೂಪು ಬಂದಿದ್ದೀಯಲ್ಲ ! ಇಂಗ್ಲಿಷರ ಆ ಬಾಲಕವಿ-ಎ ಥಿಂಗ್ ಆಫ್ ಬ್ರಿಟಿಷ್ ಈಸ್ ಎ ಜಾಯ್ ಫಾರ್ ಎವರ್-ಸುಂದರ ವಸ್ತು ಸದಾ ಹೆಚ್ಚಾರಿ ಎಂದು ಹೇಳಿದ ಮಾತು ಲೋಕಾನುಭವ ಸಾಲದೆ ಕವಿತಾ ಹೆಚ್ಚದ ಉತ್ಸರ್ವದಲ್ಲಿ ಹೇಳಿದ ಮಾತೊ ? ಅಥವ ಕವಿ ಕನಸು ಕಂಡ ಸುಂದರವಸ್ತು ಇಂದು ಸುಂದರ ವಿರದಿರಬಹುದು. ಅದರೆ ಅಂದಿನ ಸೌಂದರ್ಯಾನುಭವ-ಅದು ಜಿರಸುಖದಾಯಿ, ಎಂಬ ಭಾವದಿಂದ ಬರೆದನೋ ?

ಇದೂ ನಿಜವಿರಬಹುದು - ಸುಂದರ ವಸ್ತು ಸದಾ ಸುಂದರವಾಗಿದ್ದು ತನ್ನ ಸೌಂದರ್ಯದಿಂದ ಸದಾ ಹೆಚ್ಚವನ್ನು ಚಿರಪೆ ಇರಬಹುದು.

ಲೂಸಿ ! ಕವಿ ಇಂಥ ರೂಪವನ್ನೇ ಕೆಂಡು ಯಾಗಿ ಹೇಳಿರಬೇಕು. ಅವನಿಗಿಂತ ಇನ್ನೂ ಪರಿಣತನಾದ ವರ್ಣನ್ವತ್ತಾರ್ಥ ಬರೆದ “ಷಿ ವಾಸ್ ಎ ಫ್ಯಾಂಟೆಂ ಆಫ್ ಡಿಲ್ಯೂಟ್ !” ಎಂಬ ಮಾತು ಇಂಥವಳನ್ನು ಕುರತು ಹೇಳಿದುದೇ ಆಗಿರಬೇಕು !

ಅದರೆ ಇವರೆಲ್ಲ ಸುಖ ಪುಲರಿತರಾಗಿ ಈ ರೀತಿ ಹೇಳಿದರು.

ತನ್ನ ಅನುಭವ ಸುಖನೋ ? ದೃಷ್ಟಿನೋ ? ಸುಖ ದೃಷ್ಟಿಗಳನ್ನು ಕೂಡಿದುದೋ ? ಇಲ್ಲವೇ ವಿಾರಿದುದೋ ? ಇದು ಏನು ? ತಾನೆ ಕೇಳಿಕೊಂಡೆ. ವಿವರ ಭಾಸವಾಗಲಿಲ್ಲ.

ಜೀವನದ ದಾರಿ ನೆಟ್ಟಿಗಾಗಲಿಲ್ಲ ! ಅವಳನ್ನು ಮರೆಯುತ್ತಿದ್ದು ಸಾಧ್ಯವಿಲ್ಲ !

ತನ್ನ ಸರ್ದೆ ಜೀತನಕ್ಕಾಗಿ ಪ್ರೀತಭಾಗಿದ್ದ ಆ ಪ್ರೇಯಸಿಯನ್ನು, ಜೀವ ಶೃಂಠಳಿಯನ್ನು ತಾನು ಹೇಗೆ ಮರೆಯಬಲ್ಲೆ ? ಎಂದುಕೊಂಡ. ಅನೇಕ ಸಹಸ್ರ ವೈಲಿಗಳ ಅಂತರವನ್ನು ವಿಾರಿ ಅವಳ ದಿವ್ಯ ರೂಪು ತಟ್ಟನೆ ಮನಃ

ಪಟ್ಟಲದ ಮೇಲೆ ಬಂದು ನಿಂತಿತು. ಆಕೆ ಯಾವ ದೇಶದಲ್ಲಿ ಇರಲಿ, ಒಮ್ಮೆ ಸುಂದರಿಯೆಂದು ಪರಿಣಿತಳಾಗುವಳು. ದೇವಕನ್ನೇ ಗೆ-ರಾಜು ಸಂಭವೆಗೆ ಇರಬಹುದಾದ ಉನ್ನತ ನಿಲುವು; ಗರ್ವಷ್ಟವಾಗಿ, ಪೂರ್ವವಾಗಿ, ಸುಖಸೀವೋ ಶೈತ್ಯಿಂದ ಬೆಳೆದಿರುವ ಎದೆ, ಬಾಹ್ಯದ್ವಯಗಳು; ಅದ್! ಆ ಕೊರಳೆ ನುಣ್ಣನ್ನು ಹೇಗೆ ಹೊಗಳುವುದು! ಗ್ರೀಕರ-ರೋಮನರ ಮತ್ತೊಂದೊಂದುಬಾರಿ. ಕನ್ನಡದ ಹೊಯ್ಯಾ ಸಳರ ಶಿಲ್ಬಾ ಪ್ರತಿಮೆಗಳಲ್ಲಿ ಅವಳಂತಹ ರೂಪ ಇಲಿದಿರುತ್ತದೆ. ಆಕೆಯ ಹಣ ವಿಶಾಲವಾದರೆ ವಿಕಾರ, ಕುಂಚಿತವಾದರೆ ಕುಂದು ಎಂಬಂತ್ತು. ಇದು ಸ್ವಜ್ಞ ಧವಳ ಕಾಂತಿಯಿಂದ ನಿಸ್ತು ಉಬ್ಬಿ, ತುಸುಬಾಗಿ ಮುಖದ ಸೊಂದರ್ಜ್ಯಕ್ಕೆ ಪ್ರಭಾವಳಿಯ ಹಾಗಿತ್ತು. ತಲೆಯ ಕೂಡಲು ಕೊಂಚೆ ಕರಿಯ ಬಣ್ಣಾದಿಂದ ಕೂಡಿ, ತಲೆಗೊಂದು ಭೂಷಣ ವೇಷವಾಗಿ, ನೂತನ ಅಲಂಕಾರ ವಿಧಾನದಿಂದ ಮೇರಿದಿತ್ತು. ಚಿತ್ರಗಾರನ ರೇಖಾ ವಿನ್ಯಾಸವೇ ವಿಲಾಸಗೊಂಡು ಬಗೆಗೊಂಡಂತೆ ತೆಳುವಾಗಿ, ನಯವಾಗಿ ಬಾಗಿದ ಆ ಹೆಚ್ಚಿ ಅದರ ಕೂಡಲು ಹೊಳೆವ ರೀತಿ, ಅದರ ಕೆಳಗೆ ಸ್ವಜ್ಞ ನೀಲ ಶೀತಲೋದಕ ದಲ್ಲಿ ಬಿದ್ದ ಬಿಂದುವೊಂದು ಅಗಲವಾದಂತೆ ತೊರೆನ ಕಣ್ಣ, ಆ ನಾಡಿಕಾ ಜಾತಿಯವರಿಗುವ ತೆಳುವಾದ-ನೀಳವಾದ ಮೂಗು, ಇನ್ನು ಸಾಲವೆ ಅವಳನ್ನು ರೂಪವತ್ತಿ, ಅತೀವ ರೂಪವತ್ತಿ ಎಂದು ಹೇಳಲು?

ಸ್ತ್ರೀಯನ್ನು ಯಾವುದರಿಂದ ಸುಂದರಿ ಎಂದು ನಿರ್ಧರಿಸುತ್ತಾರೆ, ಎಂಬುದಕ್ಕೆ, ಆಕೆಯ ತುಪ್ಪಿಗಳಿಂದ ಎಂದು ಹೇಳುವವರೂ ಉಂಟು. ಅವರ ಈ ರೂಪ ನಿದರ್ಶಿತ ಬಹಳ ವಾಡಿ ತಪ್ಪಾಗಿರಲಿಕ್ಕೆಲ್ಲ. ನೋಹ, ಪ್ರಣಯ, ರತ್ನ, ವಿಲಾಸ-ಎಲ್ಲವನ್ನೂ ಆಕರ್ಷಿಸಿ ಕಟ್ಟಿಬಲ್ಲ ರೂಪ ಆ ಅಧರಗಳಲ್ಲಿದೆ. ಲೂಸಿ ಅದರಲ್ಲಿಯೂ ಪರಮ ಭಾಗ್ಯವತಿಯಾಗಿದ್ದ ಈ. ಚಿಕ್ಕದಾಗಿ ಶಿಲ್ಪರೇಖಾ ವಿನ್ಯಾಸದಿಂದ ಕಡೆದಂತೆ, ಕೆತ್ತಿ ಕೊರೆದಂತೆ. ಹೃದಯವನ್ನು ಫಾತಿಸುವ ಮದನನ ಶುಟ್ಟಿ ಬಿಲಿನಂತೆ ಇರುವ ರಂಗಿನ ಮೇಲ್ಮೈ; ಅದಕ್ಕೆ ಇಂಬಾಗಿ, ಅದೆರ ರೂಪ ದುಃಖಕ್ಕೆ ಹೊಯಿಕ್ಕೆಯಾಗಿ, ಯಮಾಳನಂತೆ ಅಲ್ಲ-ಸಹಜೀವಿ ಯಾದ ಪ್ರಿಯನಂತೆ ಆಪ್ಸಿರುವ-ಒಪ್ಪಿರುವ ಕೆಳದಿಂಬಿ; ಇವು ರಾಗಪೂಜ್ಯ ವಾಗಿ, ಸ್ನೇಹಮಯವಾಗಿ, ಎದೆಯ ಒಳಗಳ ವಾತನ್ನು ತಮ್ಮ ಮೂಲಕ

ಹೊರಕ್ಕೆ ಬಿಡುತ್ತಿದ್ದಾಗ ಅದನ್ನು ಅರಿತ ಅದಿನಾರಾಯಣ ತನ್ನ ಚಿಕ್ಕವನ್ನು ಹೇಗೆ ಶರಿಯಾಗಿ ಇಟ್ಟುಕೊಂಡಿದ್ದಾನು ?

ಕೊಂಚ ರಾಗಾಲಂಕೃತವಾಗಿ. ಕೋಮಲವಾಗಿ, ಶಂಭು ಶ್ವೇತ ವಣ ದೀದ ಅಗಲವಾಗಿದ್ದ ಬರಾತ್ರ ರೆಡಿದಾಗಿ ಗದ್ದದಲ್ಲಿ ಮುಕ್ತಾಯಸೂಂಡ ಕೆನ್ನು ಗಳನ್ನು, ಮುಖೀದ ಚೆಲುವಿಗೆ ಎಲ್ಲೆ ಕಟ್ಟುದ ಕನ್ನೆಗಳನ್ನು ಹೆಗೆ ಮರೈಯ ಅಂದಿತು ?

ಅವಳ ಕೃ. ಅವಳ ಬೆರಳುಗಳು. ಅವಳ ಉಗುರು-ಅವಕಾಶದ್ದ ರೂಪ ಲೀಪನ-ಅವುಗಳ ಮೂಲಕ ಇವನಿಗೆ ಸ್ವಾಪ್ತವಾಗಿದ್ದ ಸ್ವರ್ಚ, ಸೇವೆ. ಮನತೆಯಾವ ಮನುಷ್ಯನು ನೆನೆಯಾದಾಗಿನ್ನು ?

ಅದರೆನು ? ಆ ಇವವು, ಆ ಇವವು. ಆ ಸಿಲುವು, ಆ ನೆನಪು ಬಂದು ಕುಣಿಕುಣಿದು ಹೋದೇನು ?

ತಾನು ಶಿವಾಯಿ ಎಂಬುದು ಮಾತ್ರ ಸಿಜವೇಸಿಗಿತು. ತನಗೆ ಅದೇಗತಿ! ಈ ಹಾತಿನ ಸತ್ಯ ಹೋಳಿಯಿತ್ತೇ ಕಾಲ್ಲನೊ ನಿರ್ಧರಿಸಿಯೆ ಬಿಟ್ಟು.

ಇದ್ದುವೂಡಿಗಿಕೊಂಡ. ರಾಜೀನಾಮೆ ಹಿಂದಕ್ಕೆ ತೇಗೆದುಕೊಂಡ.

ಜವಾನರು ಭಾಂತದ ಗಡಿಯೋಳಕ್ಕೆ ಬಂದರು. ಅದೇಗ ಇನ್ನು ಯುದ್ಧ ಭೂಮಿ. ಇರ್ಲಾ ಯಾದ್ದುದ್ದೇ ಶ್ವಇವಾರಾಯಾ. ತನ್ನ ಒಡುಕೆನ ಸಂಸ್ಕರಿತ ಅತ್ಯಾರೆ, ಅಲ್ಲಿ. ಇರ್ವಾದ್ಯಾಸಿನ ಶಿವಾಯಿಯೋದಿಗೆ ಹೋರಬಾಗ ದೂರಿತಿತ್ವ ಎಂದಿಕೊಂಡ. ಅನಾದ್ಯೇಗ್ಗೆ ದ್ವರ್ಷೈಯೆ ಹೀಲಲ್ಲ.

ಕೊಳಿವಾರಂಗ ! ಇವನ ಅಧಿನದಲ್ಲಿ ಈಗ ಸಿಕ್ಕರ ಪಡೆಯೋಂದಿದೆ. ಇವನಿಗ ಕ್ಷಮ್ಮನ್. ಆಕ್ರಮಣಕ್ಕೆ ಆಜ್ಞೆ-ಅದಿನ್ನೂ ಹೊರಕ್ಕೆ ಬಿದಿಲ್ಲ-ಇದ್ದೂ ಆದು ಕ್ಷಾದಜೀರ್ಯವಾಗಿ ರೀತಾಗಬಾರದು. ಅದರೆ ಆದ ಫಳವು ಇವರಿಗೆ ಇಲ್ಲ. ಸಾಕೆ ಅಕ್ರಮಣ ಸಾಂಗಚಿಕೆದಿತು, ಘನಘೋರ ಕಾಕಿಗನಾದಿತು !

ಇವನ ಲೆಪ್ಪಿನೆಂಟ್, ಕರ್ತಾರ ಸಿಂಗ್ ಜೊತೆಗಿದ್ದಾನೆ. ಅತನೊಂದಿಗೆ: “ಸಿಂಗ್! ಸಾವು ಜೀವನದ ಮುಕ್ತಾಯವಲ್ಲವೆ?”

“ಇರಬೇಕು. ಅದನ್ನೇ ಈ ಈಗ ಯೋಚಿಸಿಕೊಳ್ಳುತ್ತೀರಿ?”

“ಯೋಚಿಸಿಕೊಳ್ಳುವೆ ಏನು? ಸಾವಿನ ದವಡೆಯಲ್ಲಿ ನಿಂತಿದ್ದೀವೇ; ವಿವದ ಗಾಳಿಯಂತೆ ಅದು ನಮ್ಮನ್ನು ಸುತ್ತುವರಿದಿದೆ. • ಶ್ರದರ ಯೋಚನೆ ಸಹಜವೇ! ಬದುಕಿನ ಎಲ್ಲ ಹೋರಾಟಕ್ಕೂ ಸಾವೇ ಮುಕ್ತಾಯ ಎಂದು ತೋರುತ್ತದೆ.”

“ನೀವೇಕೆ ಹೀಗಿದ್ದೀರಿ ಕ್ಷಾಪ್ಣನಾ? ನೋಡೋಣ, ಇವರನ್ನು ತುರಿದು ಪುಡಿ ಮಾಡಬಿಡೋಣ!”

ಅನ್ಯಾಚಿಂತನಾಗಿದ್ದ ಕ್ಷಾಪ್ಣನಾ ತನ್ನ ಮನಸ್ಸಿನಲ್ಲಿ “ಇದೊಂದು ಬಾರಿ ತಾನವಳನ್ನು ನೋಡಿದ್ದರೆ-?” ಎಂದು ಬಗೆದುಕೊಂಡ.

ಮಾರನೆ ದಿನ ಬಾದಿತು. ಮಿಶ್ರಸೇನೆ ಶಕ್ರವಾಣ ನಡೆಸಿತು. ಸ್ತುಭ್ರವಾ ಗಿದ್ದ ಕಾನನ. ಗಿರಿ, ಕಂದರಗಳು ಒಂದೇ ಬಾರಿಗೆ ರಣರಂಗದ ಫೋನ್‌ಫೋರ್ ಧ್ವನಿಯಿಂದ ಕಂಸಿತವಾಗತೊಡಗಿದವು. ಅದೆಷ್ಟು ಬಗೆಯ ಧ್ವನಿ! ಅದೆಷ್ಟು ಬಗೆಯ ಅಷ್ಟರ! ಅದೆಷ್ಟು ಬಗೆಯ ಸಿಡಿತ! ಅದೆಷ್ಟು ಬಗೆಯ ಗಜನ!

ಚೀತ್ಯಾರ, ಮರಣ ಸಂಕಟ, ವೀರ ಫೋನ್, ಉತ್ತಾಹದಬ್ಬರ, ಉಕ್ಕು ಮದ್ದುಗಳ ಕರ್ಕರ ಕಲೋರ ರವದಲ್ಲಿ ಮಾನವ ಧ್ವನಿಯಾ ಬೆರತಿತ್ತು! ಜೈ ಜೈ ಕಾರಗಳಲ್ಲಿ ಅದೆಷ್ಟು ವಿಧ! ಜೈ! ಶ್ರೀ ಗುರು ವಾಘಾ! ಎಂಬ ಸಿಕ್ಕರ ಫೋನ್, ಜೈ! ಪಶುಪತಿನಾಥಾ! ಎಂಬ ಫೋರ್ಕರ ಉಷ್ಣರವ, ಮಹಾರಾಷ್ಟ್ರರ ಚಿರಪರಂಚಿತವಾದ ಹರಹರ ಮಹಾದೇವ! ಎಂಬ ಭಯಾವಹ ಗಜನ, ಇತ್ಯಾದಿಗಳು ಕೇಳಿ ಬರುವುದರ ಜೊತೆಗೆ, ಅಲ್ಲಲ್ಲಿ ಬಾಣಾಳ್ಳಿಯಾ! ಎಂಬ ಶತ್ರು ಸಿಫೋರ್ಫವೂ ಕೇಳುವುದು.

ಮರದಲ್ಲಿ ಅಡಗಿ ಕುಳತ ಜವಾನಿಗಳನ್ನು ಪತ್ತಿ ಹಚ್ಚಿ ಸುಟ್ಟು ಉರುಳಿ

ದುದಾಯಿತು. ಗುಂಡಿಗಳಲ್ಲಿ ಅಡಗಿದವರನ್ನು ಹೊಡಿದೆಳೆದುದಾಯಿತು. ನೆಲಮಾಲೀಗಳಲ್ಲಿ ತಂಗಿ ಅಲ್ಲಿಂದ ಕದನ ನಡೆಸುತ್ತಿದ್ದ ವರನ್ನು ತಿನಿದು ಕೊಂಡು ಉಚ್ಛೃಟಿನ ವಾಡಿದುದಾಯಿತು. ನೂರೆಂಟು ಕಡೆಗಳಲ್ಲಿ, ನೂರೊಂದು ಸ್ಥಾನಗಳಲ್ಲಿ ಭದ್ರರಾಗಿದ್ದ ಜಪಾನಿಗಳನ್ನು ಮರ್ದನ ವಾಡಿಯಾಯಿತು.

ಸಮುದ್ರದ ತೆರೆ ಹೊರಳಿದಂತೆ ಮಿಶ್ರವಾಹಿನಿ ಹೊರಳಿ ಕೊಳ್ಳುತ್ತೇ ಕೊಂಡು ಬಂದಿತು. ಆದರೆ ಒಂದೆಡಿ ತೆರೆ ಹೊರಳಿದ್ದರೆ ಇನ್ನೊಂದೆಡಿ ಆದು ಹಿಂಜಾ ರುಪುದೂ ಉಂಟು. ಜಪಾನಿಗಳು ಇನ್ನೊಂದು ಕಡೆ ಅಕ್ರಮಣ ನಡೆಸಿ ಮುನ್ನಗೆ ವೀರಫೋನ್ ವಾಡಿದರು. ಎಲ್ಲಿಯೋ ಒಂದು ಕಡೆ “ವಂದೇ ಮಾತರಮ್! ಜೈ ಹಿಂದಾ!” ಎಂಬ ವ್ಯೇ ಜಮ್ಮೆನಿಸುವ ಫೋನೆ ಕೇಳಿಸಿದ್ದು. ಹಿಂದೂ ಸ್ವೇಂಕರು ಸ್ತುಭ್ರಾಗಿ ಅತ್ತಕಡೆ ಆಲಿಸಿದರು. ಆ ಹೆನ್ನೆ-ಶೋಕ-ಅವನಾನ ಇವುಗಳನ್ನೆಲ್ಲ ಒಳಗೊಂಡ ಆ ಫೋನ್ ಕೇಳಿಸಿದು ನಿಜಪ್ರೇ ಭ್ರಮೆಯೋ, ಇವರಿಗೆ ತಿಳಿಯಲಿಲ್ಲ.

ಆದಿನಾರಾಯಣನ ಮನಸ್ಸು ಹೊಯಾಡಿತು. ಆದರೆ ಮನಸ್ಸನ್ನು ಹೊಯಾಡಲು ಅವಕಾಶ ಕೊಡಕೂಡದ್ದು. ಇವನ ಗುರಿಯೊಂದೇ ಒಂದು. ಆದು..... !

ಕೈಯ ಸಿಡಿಗುಂಡುಗಳನ್ನು ಏರಿಕೊಂಡು ಹೋದ; ತನ್ನ ವರನ್ನು ಕೈಬಿಸಿ ಕರೆದ. ಶತ್ರುವನ್ನು ಹುದುಕುತ್ತ, ಅರಷುತ್ತ ಕೆರಳಿದ ಕಾಂಳಿಗನ ಹೆಡೆಯನ್ನು ಕೆಣಕಿ ಹಿಷುಕುವಂತೆ, ಗರ್ಜಸುವ ವಾಘಿನ ಮುಖಕ್ಕೆ ಗುದ್ದ ವಂತೆ ಶತ್ರುಗಳ ಮೇಲೆ ಸಾಗಿಹೋಗಿ ಧಾಳ ನಡೆಸಿದ.

ಇವನ ಚಪಲತೆಗೆ, ಇವನ ತೀವ್ರತೆಗೆ ತಾಳಭಾರದೆ ಅನೇಕ ಶತ್ರುಸ್ಥಾನಗಳು ನಾಶವಾದವು, ವಶವಾದವು. ಭೂತದ ಗಾಳಿ ಸೋಂಕಿದವನಂತೆ, ಬಿರುಗಾಳ ಎದ್ದ ಸಮುದ್ರದಲ್ಲಿ ತೂರಾಡುತ್ತ ಏಕಾಂಕಿಯಾಗಿ ಸಾಗುವ ನಾವೆಯಂತೆ ಮನ್ನಗೆ ಹೋದ. ಕೂಗುತ್ತ ಇವನ ಪಡೆ, ಆದೂ ಹಿಂದಿ ಬಂದಿತು.

ಶತ್ರುಗಳು ಮರಿಬಿಟ್ಟು ಹೊರಕ್ಕೆ ಬಂದರು; ಬಂದೂಕು, ಮೇಷಿನ್

ಗನ್‌, ಟೂಮಿಗನ್‌ಗಳ ಉಪಯೋಗ ನೀರಿತ್ಯಾ. ಕೈಕೈ ಯುದ್ಧ, ಸನಿಮು ಯುದ್ಧ, ರಿವಾಲ್ಯೂ ಯುದ್ಧ ಆರಂಭವಾಯಿತು. ಜ್ಯೇ! ಶ್ರೀ ಗುರು ವಾಫ್‌! ಎಂಬ ರಣಕೇಳ ಮೇರೆಯಿತ್ತು.....ಸಿಕ್ಕರು ಓಡಿಬಂದು ಮುತ್ತಿದರು. ಒಬ್ಬ ಜಪಾನಿಯನ್ನು ಹಿಡಿದು ತ್ರಂಡರಿಂದಿನರು... .ರಕ್ತದ ಮುಡವಿನಲ್ಲಿ ಅದಿನಾರಾಯಣ ಬಿಂದಿದ್ದು. ಇವನ ಜನ ಎತ್ತಿಕೊಂಡು ಹೋದರು. ಮೇಲು ಸಿರು ಆಡುತ್ತಿತ್ತು. ಪ್ರಜ್ಞೆ ಅವ್ಯಾಗಿ ಇಲ್ಲ. ಆದರೂ ತುಂಬಿಯ ಬಿರುಕಿ ನಿಂದ ಮನಸ್ಸಿನ ಆಶೀರ್ಯೋಂದು ಬಾರಿ ಕಂಡಿದ್ದರೆ! ಎಂದು ನರಳತ್ತ..

“ ಯಾದು? ಯಾರು ಕ್ಷಾಪ್ಣನ್‌?”

ಉಸಿರು ಕೇಳಿ ಸದಾಯಿತು.

ಶಿಬಿರಕ್ಕೆ ತಂದರು. ರಕ್ತವನ್ನು ಮೈಯೋಳಕ್ಕೆ ಬಿಟ್ಟರು. ಅಲ್ಲಿಂದ ಆಚೆಗಿದ್ದ ಯುದ್ಧರಂಗವ ಮೂಲ ನೆಲೆಗೆ ಸಾಗಿಸಿದರು. ಗಂಯಾಳುವಿಗೆ ಪ್ರಜ್ಞೆ ಬರಲಿಲ್ಲ.

ವಿಜ್ಞಾನ ಶಾಸ್ತ್ರವು ಕಂಡು ಹಿಡಿದಿರುವ ಎಲ್ಲ ನವೀನ ಸಾಧನಗಳೂ ಚಿಕಿತ್ಸೆಗೆ ಅನುವಾಗಿದ್ದವು ಚಿಕಿತ್ಸೆ ನಡೆಯಿತು.

ಸ್ನೇಹ್ಯ ವಿಭಾಗದ ಸೂತ್ರಾಧಿಕಾರಿ ಬಂದು ನೋಡಿಕೊಂಡು ಹೋದ. ಹೋಗುವಾಗ ಇವನನ್ನು ಆರ್ಥಿಕಮಾಡುತ್ತಿದ್ದ ಸಿಸ್ಟರನ್ನು ಕುರಿತು ಹೇಳಿದ : “ ಈತನಿಗೆ ಎಚ್ಚರವಾದರೆ ತಿಳಸು-ಶಿಂಬಾಯಾದವನು ಇದಕ್ಕು ಹೆಚ್ಚಿನ ಕಲಿತನ ತೋರಿಸಲಾ; ನಾನೀತನ ಬಗ್ಗೆ ಹೆಮ್ಮೆ ಪಡುತ್ತೇನೆ. ಯೋಧನ ಉಚ್ಚೆ ಗೌರವವೇಂದು ಇವನಿಗೆ ಪ್ರಾಪ್ತವಾಗುವುದು.”

ಹಾಗೆಯೇ ಇತ್ತು.

ರೋಗಿ ಕೊಂಚಕಾಲ ಕಣ್ಣಿಬಿಟ್ಟಿ; ಕಣ್ಣಿ ಏನನ್ನೂ ಅರಸಿತು.

ಸಿಕ್ಕರು ಇವನಿಗೊಂದು ಕಾಗದ ತಂದಳು. ಅದನ್ನು ಒಡೆದು ಇವನೆ

ಕೈಗಿತ್ತು ಇಂ. ಅದನ್ನು ತೆಗೆದುಕೊಳ್ಳುವ ಕೈ ತೆಗೆದುಕೊಳ್ಳುಲಾರದೆ ಬಿತ್ತು; ಕಣ್ಣು ಎಲ್ಲಿಯೋ ತೇಲಿತು.

ಇವನು ಓದಲಾರನೇಂದು-ಇವಳು ಓದತ್ತೊಡಗಿದಳು.

ಅದು ಆರು ತಿಂಗಳ ಹಿಂದೆ ಬರೆದ ಕಾಗದ. ಹಿಂದೂಸ್ಥಾನವನ್ನೇಲ್ಲ ಸುತ್ತಿ ಸುತ್ತಿ ಕೊನೆಗೆ ಇಲ್ಲಿ ಬಂದು ಸೇರಿತು. ಅದು, ಲೂಸಿ ಮಧ್ಯ ಪ್ರಾಚ್ಯ ದಿಂದ ಬರೆದ ಕಾಗದ.

“ ಪ್ರಿಯ ಸ್ನೇಹಿತ, ”

“ನೀನು ಹೊದಮೇಲೆ ನನ್ನ ಜೀವವಾನದಲ್ಲಿ ಏನೇನೊ ಘಟನೆಗಳಾಗಿ ಹೊದವು. ಈಗ, ಸನಗೆ, ಅದನ್ನು ಕುರಿತು ಯೋಚಿಸುವವು, ಅದರ ವಿಚಾರ ಬರೆಯುವವು ಮನಸ್ಸಿನ ಸ್ತ್ರಿಮಿತ ಬಂದಿದೆ.

“ ವಿವಾನ ಧಾರ್ಥುಲ್ಲಿ ನನ್ನ ತಂಡೆ ಸತ್ತುಹೊದನು. ಅದು ಎಷ್ಟೇ ದಿನಗಳಾದ ಮೇಲೆ ಸಮಾಚಾರ ಬಂತು. ಅದು ಇನ್ನೂ ಆರುವುದಕ್ಕಿರಲಿಲ್ಲ. ಅಷ್ಟರಲ್ಲಿ ರಾಬರ್ಟ್ ವಿವಾನ ಕದನದಲ್ಲಿ ವಿವಾನ ಸಮೇತ ಸುಟ್ಟುಹೊದ ನೆಂದು, ಆತನ ತಾಯಿಯಿಂದ ಪತ್ರ ಬಂದಿತು. ಎರಡನೇಯ ಬಾರಿ ನಾನು ಅನಾಧೀಯಾದೆ. ನಾನಿದನ್ನು ಹೇಗೆ ತಡೆದುಕೊಂಡಿದ್ದೇನೆಯೋ ಹೇಳಲಾರೆ.

“ ಸೈನಿಕರ ಸಾವಿನ ವಿಚಾರ ನೀನು ಹೇಳಿದುದು ನೆನಪಿಗೆ ಬರುತ್ತದೆ. ಆದರೆ, ಆಗ, ಆಂತಹ ಕಲ್ಪನೆಯನ್ನು ತಂದುಕೊಳ್ಳುವುದೂ ಕೂಡ ಮನಸ್ಸಿಗೆ ಮೀರಿದುದಾಗಿತ್ತು.

“ ನನಗೆ ಈಗ ಜಗತ್ತಿನಲ್ಲಿ ಯಾರೂ ಇಲ್ಲ. ಆದರೆ ನಿನ್ನ ನೆನಪಾಗುತ್ತದೆ. ನಿನ್ನ ವಿಚಾರ ತಿಳಿಯಲಿಲ್ಲ. ನೀನು ಸುಖವಾಗಿದ್ದರೆ ಅದು ನನಗೆ ಸಮಾಧಾನ. ನೀನು ನನ್ನನ್ನು ಮರೆತಿರಲಾರೆಯೆಂದೂ, ನನ್ನ ವಿಚಾರ ಚೇಸರ ಪಟ್ಟಕೊಂಡಿಲ್ಲವೆಂದೂ ತಿಳಿದಿದ್ದೇನೆ. ನಿನಗೆ ಆವಕಾಶವಿದ್ದರೆ ಉತ್ತರ ಬರಿ. ದೈವ ನಿನ್ನ ಮೇಲೆ ಪ್ರಸನ್ನವಾಗಿರಲಿ !”

ಸಿಸ್ಟ್ರೋ ಗಾಯಾಳುವನ್ನು ನೋಡಿದೆಳು. ನೋಡಿ ಕೂಗಿಕೊಂಡೆಲು. ಮೈದ್ದೀರ ಪರೀಕ್ಷೆಯಾಯಿತು. ದೇಹವನ್ನು ಮುಚ್ಚಿದೆಲು.

ಬಹು ಸನ್ನಾನೆ ಶುರಸ್ತಿರವಾಗಿ ಆದಿನಾರಾಯಣನ ದೇಹಕ್ಕೆ ಅಂತ್ಯ ಶ್ರೀಯೆಯಾಯಿತು. ಸೇನಾಧಿಕಾರಿ ಲೂಸಿಗೆ ಜವಾಬು ಕಳಿಸಿ, ಯುದ್ಧದಲ್ಲಿ ಇದ ಫಾಯಗಳಿಂದ ಕ್ಷಮಣ್ಣ ಆದಿನಾರಾಯಣ ಕಾಲವಾದನೇಂದೂ, ಸಾಯಂವ ಮುನ್ನ ಪತ್ರ ಅವನಿಗೆ ಓದಿದ್ದರೂ, ಅವನಿಗೆ ತಿಳಿವು ಇರಲಿಲ್ಲ ವಾದ್ದಿಂದ ಅದು ಅವನಿಗೆ ಗೊತ್ತಾಗಿರಲಾರದೆಂದೂ ಹೇಳಿ, ಅವನ ಶೂರತನ ವನ್ನು ಹೊಗಳಿ ಅವನ ಸಾವಿಗಾಗ ತನ್ನ ಶೋಕವನ್ನು ಅದರಲ್ಲಿ ತಿಳಿಸಿದ್ದನು.

ಲೂಸಿ ಮೂರನೆಯ ಬಾರಿ ಅಸಾಧೀಯಾದೆಳು ! ಎರಡನೆಯ ಬಾರಿ ವಿಧವೆಯಾದೆಳು !

ಹಾ ! ವಿಧ !

29-11-44—12-12-44.

ರಂಗಿ ರಂಬಿಯಾಗಿದ್ದಾಳೆ

ನಮ್ಮಾರು ಬಿಟ್ಟುಗ ನಾನು ಹುಡುಗ. ಚೊಣ್ಣ ಅಥವ ಲಂಗ ಹಾಕಿಕೊಳ್ಳಬೇಕಾದ ವಯಸ್ಸಿಗೆ ಕೊಂಚ ಹಿಂದು ಮುಂದು. ಅದೆವ್ವ ವಯಸ್ಸು, ಎಂದು ಕೇಳಬೇಡಿ. ಅವರವರ ಅನುಕೂಲ-ಸೌಲಭ್ಯ. ಅತ ಕಡೆ ಚೊಣ್ಣ ಹಾಕುವುದಿಲ್ಲ; ಲಂಗ ಸುತ್ತುವುದಿಲ್ಲ. ಚಿಕ್ಕವರೂ ಪಂಚೀ ಉಂಡುತ್ತಾರೆ; ಹಾಗೆಂದರೆ ತಿಳಿಯುವುದಿಲ್ಲವೇನೋ? ಗೋಸಿ ಕಟ್ಟುತ್ತಾರೆ.

ರಂಗಿ-ನಿಮಗನಳನ್ನು ತೋರಿಸದೇಕಾಗಿತ್ತು. ಆದರೆ ಆರು ಆರುವತ್ತು ಪಟ್ಟು ಹಾಕಿದರೆ ಎಷ್ಟು? ಅಷ್ಟು ವೈಲಿ ದೂರ ಇದ್ದಾಳೆ.

ರಂಗಿ ಮೇಲು ಕುಲದನಳಿಲ್ಲ. ಈಗ ಹಾಗೆನ್ನಬಾರದು. ಆದರೆ ಆಗ ಹಾಗೆನ್ನುತ್ತಿದ್ದರು. ಅಂಥವಂಗೆ ಕಾಟಿಕರು ಎಂದು ಕರೆಯುತ್ತಿದ್ದರು. ನಮ್ಮ ಕಡೆ ಗಾದೆಯಿದೆ—“ಕಾಟಿಕ ಜಾತಿ ಕೀಟಿಕ ಬುದ್ಧಿ”. ಆದಲ್ಲ ಪ್ರಸಕ್ತ ವಿಷಯ.

ರಂಗಿ ನಮ್ಮ ಮನೆಯ ಹಿಂದಲ ಸಾಲಿನವಳು. ನಮ್ಮ ಮನೆ ಹಿತ್ತಲೂ ಅವಳ ಮನೆ ಹಿತ್ತಲೂ ಎದುರುಬದುರಾಗಿವೆ. ನಮ್ಮ ಕಡೆ ಹಿತ್ತಲಿರುವುದು ಮನೆ ಹಿಂದುಗಡೆ. ಇಲ್ಲಿನವರ ಹಾಗೆ ಮುಂದುಗಡೆ ಆಲ್ಲ. ಮಧ್ಯ ರಸ್ತೆ ಹರಿಯುತ್ತಿತ್ತು. ಅದಕ್ಕೆ ಓಟ, ಬಜ್ಜುಲು ನೀರು ಹರಿಯುವ, ಎನ್ನು ಹೊರಳಾಡುವ, ನಾಯಿ ಮುಳುಗಿ ಬೀಳುವ ಓಟೆ ಎಂಬ ಹೆಸರು ಸರಿ.

ರಂಗಿ ನಮ್ಮ ಮನೆಗೆ ಸೆಗಟೆ ಎತ್ತಲು ಬರುತ್ತಿದ್ದ ಇ. ಹುಡುಗತನೆ ಡಲ್ಲಿಯೂ ಕೆಟ್ಟಬುದ್ಧಿಯಿರುತ್ತದೆ! ಬಾಲ್ಯದ ಬುದ್ಧಿ ದೇವರ ಬುದ್ಧಿಯಂತೆ, ಎಂದು ಭಾವಿಸಲಿರ್ವಾಗುವುದಿಲ್ಲ. ಏನೋ ಒಂದು ದಿನ ನಾನನಳಿಗೆ “ಹೆಗ್ಗಣ—ಕರೀ ಹೆಗ್ಗಣ” ಎಂದು ಕರಿದೆ. ನನಗೀಗ. ವಿಷಾದನೆಸಿಸುತ್ತದೆ. ನಾನಾಗ

ಹೆಗ್ಗಣ ನೋಡಿರಲಿಲ್ಲ. ಬೆಂಗಳೂರಿನಲ್ಲಿಯೇ ಹೆಗ್ಗಣಗಳ ದರ್ಶನ, ಸ್ವರ್ಚನ, ಸಂಭಾವನ ಮತ್ತು ಇತ್ಯಾದಿಗಳ ಪರಿಚಯ ಆದದ್ದು. ಬೆಂಗಳೂರಿನ ಹೆಗ್ಗಣಕ್ಕೆ ತಕ್ಕ ಲೋಕ ಪ್ರಶಸ್ತಿ ಅದೇಕೊ ಪ್ರಶಸ್ತಿವಾಗಿಲ್ಲ? ಆ, ಮಾವಿಕ ಕುಲದ ರಾಜವರ್ಗಕ್ಕೆ-ಆದಲ್ಲ-ದ್ವಿತ್ಯವರ್ಗಕ್ಕೆ ಆದಾಗಬೇಕಾದದ್ದು!

ಇದೇಕೆ ಇವತ್ತು ಇಷ್ಟು ವಿಷಯಾಂತರ ಮಾಡುತ್ತಿದ್ದೇನೇ?

ಹೆಗ್ಗಣ ಆಗ ನೋಡದೆ ‘ಹೆಗ್ಗಣ’ ಎಂದು ಕರೆದೆ. ಆದು ಯಾರೀಂ ಹೇಳಿದ ಮಾತಿರಬೇಕು.

ನನ್ನ ಮಾತು ಕೇಳಿ ಕೆರಳದ ಆ ಕುರು ಹೆಣ್ಣು ಸೆಗಳೆಬುಟ್ಟಿ ಕುಕ್ಕೆ, ಸುತ್ತಲೂ ಸಿಡಿಸಿ, ಹಲ್ಲು ಕಡಿದು ಹೊರಟುಹೋಗಿದ್ದಳು. ಅದೀಗ ನನ್ನ ನೆನಪಿಗೆ ಬರ ತ್ತಿದೆ.

ರಂಗಿ ಪ್ರಾಯದನಳಾದಳು. ಒಂದು ದಿನ—ಅವಳ ಜೀವನದ ಮಹಾ ದಿನ—ವಧುವೂ ಆದಳು. ಅವಳು ಹೆಣ್ಣುಗಿದ್ದಾಗಿನ ಸಫರವನ್ನು ಕಂಡಿದ್ದೇನೆ.

ಜೀವಮಾನದಲ್ಲಿ ದಿನಗಳು ಬಹಳ ಜಾಗೃತಿ, ಬಹಳ ಸುಲಭವಾಗಿ ಖರುಳಿ ಹೋಗುತ್ತವೆ. ಒಂದು ದಿನ ಗಂಡನನ್ನು ಬಿಟ್ಟುಬಂದಳು. ಯಾರೀಂ ಇಬ್ಬರು ಪುಸ್ತಳಾಯಿಸಿಕೊಂಡು ತಂದರು. ವೇಟೆಯ ಬೀದಿಯಲ್ಲಿ ಯಾರದೊ ಜಗಲಿಯಮೇಲೆ ಈ ಇಬ್ಬರೊಂದಿಗೆ ರಾತ್ರಿ ಕಳೆದಳು. ಯಾರೋ ನೋಡಿದವರು, ರಂಗಿ ಮಾತ್ರ ಮುಚ್ಚಿಕೊಂಡು ಬಹಳ ಆಕುತ್ತಿದ್ದ ಹೀಂದು ಹೇಳಿದರು. ಹಾಗೆ ನೋಡಬಹುದೆ, ಎಂದು ನೀವು ನನ್ನನ್ನು ಕೇಳಬೇಡಿ. ನೋಡಿದ ಪಾಪಶೇವವನ್ನು ಕಳೆದುಕೊಳ್ಳಲು ಅವರು ಹೇಳಿರಬೇಕು. ಕಳೆಯಲು ಮುಂದೆ ಬೇಕೆಂದು ನಾನಿದನ್ನು ಬರೆಯಬೇಕು.

ನಾಲಗಾರ ಓಣಿ—ಆದು ನಮ್ಮೂರ ನೇಶ್ಯಾವೀಧಿ—ಆಲ್ಲಿ, ಮಾರನೆ ದಿನ ಇವಳ ತಾಣೆಯಾಯಿತು. ಆ ದಿನವೂ ಇವಳ ಜೀವನದಲ್ಲಿ ಇನ್ನೊಂದು ಮಹಾದಿನ! ನೇತ್ಯೆಯ ಪಟ್ಟ ಪ್ರಶಸ್ತಿವಾದ ದಿನ.

ನಮ್ಮುರ ಲಿಗಾಡಿ ಫರೀದಪ್ಪ ಹೇಳುತ್ತಾನೆ-“ ಸೂಕ್ತ ಆಗೋದು ಇಷ್ಟ ರಲ್ಲಿ ಅದೆ. ಬಿಳಿ ಪತ್ತಲ ಉಡ್ಡೊಂದು; ಕಾನೋಎ ಹಾಂಗ ಸೊಂಟದಾಗ ಒಂದು ಕರವಸ್ತು ಸಿಕ್ಕಿಸೊಂದು; ತೆಲಿ-ಅವರು ಬಾಚತಾರಲ್ಲ ಅಡ್ಡಿಂಗೂ, ಹಾಂಗ್ ಬಾಚೊಂದು; ಸೊಂಟದ ವಾರ್ತೆ ಕೈ ಇಟುಕೊಂಡು ಬರೊಂದ್ದು ಹೊಗೊರನ್ನು ನೊಂದೊಂದು; ಕಂಡೂ ಕಾಣದ ಹಾಂಗ ಕಣ್ಣ ವಿಟಕಸೊಂದು; ತೆಲಿ ಹೀಂಗ ಹಾಕೊಂದು-” ಸೂಕ್ತೆಯ ಚಿತ್ರ-ಆ ಕಾಲದ್ದು ಅಭಿನಯ ಸಮೀತ ಸೃಷ್ಟಿಯಾಗಿ ಹೊಯಿತು. ರಂಗಿ ರಾಜಾರೋಣ ಅಂಗಡಿ ಇಟ್ಟಿದ್ದಾಗೆ ವ್ಯಾಪಾರ ನಡೆಸುತ್ತಾ ಇ.

ಅಣ್ಣ ಅಶ್ವಿಗೆ ಎಂದೊ ಮನೆಯಿಂದ ಹೊರಗೆ ಹಾಕಿದ್ದರು. ಈಗ ಜೀವನ ಅಬಾಧಿತವಾಗಿ, ನಿತ್ಯಿಂತೆಯಿಂದ ಸಾಗುತ್ತಿದೆ ಎಂದು ಹೇಳಲು ಬರು ವಂತಿಲ್ಲ. ಎಲ್ಲರ ಜೀವನೋದ್ದೋಗದಲ್ಲಾ ವೈಸ್ತೋಧಿ ಇದೆ.

ನನಗೊಬ್ಬರು ಒಂದು ಗಣ್ಯರ ಕೂಟದಲ್ಲಿ ಹೇಳಿದರು : ತಲೆತಲಾಂತರ ದಿಂದ (ಅದಕ್ಕೆ ಶಿಲೇಶಿಲೆಯಿಂದ ಎಂದು ಅವರು ಹೇಳಿದರು; ನಿಮಗೆ ತಿಳಿಯಲು ಸುಲಭ ಮಾಡಿದ್ದೇನೆ) ಬಂದ ವ್ಯಾಪಾರಸ್ತು, ತಲೆತಲಾಂತರದಿಂದ ಬಂದ ಪಂಡಿತ, ತಲೆತಲಾಂತರದಿಂದ ಬಂದ ನಾಯಕ ಸಾನಿ ಶ್ರೀಷ್ಟಿ ರಂತೆ. ಆದರೆ ನಾವಿದನ್ನು ಒಪ್ಪುವುದಿಲ್ಲ, ಅಲ್ಲವೇ? ಹಂಗಡ್ಡರೆ ರಂಗಿಗೆ ಜೀವನೋದ್ದೋಗನೆ ಇಲ್ಲದಾಗುತ್ತಿತ್ತು !

ನವ್ಮೂರಲ್ಲಿ ಹಾಗೆ ಪರಂಪರಾನಾಗತವಾಗಿ ಬಂದ ನಾಯಕಸಾನಿಯ ರೀತಿ. ಇದ್ದ ವಂಶಗಳು ಸ್ವೀಂವಾದವು. ಅವರಿಗ ನುದುವೆ, ವ್ಯಾಪಾರ ನಡೆಸಿಕೊಂಡು ಎಲ್ಲರಂತೆ ಇದ್ದಾರೆ.

ಮಧ್ಯ ಕಸುಬು ಕೈಗೆಂಡನೆ ನಾಲ್ಕುರು ಇದ್ದವು. ಅವರಿಲ್ಲಿ, ನಾಗಿ-ಅವಳು ನಾಗರತ್ತ ಎಂದು ಕರೆಸಿಕೊಳ್ಳುತ್ತಿದ್ದಳು; ಕೃಷ್ಣ-ಅವಳು ಕೃಷ್ಣ ಸಾನಿ; ನಂಜಿ-ನಂಜಮ್ಮೆ ಇವರೆ ಮುಖ್ಯರು.

ಕೃಷ್ಣ ಹಳಬಳು, ಕಸುಬಿನಲ್ಲಿ ಪಳಗಿದವಳು. ಅವಳಿಗೂ ರಂಗಿಗೂ.

ಭಲಬಿತ್ತು—ಯಾರು ಹೊಸದಾಗಿ ಕಾಲಿಗೆ ಚೈನು ಮಾಡಿಸಿಕೊಳ್ಳುತ್ತಾರೆ, ಎಂದು. ಆಗತಾನೆ ಕಾಲಿಗೆ ಚೈನು ಹಾರಿಕೊಳ್ಳುವುದು ಹೊಸ ಫ್ರಾಷನ್. ಧಿಡಿಯಗಟ್ಟಲೆ ತೂಗುವ ಬೆಳ್ಳಿ ಕಾಲ್ಪಂಡಗಳು ಇನ್ನೂ ಮಾಯವಾಗಿರಲಿಲ್ಲ. ಅದರೊಂದಿಗೆ, ಈ ತೆಳ್ಳನೆಯ ಚೈನೆನ್ನು ಆನೆ ಮರಿಯೊಂದಿಗೆ ಆಡಿನ ಮರಿಯನ್ನು ಕಟ್ಟಿದೆಂತೆ ಹಾರಿಕೊಳ್ಳುವುದು ಒಂದು ಲಕ್ಷ್ಯ.

ಸಂದ್ಯೆ ಬಿತ್ತು. ನಮ್ಮೊರು ವಾತಾರ ಸ್ಥಳ; ನಾಲ್ಕೊರು ಕಡೆಯಿಂದ ರಸ್ತೆಗಳು ಸೇರುತ್ತವೆ. ದಿನಕ್ಕೆ ಇನ್ನೂರು-ಮುನ್ನೂರು ಜನವಾದರೂ ಹೊರಗಿನವರು ಇದ್ದೇ ಇರುತ್ತಿದ್ದರು ಆಗ. ಈಗ ಈ ಸಂಖ್ಯೆ ಹತ್ತರನ್ನು ಏರಿದೆ.

ಇಬ್ಬರೂ ಅಕ್ಕಾ ಸಾಲಿಗರಿಬ್ಬರನ್ನು ಗೊತ್ತುಮಾಡಿದರು. ಇಬ್ಬರೂ ವೇಟಿ ಬೀದಿಯಲ್ಲಿ ಹಾದು ಅಕ್ಕಾ ಸಾಲಿಗರ ಮನೆಗಿ ಹೋಗುತ್ತಿದ್ದರು.

ತಮ್ಮಣ್ಣಿಯ್ಯನ ಅಂಗಡಿಯಲ್ಲಿ ಪರಣಾರಿನಲ್ಲಿ ಓದುತ್ತಿರುವ ತರುಣರು ಬಂದು ಕೂತು ಹರಟಿ ಹೊಡಿಯವುದು ವಾಡಿಕೆ. ತಮ್ಮಣ್ಣಿಯ್ಯ ಒಕ್ಕೆ ಮಾತುಗಾರ. ಸದಾ ಅಂಗಡಿಯ ಮೇಲೆ ಕೂತಿರುತ್ತಿದ್ದ ದರಿಂದ ಬೀದಿಯ ಪ್ರಪಂಚವನ್ನೂ ಆ ಬಗೆಯ ಜನರನ್ನೂ ನಿರೀಕ್ಷಿಸಿ ಅವರ ಮಾತನ್ನೂ ಆಲಿಸಿ ವಿಷಯ ಕೇಳಿಕೊಂಡಿರುತ್ತಿದ್ದ. ಅಂಥವನು ತನ್ನ ಲೋಕಾನುಭವವನ್ನು ಲೋಕಾಭಿರಾಮವಾಗಿ, ಲೋಕವನ್ನು ಇನ್ನೂ ಅರಿಯದ ತನಗಿಂತ ಚಿಕ್ಕವಯಸ್ಸಿನ ಆಲೋಕಿಕಂಗೆ ತಿಳಿಸಿಕೊಡುತ್ತಿದ್ದ.

“ಅಕ್ಕೋ! ಬಂತು ನೋಡಿ!” ಎಂದ.

“ಏನದು!” ಎಂದು ಮುಖ ಮಾಡಿದರು ಬೀದಿ ಕಡೆ.

ಅಕ್ಕಾ ಸಾಲಿಗನ ಮನೆಯಿಂದ ರಂಗಿ, ಮುಸುರೆ ಕೂಡಿದೆ ಎಮ್ಮೆಯೋ ಪಾದಿ ನಡೆದು ಬರುತ್ತಿದ್ದಳು. ಮುಖದಲ್ಲಿ ನಗೆ. ಏಕೆ? ಪಂದ್ಯ ಗೆಡ್ಡಿದಾಳಿ. ಕಾಲಿಗೆ ಹೊಸ ಚೈನು; ಅದಕ್ಕೆ ಅಲ್ಲಲ್ಲಿ ನೇತು ಬಿದ್ದಿರುವ ಮರಿ ಚೈನುಗಳು. ಗೆಡ್ಡಳು ಪಂದ್ಯ ರಂಗಿ!

ಲಿಗಾಡಿ ಫರೀರ, “ರಂಗಕ್ಕಾ ! ಚೈನು ಚೊಲೊ ಷತೀಳು ! ಯಾವಾಗ ಮಾಡಿಸಿದಿ ?” ಎಂದು ಕೂಗಿ ಕೇಳಿದ ಒಂದೂ ಅರಿಯುವನನಂತೆ. ಉಂಗರೀ ಸೋತ್ತತ್ತು ಇವರ ಹಂಡ್ಯ.

“ಇದೇ ಈಗ !” ಎಂದಳು ರಂಗಿ.

“ಭೀಷ್ಮ ಏತಿ ! ಆಲ್ಲೇನಿಷ್ಟ್ರೇ ?” ಎಂದು ಪಕ್ಕದ ತಮ್ಮಣಿಯ್ಯನವ ರನ್ನು ನೋಡಿದ. ತಮ್ಮಣಿಯ್ಯ, “ಕರೀ ಕೊಳಗದಂತಾ ಕಾಲಿಗೆ ಬಿಳೀ ಬೆಳ್ಳಿ ಚೈನು ಅಗ್ನಿ ಮಾರ್ಹಾಚ್ ಆಗ್ತದಿ” ಎಂದ. ಬೀದಿಯ ಹುಡುಗರು ಗೊಳ್ಳಿದರು. ಅಂಗಡಿಯಲ್ಲಿದ್ದ ಕಾಲೇಜು ಹುಡುಗರು ಈ ಅವಾಂತರ ನೋಡಿ ಬೆಪ್ಪಾಗಿದ್ದರು.

ಕೃಷ್ಣ ಉರಿಬಿಸಲಲ್ಲಿ ಅಕ್ಕಸಾಲಿಗನ ಅಂಗಡಿಗೆ ಹೋಗಿ, ಅದು ಸಿಕ್ಕದೆ ನೋತು, ಸಿದುಕು ಮುಖ ಹಾಕಿದ್ದವಳು ಬಿರಬಿರನೆ ನಡೆಮು ಬರುತ್ತಿದ್ದ ಳು.

ಫರೀರಪ್ಪ ಸುಮೃಸಿರಬೇಕಾಗಿತ್ತು. ಅದು ಬಿಟ್ಟು ‘ಅಲ್ಲಿ ನೋಡಿ !’ ಎಂದು ತೋರಿಸಿದ.

ಕೃಷ್ಣ ಇದನ್ನು ನೋಡಿದಳು. ಮುಂದೆ ರಂಗಿ ಹೋಗುತ್ತಿದ್ದ ಳು. ಅವಳ ಕಾಲಿನಲ್ಲಿ ಹೊಕೆಯುವ ಚೈನನ್ನು ನೋಡಿದಳು. ನೋಡಿ, ಅಂಗಡಿಗೆ ನೇರವಾಗಿ ನುಗ್ಗಿ, “ಬಾರೋ ಹೋರಕ್ಕೆ ಬಾ ! ಕೊಹು ಬಾ, ನಷ್ಟ ಬಾಕೆ ! ಅವತ್ತು ರಾತ್ರಿ ಮಸೀಗ ಬಂದು ತತ್ತಲಾಗ ಬೋಟಾ ರೂಪಾಯಿ ಕೊಟ್ಟು, ಮೂರು ದಿನ ಅದ್ದೂ ಆ ಬಾಕೆ ಕೂಡ ಬಾರ್ದು ? ನನ್ನ ರೂಪಾಯಿ ಕೊಟ್ಟು ಮಾಲೀಳು !” ಎಂದು ಅಬ್ಜರಿಸಿ ಒಳಕ್ಕೆ ನ್ನಾಗ್ ತೋಡಿದಳು.

ಹಾಯ್ ! ಹಾಯ್ ! ಏನೀ ವಿನತ್ತು ! ಏನೀ ಅನವಾನ !

ದಬ್ಬಗಳ ಮಧ್ಯ, ಜಾಕಾಯಿ ಪೆಟ್ಟಿಗೆಗಳ ನಡುವೆ ತೂರಿ ಅಡಗಿ ಬಿಡು ತ್ತಿದ್ದರು ಆ ಕಾಲೇಜು ಹುಡುಗರು. ಎಲ್ಲೆಲ್ಲೊ ಓಡತೋಡಿದರು ಹದ್ದು ಎರಗಿದ ಕೊಳೆ ಪಿಳ್ಳಿಗಳಂತೆ.

ಅವಳಿಗೆ ಶೋಟ ನಾಣ್ಯದ ಮೋಸಮಾಡಿ, ಸಂತರ ಇಲ್ಲ ಎಂದು. ಸಾಲ ಹೇಳಿ ಕೊಡದೆ ಇದ್ದ ಫರ್ಕೀರಪ್ಪನ ಸ್ಥಿತಿ, ಹಿಂದೆ ಅವರ ಕಸುಬನ್ನು ವ್ಯಾಖ್ಯಾನ ಮಾಡಿದ್ದ ರಸಿಕನ ಸ್ಥಿತಿ, ಹೇಗಿರಬಹುದು?

ಚೀಡಿ ಹುಡುಗರು ಆಕಾಶ ನಡುಗುವಂತೆ “ಹೋ !” ಎಂದು ನಕ್ಕವು-

ಅದರೆ ತಮ್ಮಣಿಯ್ಯ-ಧೈರ್ಯಶಾಲಿ ನೋಡಿ! “ಏನೇ ಹುಣಾರ್ ! ಯಾರಂತ ತಿಳಿದೀ ? ಅಂಗ್ರೀವಳಿಗ ನುಗ್ಗಿದರೆ ಚಮ್ಮೆ ಶುಲ್ಪೀನು. ಅವರ ಬಾಕಿ ಕೊಡೋದಿದ್ದೆ. ಹೊರಗ ಬಂದಾಗ ರಟ್ಟೀ ಹಿಡು ಕೇಳು. ಮೆಟ್ಟಿಗಲ್ಲು. ಹತ್ತಿದ್ದೆ ಸೋದು !” ಅಬ್ಜಿರಿಸಿದ. ವಿಧಿಯಿಲ್ಲ ನೋಡಿ ! ಏನಾದರೂ ಮಾಡಲೇ ಬೇಕು ಸಮಯಕ್ಕೆ !

ಕೆಟ್ಟು ದುಭಾವವೆಯ ಚೈಗಳ ಚೈದುಕೊಂಡು ಹೋದಳು ಕೃಷ್ಣ.

ಫರ್ಕೀರ - ಫರ್ಕೀರಪ್ಪ - ಲಿಗಾಡಿ ಫರ್ಕೀರ ಶೆಟ್ಟಿ - ಅವನನ್ನು ನೇನೆನ್ನಿ. ಕೊಂಡರೆ ಮುಂದಕ್ಕೆ ಬರಿಯಲಾಡದಪ್ಪ ವ್ಯಾಖ್ಯಾಗುತ್ತದೆ. ದೀಪ ಹಚ್ಚಿದ ಮೇಲೆ ಶಾಲು ಮಾಸುಗು ಹಾಕಿಕೊಂಡು ಹೋದ ಅಂಗಡಿ ಬಿಟ್ಟು. ಬಿಟ್ಟಾರೆ ಚೀಡಿ ಹುಡುಗರು ? ಕಾದಿದ್ದ ವು. ಬೇಡ ಅವನ ಗೋಳು.

ಇದಾಗಿ ಎಷ್ಟ್ಯು ವರ್ಣಗಳಾಯಿತು.

ಮೊನ್ನೆ, ಕೊಂಚ ದಿನದ ಹಿಂದೆ ನಾನು ನಮ್ಮೂರಿಗೆ ಹೋಗಿದ್ದೆ.. ಅದೆವ್ಯ ವರ್ಣಗೋ ಆಗಿತ್ತು. ಪಟ್ಟಣಗಳಲ್ಲಿರುವವರಿಗೆ ಕೆರೆ ಇದ್ದರೆ ಅದರ ಏರಿಯ ವೇಲೆ ಓಡಾಡ ವುದು ಹವ್ಯಾಸ. ನಮ್ಮೂರಿನಲ್ಲಿ ಆದಿದೆ. ನಮ್ಮೂರಿನವರೆ ಇವರಿಗೆ ಕಲಿಗಿದರೂ ? ಅಥವ ಇಲ್ಲಿಯವರನ್ನು ನೋಡಿ. ನಮ್ಮುದು ಕಲಿತರೂ ? ನಮ್ಮೂರಿನವರನ್ನು ಕೇಳಿದರೆ, ಮೊದಲನೇ ಯದೆ ನಿಜ ಎನ್ನು ತಾತ್ತ್ವರೆ. ಇರಬೇಕು. ನಮ್ಮೂರಿನವರೂ ಆಗಾಗ್ಗೆ ಇಲ್ಲಿಗೆ ಇರುತ್ತಾದೆ. ಅವರಿಂದ ಇವರು ಕಲೆತಿರ್ದಬೇಕು.

ನಾನೂ ಹೋಗಿದ್ದೆ; ಕೃಷ್ಣ ಯ್ಯಾ ಜೋತಿಗೆ ಇದ್ದು.

ಬೇಸಗೆ ದಿನ. ಸಂಜೀ, ತೋಟದ ಹತ್ತಿರ ಕೆರೆಪಿರಿಯ ಮೇಲೆ ಬಹಳ ತಂಪು, ಪ್ರಶ್ನ ಅಡ್ಡಾಡಲಿಕ್ಕೆ. ಸೂರ್ಯ ಮುಖಗಿರಲಿಲ್ಲ. ಅವನೇಕೆ ಮುಳುಗುತ್ತಾನೆ ಅವು ಜಾಗ್ರತ್ತಿ?

“ಆರಿವಳು..... ವಾಯರೂಪಿನ ಭೂರಿ ಭೂತವೋ? ತಿಳಿಯಲರಿ ದಿವಳಾರೆನುತ ಓಡಿದರಲ್ಲಿ ಬಣಜಿಗರು!” ಎಂದಿದೆ ನಂ ಚರಿತ್ರೆ ಪದ್ಯದಲ್ಲಿ. ಪರಮಯಂತಿಯಾನ್ನು ಕಂಡ ಶೂರ ವಳಿಕ್ ತಂಡ ಆ ರೀತಿ ಕಂಬಿಕಿತ್ತು ಓಡಿದರಂತೆ.

ನಾವು ಓಡಲಿಲ್ಲ. ನನಗೆ ಮಾತ್ರ ಕನಕದಾಸ ಹೇಳಿದಂತೆಯೇ ಆಯಿತು. ಅವಳು ಯಾರೂ ಅಲ್ಲ-ರಂಗಿ, ರಂಗಾಸಾನಿ. ಇದೀಗ ಸನ್ನಿ ವೇತ! ಅವಳನ್ನು ನಿಮ್ಮ ಕಣ್ಣದುರನ್ನಲ್ಲಿ ತಂದು ನಿಲ್ಲಿಸುತ್ತೇನೆ.

ನಾನು ಮಳ್ಳು ಹೇಳುವುದಿಲ್ಲ. ಸುಳ್ಳು ಬರೆಯುವುದಿಲ್ಲ. ರಂಗಿ! ನಾನೇನು ಹೇಳಲಿ? ಬೆನಾರಿಸ್ ಸೀರೆ-ಜರಿ ಪಿಶ್ಯಸೀರೆ-ಅತಿನವುರು-ಇಪ್ಪತ್ತುನೆ ಶತಮಾನದ ಮಸ್ಸಿನಾ ಸೀರೆ-ಕೆಂಪು ಬಣ್ಣದ್ದು-ಉಪ್ಪದ್ದಾಳೆ. ಆ ಕಳೆದ ಹಿಂದಿನ ಸುದಿನಗಳಲ್ಲಿ ಅವಕ್ಕೆ ನೂರಕ್ಕೆ ಕಡಮೆ ಇರಲಾರದು ಬೆಲೆ. ಅದರ ಒಳಗಡೆ ಹಾಕಿದ ವೆಟಿಕೊಟ್ಟೊ-ಅಥಾರ್ತೊ ಲಂಗ-ಲೇಸ್ ಹಾಕಿದ ಲಂಗ-ಸೀರೆಯ ಮಕ್ಕು ನಿರಿಗಳ ಆಚೆ ಕಾಣಿಸುತ್ತುದೆ; ಎಂಥ ನವುರಾದ, ಎಂಥ ಅವೂ ಟು ಡೇಟ್ ಘಾಷಣನ್ನಿನ ಬೌಸ್ ತೊಟ್ಟಿದ್ದಾಳೆ! ಅದರೊಳಗೂ ಹಾಕಿಕೊಂಡ ಒಳಕುಪ್ಪಷ ಕಾಣಿಸುತ್ತುದೆ. ಕೆವಿಷು ಲೋಲಾಕು ಚಮಕಿಸುತ್ತದೆ. ಕೊರಳು-ತೆಂದ ಕರೀ ಕೊರಳು, ಮುಂಗೈ, ಬೆರಳುಗಳಲ್ಲಿ ಚಿನ್ನುವಿದೆ. ನನ್ನ ಮಾತನ್ನು ನಂಬಿದೆ ಹೊದರೆ ಆಣೆಯಿಡಬೇಕೆನ್ನಿಸುತ್ತದೆ-ಮುಖಕ್ಕೆ ಅತ್ಯಾಧುನಿಕ ಮೇಕ್ ಅವೂ, ಕರಿಯ ಮುಖಕ್ಕೂ ಹೊಂದಿದ ಮೇಕ್ ಅವೂ, ತಃಟಿಗೆ ಕೆಂಪು ಬಣ್ಣ, ಕಣ್ಣ ಕೆಳಗಿನ ಕೆನ್ನೆಗೆ ಕೆಂಪು ರಂಗು. (ರೂಸ್) ಮೈಗೆ ಬಳಿದ ಗಂ! ಎಂಬ ವಾಷನೆ, ಅಬಬ! ಇನ್ನೇನೋ! ಕಾಲಿಗೆ-ನಿನೆ ಉಹಿಸಿಕೊಳ್ಳು.

ಸಿಗಟೆ ಬಳಿಯುತ್ತ ಹೆಗ್ಗಣವೆನ್ನಿಸಿಕೊಂಡ ರಂಗಿಯಲ್ಲ ಈಗಿನ ರಂಗ. ಮುನವರು!

“ಹೆಗ್ಗಣ ಎಂದು ಕರೆದಿದ್ದಿರಿ! ಈಗ ಹಾಗೆ ನೀವು ಕರೆದೀರ?” ಎಂದು ಎಲ್ಲಿ ಕೇಳಿಯೆ ನಿಡುತ್ತಾ ಶೋ-ಎಂಬ ಭಯ ನನಗೆ. ಹೇಗೆದೆ ಮುಖ? ಪ್ರಸನ್ನೆಯಾದ ಗ್ರಾಮದೇವತೆಯಂತಿದೆ. ಜೊತೆಗೊಬ್ಬನಿದ್ದಾನೆ-ವಿಟ್-ಬಿಳ ಉಡಿಗೆಯಲ್ಲಿ.” ಹಿಂದೆ ಸ್ತ್ರೀ ಪುರುಷ ಪರಿವಾರವಿದೆ. ಕವಿ ಹೇಳಿದ ಮಾತು “ವಿಟ್ ವಿತಾನದ ಸೊಂಪು ನೆರೆಯೆ, ಕುಲಟಾಂಗನೆಯಗೆ ಜವ್ನನ ದೇಶೀನೆರೆಯೆ-” ನೆನಪಿಗೆ ಬಂದಿತು. ಗ್ರಾಮದೇವತೆ ಮುಂದುವರಿಯಿತು ಪರಿವಾರದೊಡನೆ.

“ಕೃಷ್ಣ ಯ್ಯಾ! ಏನಿದೀ ಅಶ್ವರ್ಯ? ಒಡ್ಡರ ರಂಗಿ” ಎನ್ನು ಪುದರಲ್ಲಿ ಕೃಷ್ಣ ಯ್ಯಾ ಬಾಯಿಹಾಕಿ “ಅಲ್ಲ ಸ್ವಾಮಿ! ರಂಬಿ-ರಂಭಿ ಎನ್ನಬೇಕು ಅವಳನ್ನು. ಅವಳೊಬ್ಬ ಹ್ಯು ಕಾಲಸಾ ಡಿ. ಜಿ. ಅವಳ ಸ್ವೇಚ್ಛಾ ದೊಡ್ಡದು.”

“ನಾಟ್ಯವಾಂಶಪುದನ್ನೂ ಕಲಿತಿದ್ದಾ ಶೋ-ಡಿ. ಜಿ. ಎನ್ನು ತೀರ್ಯಾಯಿ?”

“ನೀವು ಇಂಗ್ಲಿಷ್ ಕಲಿತನರೆ ಹೀಗೆ! ಬಲು ತಕರಾರು ನಿನ್ನದು. ಸೂಕೆ ಅನೇಕ್ ದಕ್ಕೆ ಡಿ. ಜಿ. ಅನೇಕ್ ಇದು!”

“ಸರಿ.”

“ಅವಳ ಮಾತು ಬೀದಿಲಿ ಬರುವಾಗ ಹೇಗೆ ಗೊತ್ತಿ?—‘ಬೀಗ ಬಾರಸ್ತು ಪನು ಗಂಡಸರೊ ಇವರು! ಹೆಣ್ಣುಮಕ್ಕಳು ಎಂದ್ರೆ ಗೌರವನೇ ಬೇಡನೆ?’ ಸಿನೀಮಾಕ್ಕೆ ಬಿಂತ್ರಾ ಕೆ—‘ಗಂಡಸರ ಗಲಾಬೀಲಿ ಬರೊಂಕೆ ನನಗೆ ಬಹಳ ಸೂಚಿಕೆ ಅಂದ್ರೆ!’ ಎನ್ನು ತ್ವಾ ಜೆ ಜನಕ್ಕೆ ಕೇಳೋಹಾಗೆ. ಸ್ವೇಚ್ಛಾ ದೊಡ್ಡದು ಸ್ವಾಮಿ ಈಗ. ಇವಳ ಗಿರಾಕಿ ಯಾರಾಗ್ಯಾರು ಅಂತೀರ? ನಮ್ಮ ತಾಲ್ಲೂಕು ಮೊದಲ ಅಧಿಕಾರಿ.....”

“ಸಾಕು ಬಿಡಪ್ಪ ತಿಳಿತು.”

“ಅವ್ಯೇಕಿ ಸ್ವಾಮಿ? ಸಾವಕಾರ ರಾಮಸ್ವನವರ ನಾಗಾ,.....ಮಿಲ್ ಶಾಜಣ್ಣ.....ಎನ್ನು ಜನ?!”

“ ಸರಿಯಷ್ಟು !” ಎಂದೆ.

ಗಂಡನಿಗೆ ಹೇಂಡತಿಯಾಗಿ, ಸೆಗಟಿ ಬಳಿಯುತ್ತ, ತಲೆಯ ಹೇನು ಕುಕ್ಕೆ
ಸಿಕೊಳ್ಳುತ್ತ, ರವಿಕೆ ಕೂರೆ ಒರಕೊಳ್ಳುತ್ತ ಇದ್ದಿದ್ದರೆ ಈ ವೈಭವ ಇದುತ್ತಿತ್ತೆ ?
ಇದರ ಯೋಚನೆ ಅವಳಿಗೆ ಬರುತ್ತದೋ ?

ನಾನು ಇನ್ನೆಂದು ಬಾರಿ ಉಂಗಿ ಹೋದಾಗ ಅವಳೊಬ್ಬಳು ನಿಜ
ವಾಗಿಯೂ ಹೈಕಾಲ್ ಸ್ಟೋರ್ ಡ್ಯೂನ್ಸ್‌ಂಗ್ ಗ್ರೌ ಆಗಿ ಬಿಡುತ್ತಾಣೋ ?

ಆ ಮಹಿಷನ ಮೈ, ಮಹಿಷನ ಗೆಳತಿಯ ಮೂತ ಇವು ಇರುವ ತನಕ
ಅವಳಿಗೆ ಭರತ ಮಹಿಷಿಯ ನಾಟ್ಯಶಾಸ್ತ್ರ ಸಿದ್ಧಿ ಸಲಾರಂದು.

ಆದರೆ ಯಾರು ಬಲ್ಲರು ನಮ್ಮ ಕಣ್ಣಿ ದುರಿಗೇ ಅಫ್ಪಿತಫ್ಪಿಟ್ನಾಕಾರ್ಯ
ಗಳು ನಡೆಯುತ್ತಿರುವಾಗ ?

ಹಾಗೆ ನಡೆದಾಗ ಅವಶ್ಯ ಆದರ ವಿಚಾರ ತಿಳಿಸುತ್ತೇನೆ.

13-12-44.

ಕನ್ನಿನ ಬದುಕು

ಅಂದಿನ ಸಂಜೀಯೂ ರಮ್ಯವಾಗಿತ್ತು. ಆ ಕೋಡುಗಲ್ಲಿನ ಮೇಲೆ ಹತ್ತಿ ಹೋಗಬೇಕೆಂದು ಮನಸ್ಸಾಯಿತು. ಅಲ್ಲಿಗೆ ಹೋದಾಗಲೆಲ್ಲ, ಸುತ್ತುಲೂ ಪರಿಸಿರುವ ನಗರವನ್ನು ನೋಡುವ ಆಶೆ. ಹಾಗೆಯೇ ದೃಷ್ಟಿ ಭವಿಷಯನ್ನು ಬಾನನ್ನು ಸೇರಿಸಿರುವ ಬಯಲು, ದೂರದಲ್ಲಿ ಗೆರೆಗಳಂತೆ ಬರೆದಿರುವ ಚೆಟ್ಟುದ ಸಾಲು, ಅಲ್ಲಿಂದಾಚೆ ಆಕಾಶದ ಮಸುಕು-ನೀಲವಾಸಕು ಇವನ್ನೆಲ್ಲ ನಿರೀಕ್ಷೆ ಮಾಡುತ್ತಿರುತ್ತಿದ್ದು. ಆಗ ಮನಸ್ಸಿಗೇನೋ ತಣಿವು.

ಮನಸ್ಸಿಗೆ ಹಗುರವೇನಿಸಿದಾಗ ಅದು ಹಾಡಿಕೊಳ್ಳುತ್ತದೆ. ಸಂಜೀ ತಂಪಾಗಿದೆ; ಸಂಜೀ ಶಾಂತವಾಗಿದೆ; ಸಂಜೀ ಸಾಮ್ಯವಾದ ಸುಂದರ ಭಾಯಿ ಯಿಂದ ಕೂಡಿದೆ. ಹಾಡು ಹೇಗೂ ಆಗಿ ಶೃಂಗಾರ ಭಾಯಿಗೆ ತಿರುಗಿ ಕೊಂಜ ಸಣ್ಣದನಿಯಲ್ಲಿ ಹೊರಟಿತು. ಹಾಡಿನ ಭಾವವಿದು: ಆಗ ಮಧು ಮಾಸ. ಮಧುರಾನಗರಿಯ ಜನರೆಲ್ಲ ಸುಖಿಸುತ್ತಿದ್ದರು. ಉರಾಚಿ ಉಪವನದಲ್ಲಿ ಉಪಗುಹ್ನೆಂಬ ಬಾಢಿ ಭಿಕ್ಕು ಇದ್ದನು. ಅವನನ್ನು ಕಂಡವಳು ಪ್ರಸಿದ್ಧ ಗಣಕೆ ವಾಸವದತ್ತಿ.....ಅವನಲ್ಲಿ ಪ್ರಣಯಚೇಡಿದಳಂತೆ. ಕಥೆಯನ್ನು ಎಲ್ಲರೂ ಬಲ್ಲರು.

ಕೋಡುಗಲ್ಲಿನ ಪಾಶ್ಚಯದಲ್ಲಿ ಒಬ್ಬ ಒಂಟಿಗನಾಗಿ ಕುಳಿತ್ತದ್ದು. ನನ್ನನ್ನು ನೋಡಿ, ‘ಹಾಡು ಜೆನ್ನಾಗಿದೆ—ಆ ಸಂಜೀಗೆ ಆ ಶೃಂಗಾರಮಾಯ ಧಾಟಿ ಒಷ್ಟು ತ್ತದೆ’ ಎಂದು. ಅವನನ್ನು ಏತಕ್ಕೆ ಗಮನಿಸದೆ ಹೋದೆ, ಎಂದೂ ಅಂದು ಕೊಂಡೆ.

“ನನಗೆ ಹಾಡಲು ಬಾರದು; ಎನೋ ಹೋಕೆಯಿತು—ಹೇಳಿಕೊಂಡೆ” ಎಂದೆ.

ಆತ ಅತಿ ಸ್ವೇಚ್ಛದ ದೃಷ್ಟಿಯಿಂದಲೇ ಆಪರಿಚಿತನಾದ ನಷ್ಟನ್ನು ನೋಡಿದ.
ಮಾತನಾಡಲು ಕುಶಾಹಲ ತೋರಿಸಿದ. ಕುಳತೆ.

ಮೂರು ನಾಲ್ಕು ಚಿಕ್ಕಮಕ್ಕಳು—ಆವರಲ್ಲಿಬ್ಬ ಹುಡುಗಿಯರು ಆ ಕಡಿ
ದಾದ ಬಂಡಿ ಜತ್ತಿ, ಲಲ್ಲಿಯಿಂದ ಕುಣಿದು ನಲಿದು ಹೊದವು. ಈತ ಆ
ಎಳಿಯರನ್ನು ಅತಿಮಾನತೀಯಿಂದ ನೋಡತೋಡಿದ. ಚೆಲುವರಾದ ಮಕ್ಕಳು.
ಆ ಇಬ್ಬರು ಹುಡುಗಿಯದಂತೂ ಚಿತ್ರ ಪತ್ರಗದಂತೆ ಸಿಂಗರಿಸಿಕೊಂಡಿದ್ದವು.

‘ ಈ ಮಕ್ಕಳ ಆಟ ನಿವ್ಯಾ ಹಾಡಿನ ಹಿನ್ನೆಲೆಯಲ್ಲಿ ಪತ್ರಗ ಸ್ವರ್ಪ್ಯ
ದಂತಿದೆ, ’ ಎಂದ ಆ ಆಪರಿಚಿತನ್ನು.

ಮಕ್ಕಳ ಲೀಲೆಯಾಡಿ ಇಳಿದು ಹೊದವು. ಅವನ್ನೇ ಆಶೆಯಿಂದ
ಇವನು ನೋಡುತ್ತಿದ್ದ. ನಾವೆಲ್ಲಂತೂ ಮಕ್ಕಳನ್ನು ಪ್ರೀತಿಯಿಂದ ನೋಡುತ್ತೇವೆ.
ಅದರೆ ನಷ್ಟ ಆಶೆ ಆ ಆಪರಿಚಿತ ಮಕ್ಕಳನ್ನು ಹಿಂಬಾಲಿಸುವುದಿಲ್ಲ. ಇವನ
ಬುದ್ಧಿ ಜೋಡಣಿ ಪರಿಯಾಗಿದೆಯೋ? ಆಫವ ಎಲ್ಲಿ ಯಾದರೂ ಏನಾದರೂ
ಸಡಿಲವಾಗಿದೆಯೋ? ಈ ಸಂದೇಹವು ಮನಗ್ಗಿನಲ್ಲಿ ಹೊಕ್ಕು ಹೊರಕ್ಕು
ಹೋಯಿತು.

ಬಟ್ಟೆ, ಇರವು, ನಯ ಕದರಲ್ಲೆಲ್ಲ ಸುಶಿಲ್ಲಿತನಾಗಿದ್ದಾನೆ. ಬಂಡ್ಯ
ಬಗೆಯಾಲ್ಲಿ ವೈಪರೀತ್ಯವೇನೂ ಕಲ್ಲ. ಆದೂ ಆಪ್ಯ ಸಮು ಇರಲಾರದು
ಎನ್ನಿಸಿತು ನನಗೆ.

ಆ ಮಾತು ಈ ಮಾತು ಪರಸ್ಪರ ಪರಿಚಯ ಇದೆಲ್ಲ ಆಯಿತು.
ಅವನ್ನೂಬ್ಬ ಸಂಗಿತಗಾರನಂತೆ. ಹೆಸರೂ ಸ್ವಲ್ಪ ಬಳಕೆಯಾಗಿತ್ತು. ಅವನ
ಪಾರಶಾಲೆಯ ಹೆಸರನ್ನು ಹೇಳಿದ. ತನ್ನ ಗುರು— ಬುವಾ ಇವರ ಹೆಸರನ್ನೂ
ಹೇಳಿದೆ.

ಬಂಗಾಲಿಗಳು ಹಾಕಿಕೊಳ್ಳುವಂತಹ ಜಾಬ್ಬ ಹಾಕಿ, ಅವರು ಉಡುವ
ರೀತಿಯಲ್ಲಿ ನಿಡಿಗೆ ಚಿಮ್ಮುವಂತೆ ಹಂಚಿಕ್ಕಿದ್ದ. ಉದ್ದ ಕೂಡಲನ್ನು ನಯವಾಗಿ

ಮೇಲಕ್ಕೆ ಬಾಚಿದ್ದ. ತೇವು ಮುಖ, ಮೀನೆಯಿಲ್ಲ. ಹೋರೆಯ ಮೇಲೆ ಮೈಲ ಕಲೆ, ಮಾತಿನಲ್ಲಿ ಕೊಂಡ ಕೊದಲು.

ಹೋರಡುವಾಗ, ಅವಶ್ಯ ತನ್ನ ಗಾಯನ ಶಾಲೆಗೆ ಬರಬೇಕೆಂದೂ, ಅಗ್ರಹಪೂರ್ವವಾದ ಬೇಡಿಕೆಯೆಂದೂ ಹೇಳಿದ.

ಮಾರನೆ ದಿನ ನಾನಾಕೋಡುಗಲ್ಲಿಗೆ ಹೋಗಲಿಲ್ಲ. ಅವನು ಅಲ್ಲಿಗೆ ಬಂದಿರಬಹುದು ಎಂದುಕೊಂಡು ಅಲ್ಲಿಗೆ ಹೋಗುವುದು ಅಷ್ಟು ಹಿತವೆನಿಸಲಿಲ್ಲ. ಆದರೆ ಕೆಳಗಡೆ ಉದ್ದಾನದ ಹೋಟಿಲಿನಲ್ಲಿ ಬೇಡವಾದ ಮನುಷ್ಯ—ಅವನೇ ಗಂಟುಬಿದ್ದ. ಸರಿ, ಆ ಸಂಚೇ ಇನ್ನುವ್ಯಾಪಕ ವಾತು; ಮತ್ತೆ ಅವನಲ್ಲಿಗೆ ಬರಲು ಒತ್ತಾಯ.

ಒಂದು ಭಾನುವಾರ ಅಲ್ಲಿಗೆ ಹೋದದ್ದಾಯಿತು. ಉಪಚರಿಸಿದ. ಆದಾದ ಮೇಲೆ ತಾಬೂರಿ ತೆಗೆದುಕೊಂಡು ಶೃಂತಿಯಿಟ್ಟು ಹಾಡಿದ. ಗವಾಯಿಗಳ ಪದ್ಧತಿಯ ಮೇಲಿನ ಆ ಗಂಟು ಸಾಧನೆ ರಚಿಸದೂ. ಸಂಗೀತದ ವಾಸನೆ ಹಿಂದಿನಿಂದ ಬಂದದ್ದಾಗಿದ್ದರೂ ಆ ಬಗೆಯ ಪರಂಪರಾಗತ ಶರ್ಯತ ನನಗೆ ರುಚಿಸಲಿಲ್ಲ. ಬೇಸರ ಹೆಚ್ಚುಯಿತು; ತಪ್ಪಿಸಿಕೊಂಡು ಬಂದೆ.

ನಾನಾಗ ಒಬ್ಬನೇ. ಬಾಗಿಲು ಮುಚ್ಚಿ ಕೊಂಡು ನನ್ನ ಕೆಲಸದಲ್ಲಿರುತ್ತಿದ್ದೆ. ಒಂದು ದಿನ ಸಂಚೇ ಆತ್ಮನಾನಿದ್ವಲಿಗೇ ಬಂದ. ಓದುವುದನ್ನು ನಿಲ್ಲಿಸಿ ಕದೆ ತೆಗೆದೆ. ಬಂದ, ಮಾತನಾಡಿಸಿದುದಾಯಿತು. ಹೋದಾನು, ಎಂದೆ; ಹೋಗಲಿಲ್ಲ. ಮನಸ್ಸಿಗೆ ಶಿರುಕುಳಿವಾಯಿತು. ಏನಾದರೂ ಓದಿ, ಎಂದೆ.

ಧೂಳನ್ನು ಕೂಡವಿ ಶುಕ್ತಕಗಳನ್ನು ಈಚೆ ತೆಗೆದು ಅವನಿಗೆ ಎರಡು ಮೂರು ಕಢಿ ಓದಿದೆ. ಕೇಳಿ ಕಡ್ಡೀರು ಕರೆದ. ಹೋಗುವಾಗ ನನ್ನ ಕೈಯನ್ನು ತನ್ನ ವರಡು ಕೈಗಳಲ್ಲಿ ಹಿಡಿದುಕೊಂಡು, “ನನ್ನದೂ ಬಂದು ಕಢಿಯಿದೆ. ನನ್ನ ಹೃದಯವನ್ನು ತಮ್ಮೆದುರಿನಲ್ಲಿ ಬಿಚ್ಚಬೇಕೆಂದು ಆಶೆ ಪಟ್ಟಿದ್ದೇನೆ. ವ್ಯಕ್ತಿಗೆ ಪರಿಚಯವಾಯಿತು; ಈಗ ಅದಕ್ಕೆ ಅವಕಾಶ ಕೊಡಬೇಕು” ಎಂದೆ.

ನಾನೇನೂ ಹೇಳಲಿಲ್ಲ. ಮಹಡಿ ಮೆಟ್ಟಲಿಳಿದು ಹೋರಟುಹೋಡು.

ಶಿವ್ಯಾಚಾರದ ಶೋರಿಕೆಗಾದರೂ ನಾನವನಲ್ಲಿಗೆ ಪ್ರಣಃ ಹೊಗಬೇಕಾಯಿತು. ಒಂದುದಿನ ಹೋದಾಗ ಅತ ಒಬ್ಬನೇ ತನ್ನ ಶಾಲೆಯಲ್ಲಿ ಹಾಡುತ್ತಿದ್ದ. ಕೊಂಜ ದೂರಕ್ಕೇ ಅದು ಕೇಳಿಸುತ್ತಿತ್ತು. ಇದು ಈಗ ಸಂಗೀತ! ಹೊರಗಡೆ ಯಿಂದಲೇ ಆಲಿಸಿದೆ. ಆ ಗಾನ ನನ್ನ ಎದೆಯಲ್ಲಿಯೂ ಹಾಡಿಕೊಂಡಂತಾಯಿತು. ಆ ಶೋಕಗೀತಿ ಅಲೆಯಲೆಯಾಗಿ ಮೆಲ್ಲಮೆಲ್ಲನೇ ಹರಿದುಹೋಗುತ್ತಿತ್ತು. ಅವನ ಹೃದಯದ ಅಳು ಅವನ ಕೊರಳಂದ ಹೊರಕ್ಕೆ ಬಂದು ಕೇಳುವವರ ಎದೆಯನ್ನ ಹೊಗುತ್ತಿತ್ತು. ಅವನಿಗ ಸಂಗೀತಗಾರ! ಹಿಂದೆ ಹಾಡಿದಾಗ ಸಂಗೀತ ಶಾಸ್ತ್ರ.

ಹೊರಗೇ ನಿಂತಿದ್ದು, ಕೇಳಿದೆ. ವುಗಿಸಿ ತನ್ನ ತಂಬಳಾರಿಯನ್ನ ಕೆಳಗಿಟ್ಟು ಮೇಲೆ ಒಳಕ್ಕೆ ಹೋದೆ. ಆಗ ಅವನ ಬಗ್ಗೆ ನನ್ನ ಗೌರವ ಹೆಚ್ಚಿತು.

ನಾನೇ ಹೇಳಿದೆ :

“ನೀವು ತನ್ನಯರಾಗಿ ಹಾಡುತ್ತಿದ್ದಿರಿ. ನಾನು ಮಧ್ಯ ಬಂದು ಆದನ್ನು ಕೆಡಿಸಲು ಮನಸ್ಸಾಗದೆ ಹೊರಕ್ಕೆ ನಿಂತಿದ್ದು, ಕೇಳ, ಬಹಳ ಸಂತೋಷಪಟ್ಟಿ.”

“ತಮ್ಮ ವಿಶ್ವಾಸ; ನೀವು ಒಳಕ್ಕೆ ಬರಬೇಕಾಗಿತ್ತು. ಎನ್ನ ಹೊತ್ತು ಕಾದಿದ್ದಿರೂ?” ಎಂದು ಸಂಕೋಚಿಂದಲೆ, ಹೇಳಿದ.

ನಾನು ಸ್ವಷ್ಟವಾಗಿಯೆ ಹೇಳಿದೆ: ‘ನೋಡಿ, ನೀವು ಆ ದಿನ ಹಾಡಿದಿರಿ. ಅದು ಮೆಚ್ಚಿಗೆಯಾಗಲಿಲ್ಲ. ಇಂದಿನದನ್ನ ಮೆಚ್ಚಿದೆ?’

ಅವನಿಗೆ ಆಶ್ಚರ್ಯ-ಅಂಥ ಫೌಫೌಶಯ್ಯೆಯಲ್ಲಿ ಹಾಡಿದೆ ಎಂದು!

“ಸಂಗೀತ ಕೇವಲ ಸುಖವುಂಟುಮಾಡುವುದಕ್ಕಾಗಿ. ಆದನ್ನು ಸಾಧಿಸುವುದಕ್ಕಾಗಿಯೇ ಶಾಸ್ತ್ರ ನಿರ್ವಾಳವಾಯಿತು. ಗವಾಯಿಗಳು-ವಿದ್ವಾಂಸರು ಶಾಸ್ತ್ರ ಹಿಡಿದರು; ಸುಖಬಿಟ್ಟರು. ಸಂಗೀತ ಗಂಟಿಲ ಸಾಧನೆಯಾಯಿತು.”

ಅವನು ಈ ಮಾತನ್ನು ಒಪ್ಪಿಯಾನೆ? ಸಂದೇಹದಿಂದಲೆ ನೋಡಿದ.
* ನೋಡಿ, ಈಗ ನೀವು ಹಾಡಿದಿರಿ. ತನ್ನಯತೆಯಿಂದ, ತದಾತ್ಮ್ಯ ಭಾವ

ದಿಂದ. ಅದರೆ ಪಂಡಿತನೇನಿಸಿಕೊಳ್ಳುವಾಗ ಈ ಸುಖತಾನ ಇರುತ್ತದೆಯೆ?» ಎಂದು ಮುಂದುವರಿಸಿದೆ.

“ಹಾಗೆ ಸುಖ, ಸುಖ ಎಂದರೆ? ನಿನಿಮಾದವರೂ ಹಾಡುತ್ತಾರೆ. ಅಗ ಶಾಸ್ತ್ರ ಏನಾಗಬೇಕು? ”

“ಹಾಗೆ ಸುಖವಾಗಿ ಹಾಡುವುದಕ್ಕೆ ಜನ ಅವ್ಯಾ ಕೇಳುತ್ತಾರೆ. ಅದರೆ ಶಾಸ್ತ್ರ ಹೋಗುವುದಿಲ್ಲ. ಸ್ವಾಧಿಯೋಗಳವರು ಎಂತಹ ದೊಡ್ಡ ದೊಡ್ಡ ಸಂಗೀತ ವಿದ್ವಾಂಸರನ್ನಿಷ್ಟುಕೊಂಡು ರಾಗ-ಮೇಲಗಳನ್ನು ಕೂಡಿಸುವ ವಿಚಾರ ನಿಮಗೂ ತಿಳಿದಿದೆ.” ಅಗ ಕಲಕ್ಕೆ, ಪೂನ, ಚೊಂಬಾಯಿಗಳಲ್ಲಿ ಪ್ರಸಿದ್ಧ ಸ್ವಾಧಿಯೋಗಕು ಏರ್ಪಟಿದ್ದವು. ಹೀಗೆ ಮಾತು ಬೆಳೆಯಿತು.

ಅವನ ಪಾಠಶಾಲೆಯ ಹಾಲಿನಲ್ಲಿ ದೊಡ್ಡದೊಂದು ಚಿತ್ರಹಾಕೆದ್ದೆ.
“ಇದು ಯಾವುದು? ” ಎಂದೆ.

“ನಮ್ಮ ಗುರುಗಳು-ಹರಿನಾರಾಯಣ ಬುವರವರು ”

“ಇವರೆಲ್ಲಿಯವರು? ”

“ಪುಣಿ. ನಾನವರಲ್ಲಿ ಎಂಟು ವರ್ಷ ಅಭ್ಯಾಸಮಾಡಿದೆ.”

“ಆದರೆ: ಒಂದು ವಿಚಾರ.ಹೀಂದೂಸ್ತಾನೀ ಸಂಗೀತದಲ್ಲಿ ಶೋಕ ಭಾಯಿ ಬಹೇಳವಾಗಿದೆ, ಎಂದು ಅನೇಕರು ಹೇಳುತ್ತಾರೆ. ಅದು ನಿಜ. ಅನೇಕ ರಾಗಗಳು ಅದೇ ಭಾವದಿಂದ ಭಾರವಾಗಿವೆ. ಅದು ನಮ್ಮ ಜನಾಂಗಕ್ಕೆ ಬಂದ ಸ್ವೇಶಿಷ್ಟ ವಿರಚಿಕು. ಕೇವಲ ಹರ್ಷ, ಕೇವಲ ಆವೋದ-ಉತ್ಪಾದಕಗಳನ್ನು ತರುವ ರಾಗಗಳು ಸೃಷ್ಟಿಯಾಗಲಿಲ್ಲ ಇಲ್ಲವೇ; ಪ್ರೋಣಣಯಾಗಲಿಲ್ಲ. ”

“ಸುಖ ಅನುಭವಿಸಿದ್ದರ್ಲುವೇ ಅದನ್ನು ಹಾಡುವುದು? ”

ನನಗೆ ವಿಷಾದವೇನಿಸಿತು. ನಾನು ಸುಮ್ಮನಾದಿ. ಆತ ಎದ್ದು ಹೋಗಿ, ತಾನೇಂದು ಕಥೆ ಬರದಿದ್ದೇನೆ; ನಿಮಗೆ ಹಿದಿ ಹೇಳಬೇಕು ಎಂಬ ಆತೆ

ಬಹಳವಿದೆ; ಇತ್ಯಾದಿ ಹೇಳಿ ಕಥೆ ಓದಿದ. “ಇದು ಸ್ವಲ್ಪ ಹೆಚ್ಚುಕಡಿಮೆ ನಷ್ಟಿ ಜೀವನವನ್ನೇ ಅವಲಂಬಿಸಿದೆ”, ಎಂದು ಪರಿಚಯವನ್ನು ಮಾಡಿಕೊಟ್ಟಿ.

ಆಕ್ಷರನ ಆಸ್ಥಾನದ ಕವಿ ಆಬ್ದುಲ್ ಫೈಜ್ ಒಬ್ಬ ಹಿಂದೂ ಗುರುವಿನ ಆಶ್ರಮದಲ್ಲಿ ಹಿಂದೂ ಧರ್ಮ ಶಾಸ್ತ್ರವನ್ನು ಅಭ್ಯಾಸ ಮಾಡುತ್ತಿದ್ದರೂ, ಅಲ್ಲಿ ಆ ಗುರುವಿನ ಕನ್ನೆ ಇವನನ್ನು ವೋಹಿಸಿದೂ-ಮೋದಲಾದ ಹಸಿ-ಹಳೆ ಕಲ್ಪನೆಯ ಕಥೆ.

ಅಲ್ಲಲ್ಲಿ ಓದಿದ. “ಇದನ್ನು ನೋಡಿ, ತಿದ್ದಿ, ಅಚ್ಚು ಹಾರಿಸುವ ಯತ್ನ ಮಾಡಿದರೆ ಬಹಳ ಕೃತಜ್ಞ” ಎಂದ

“ನಿಮ್ಮಲ್ಲಿ ಇರಲಿ; ನೋಡೋಣ” ಎಂದೆ.

ಹೊರಟು ಬರುವಾಗ ಆತನೆ ಹೇಳಿದ-ನಾವೂ ಬೃಹತ್ತಣರು; ನಾವು ಬೃಹತ್ತಣರೆಂದು ಬಂಗಾಳದಲ್ಲಿ ತೀವ್ರಾನವಾಗಿದೆ. ನಾವು ಮತ್ತೀರ್ಥೀಂದ್ರ ಬೃಹತ್ತಣರು. ನಮ್ಮ ಪೂರ್ವಜ-ಮತ್ತೀರ್ಥೀಂದ್ರ ಎಂಬಿವವನು ವೇದಕಾಲದಷ್ಟು.

ವೇದದಲ್ಲಿ ಮಂತ್ರವೇ ಇದೆ..... ಬಂಗಾಲದ ಪ್ರಸಿದ್ಧ ರಾಜ ಮನೇಶನ-ಸೇನರು ನಮ್ಮವರು ಪ್ರಸಿದ್ಧ ವಿದ್ವಾಂಸರಾದ ಡಾ|| ಬಹುದಾಸಾಧ ಹೇ ಆವರು ನಮ್ಮವರು. ಇಲ್ಲಿಗೆ ಬಂದು ನಮ್ಮ ವೇನೆಯಲ್ಲಿಯೇ ಇದ್ದರು.... ನನಗೊಂದು ವಿದ್ವಾವಂತ ಬೃಹತ್ತಣ ಕನ್ನೆ ಬೇಕಾಗಿದೆ ತಮ್ಮ ಶೈರೀತ್ವಾಹದ ಮೂಲಕ ಶ್ರೀನಾಥರವರು ಏನಾದರೂ ಮನಸ್ಸು ಮಾಡಿದರೆ....

ಎನೇನೋ ಹೇಳಿದ. ಒಂದಕ್ಕೂಂದು ಅಸಮಂಜಸ.

ನಾನು ವೇದಲು ಇವನ ತಲೆಯ ಬಗ್ಗೆ ಸಂದೇಹ ಪಟ್ಟಿದು ನಿಷವಿರ ಬೇಕೆನಿಸಿತು.

ಮತ್ತೂ ಹೇಳಿದ-ಗೋಕರ್ಣದ ಮಹಾಬಲೀಶ್ವರನ ಪೂಜಕರು ಇವನ ಮುತ್ತಾತೆಂದಿರಂತೆ. ಜಿಟ್ಟರೆ ಸಾಕೆನಿಸಿತು.

ಕೂಡವಿಕೊಂಡು ಬಂದುಬಿಟ್ಟಿ.

ಮರೆತೆ. ಅವನ ಹೇಸರು ತಿಳಿಸಲಿಲ್ಲ. ದೇವನಾಥ—ಅದವನ ಹೇಸರು. ಈತನು ಆರ್ಯಸಮಾಜದಲ್ಲಿ ಕೊಂಚ ಓಡಾಡಿಕೊಂಡಿದ್ದು. ಇವನ ಬಗ್ಗೆ ವಿವರ ತಿಳಿದುಕೊಳ್ಳಬೇಕೆಂದು ನನ್ನ ಪರಿಚಯಸ್ಥ ನರಹರಿಶಮ್ಮನನ್ನು ಕೇಳಿದೆ. ಆತ, ಆರ್ಯಸಮಾಜ ಖಪಟಿವನ ನಡೆಸಲು. ಆದರೆ ಉಳಿದೆಲ್ಲ ವಿಚಾರದಲ್ಲಿ ಕಟ್ಟಾಗ್ತಾ ಬ್ರಾಹ್ಮಣ. ಅವನು ಹೇಳಬಹುದಾದ ವಿವರಗಳನ್ನು ಲ್ಲಿ ತೂರಿ, ಕಸ ತೆಗೆದು ಚರಡಿ ಹಿಡಿದರೆ ಕೊಂಚಭಾಗ ಸತ್ಯಾಂಶ ಹೊರಬಿತ್ತು.

ಇವನು—ದೇವನಾಥ, ಈಚೆಗೆ ದೇವನಾಥನಾದ. ಹಿಂದಿನ ಹೇಸರು ದ್ವಾರವಪ್ಪ. ಇವರು ಬೆಸ್ತ್ರರ ಜನ. ಹರಿಹರ ಪ್ರಾಂತದವರು. ಉಳಿದ ವಿವರ ಅವನಿಗೆ ಗೊತ್ತಿಲ್ಲ. ‘ಇವನ ಬ್ರಾಹ್ಮಣದ ಚಾಪಲ್ಯಕ್ಕೇನು ಕಾರಣ?’ ‘ಅದೊಂದು ಮುಟ್ಟಾಳತನ !’

ತನ್ನ ಕುಲ, ಕೆಲವರ ದೃಷ್ಟಿಯಿಂದ ನಿನ್ನ ಕೇಳು. ಇಂದು ಆದು ತನ್ನ ಶೀಲ, ಸಂಸ್ಕಾರ, ತಪದಿಂದ ಉಳ್ಳವಾಗಬಾರದೇಕೆ? ಈ ವಾತನ್ನು ಹೇಳಲು ಅವನಲ್ಲಿಗೆ ಹೋದೆ. ಅವನ ಬಗ್ಗೆ ಮನಸ್ಸು ಬಹಳ ಅಸಹ್ಯಗೊಂಡರೂ ಇವನ ಪ್ರಣಯದ ಕಫೀಯೇನು, ಎಂದು ತಿಳಿಯುವ ಆಶೀ.

ತನ್ನ ವಿಚಾರ ತಿಳಿಸಲು ಆತನಿಗೆ ಬಹಳ ಕುಶಲೂಕಲ. ‘ತಾನೇನು ಭಾವಿಸಿಕೊಳ್ಳತ್ತೀರೋ?’ ಸಂಕೋಚದಿಂದ ಆರಂಭಿಸಿದ.

‘ಹೋ; ಪ್ರಣಯಕ್ಕೆ, ಪ್ರಣಯದ ಶೋಕಭಾರಕ್ಕೆ ಜನ ಹೊಷಬರಲ್ಲ’.

ಅವನು ಪೂರ್ಣಾದಿಂದ ಬಂದಾಗ ತರುಣ; ಇಪ್ಪತ್ತು ಮೂರು ಇಪ್ಪತ್ತು ಶಾಲ್ಯರವನು. ತಾರುಣ್ಯವು ಉಜ್ಜ್ವಲವಾದ ಕಾಲ! | ಕಲೆ ವ್ಯೇಗೂಡಿ, ಅದರ ಮೇರುಗಿನಿಂದ ತನ್ನ ವ್ಯಕ್ತಿತ್ವ ಬೆಳಗಿದಾಗ, ತರುಣನು ಜಗತ್ತು ತನ್ನ ಅಧಿನೆ, ಧಾರು ಬಗೆದನು. ಉತ್ತರಾದಿ ಸಂಗೀತಕ್ಕೆ ನೋಹಿಸಿದವರೂ ಇದ್ದರು. ಬಂದು ಬೆಂಗಳೂರಿನಲ್ಲಿ ಗಾಯನ ಶಾಲೆಯನ್ನು ಆರಂಭಿಸಿದ. ಉತ್ತರಾದಿ ಸಂಗೀತದ ಲಾಲಿತ್ಯಕ್ಕೆ ಮನಸ್ಸೀತ ಜನರು ತಮ್ಮ ಮಕ್ಕಳನ್ನು, ಹುದುಗ ಮುಂಗಿಯರನ್ನು ಇವನ ಶಾಲೆಗೆ ಕಳುಹಿಸುತ್ತಿದ್ದರು. ಸಂಗೀತಗಾರರಿಗೆ

ಶೀಲಸ್ಥೀರ್ಥ ಕಡಮೆ, ಎಂಬ ಅವವಾದಕ್ಕೆ ಪಕ್ಕಾಗದಂತೆ ಬಹಳ ಎಚ್ಚರದಿಂದೆ ಇದ್ದ.

ಇವನ ಶಾಲೆ ಬಹಳ ಅಭಿವೃದ್ಧಿ ಹೊಂದಿತು. ನಾಲ್ಕುರು ವರ್ಷಗಳಲ್ಲಿ ಇವನೂ ಹತ್ತಿರ್ಪತ್ತು ಸಹಸ್ರ ದುಡಿದು ಮನೆ ಅಂಗಡಿಗಳನ್ನು ಕಟ್ಟಿಸಿ ಹಣದೆ ವಿಷಯಕವಾದ ಚೆಂತೆಯಿಂದ ಮುಕ್ತನಾಗಿದ್ದ.

ಕೆಲವರು ಹೆಣ್ಣು ಮಕ್ಕಳ ಮನೆಗೂ ಹೋಗಿ ಪಾಠ ಹೇಳಿ ಬರುತ್ತಿದ್ದು ದುಂಟು. ಆಗ ಈ ಬಗೆಯ ಸುಧಾರಿಸಿದ ಜೀವನವನ್ನು ನಡೆಸುತ್ತಿದ್ದ ವರಲ್ಲಿ ಅಧಿಕಾರದಲ್ಲಿದ್ದ ಬ್ರಾಹ್ಮಣರೇ ವಿಶೇಷ. ಅವರ ಮನೆಗಳಿಗೆ ಹೋಗಿ ಬರುತ್ತಿದ್ದ ಈತ, ಅವರ ನಯ ನಾಜೂಕಿಗೆ ಮನಸೋತು, ತಾನು ಮೀನು ಹಿಡಿಯುವ ಕುಲದನಸೆಂದರೆ ಅದೆಂತಹ ಹೀನಾಯ, ಎಂದು ಬಗೆದ.

ಬ್ರಾಹ್ಮಣನ ತಿಷ್ಯ; ಇತ್ತು ಕಡೆಯವನಲ್ಲ; ಏನಾದರೋಂದು ಸುಳ್ಳಿ ಹೇಳಿ ತನ್ನ ಕುಲ ಮರೆಸಿ ತನ್ನ ವೃತ್ತಿ ಹೆಚ್ಚಿಸಿಕೊಳ್ಳಬಹುದು.

ಅದನ್ನು ಹೊರಗಿಡಹುವ ಗೋಜಿಗೇ ಹೋಗದೆ, ಏನೋ ಹೇಳಿ, ಎಲ್ಲಿಯದೋ ಅಂಟಿಸಿ, ಹೊಸದೋಂದ ಹೆಸರನ್ನು ಹುಡುಕಿಕೊಂಡು, ಇವನಂತಹ ಕೆಲವರನ್ನು ಕಲೆಹಾಕಿ ‘ಮತ್ಸ್ಯೋಽದ್ರ’ನ ಅನುಯಾಯಿಯಾದ ‘ಬ್ರಾಹ್ಮಣ’ ಸಾದ.

ಇವನ ಸೌಮ್ಯ ಭಾವ, ಸೌಜನ್ಯ, ಸೈಹ ಗುಣಗಳನ್ನೂ, ಆಶ್ರಯ ಮನೋಭಾವವನನ್ನೂ ಜನ ಮೆಚ್ಚಿ, ಇವನ ಹಿಂದಿನದನ್ನು ಕೆಳಕುವ ಗೋಜಿಗೆ ಯಾರೂ ಹೋಗದಿದ್ದರು.

ಈತನು ಪಾಠ ಹೇಳುವ ಒಂದು ಮನೆ, ವಿಟ್ಟಲ ರಾವ್ ಮುಕ್ತಾಂಕರ್ ಎಂಬ ಮಹಾರಾಷ್ಟ್ರ ಬ್ರಾಹ್ಮಣನಾದು. ಆತನ ವಂಕಜರು ಮೈಸೂರು ಹಿಂದಿನ ಇತಿಹಾಸ ಕಾಲದಲ್ಲಿ ಇಲ್ಲಿ ಬಂದು ನೆಲಿಸಿದವರು. ಇವನು ಎಂಜಿನೀಯರ್ ಆಗಿದ್ದ. ಹಣ ವಿಶೇಷಗಳಿಗೆ, ಇಟ್ಟು, ಕಾಲವಾಗಿದ್ದ. ಭವ್ಯ

ವಾದ ಮನೆಗೆ ಒಡೀಯರು ಮೂವರು-ಶಾಂತಾಬಾಯಿ ಹೆಂಡತಿ, ಬಾಲವಿಶಂತು ಮಗಳು ನೇಣು, ಮುಟ್ಟಾ ಅ ಮಗ ಗೋಪಾಳ-ಚಿಕ್ಕವನು.

ವಿಶಂತವಿಗೇರೆ ಸಂಗೀತ ಶಾರೆ? ಅವನ ಜನ ಅವನಿದ್ದಾಗ ಆಕ್ಷೇಪಿಸಿದ್ದರು. ಆದರೆ ಬಾಳ್ಯದಲ್ಲಿ ಮದುವೆ ಮಾಡಿದ ಅವಿನೇಕವನ್ನು ಕಂಡ ತಂದೆ, ತನ್ನ ಮಗಳು ಅಪ್ಪಬುದ್ಧಮತ ಯಾಗಬಾರದು, ತನ್ನ ಒಂಟಿ ಬಾಳನ್ನು ಆದಪ್ಪು ಮರೀಯಬೇಕು ಎಂದು ಬಯಸಿ ಆವಳಿಗೆ ಓದಿಗೆ ಹಾಕಿದೆ; ಮರಾಟ ಸಂಗೀತ ಕಲಿಷಲು ಇವನನ್ನು-ದೇವನಾಭನನ್ನು ಗೊತ್ತುಮಾಡಿದ.

ಮಹಾರಾಷ್ಟ್ರದ ಕೇಂದ್ರ ಸಾಫ್ತನದಲ್ಲಿ ಇದ್ದ ವಿದ್ಯೇಗಳಿಸಿದ ಸಂಗೀತ ಗಾರ, ಅವರ ಮನೆಯಲ್ಲಿ ತನ್ನ ವಿದ್ಯೆಯಿಂದ, ಅವರ ಮನೆ ಮಾತಿನ ಪರಿಜಯ ದಿಂದ ವಿಶೇಷ ಬಳಕೆಯವನಾಗಿದ್ದ. ಆಲ್ಲದೆ ಗಂಡಸಂಲ್ಪದ ಮನೇ- ಯಾರಾದ ರೊಬ್ಬರು ಆಪ್ತರಾದರೆ ಅವರ ಅವಲಂಬನ ಹೆಂಗಸರಿಗೆ ಬೇಕಾಗುತ್ತದೆ.

ಕಾನನದ ಬೆಳದಿಂಗಳಂತೆ-ಎಂಬುದೊಂದು ಸಾಧಾರಣ ರೂಢಿಯಲ್ಲಿ ರುವ ಉಪಮಾನ. ಕಾನನದ ಬೆಳದಿಂಗಳೊಂದೇ ಷ್ವಾಫ್ರವಲ್ಲ. ಕಾನನದ ಹೂಪು, ಕಾನನದ ಹಣ್ಣು, ಕಾನನದ ಶಾಂತಿ-ಚೆಲುವು ಇವೆಲ್ಲ ಷ್ವಾಫ್ರ ಅನುಭ್ರವಿಸುವವರಿಲ್ಲದೆ. ಹಾಗೆಯೇ ಮೂರು ಪರಂಪರೆಗಳ ಕಾನನದಲ್ಲಿ ನೇಣು ಬಾಯಿಯ ಸೌಂದರ್ಯ-ಯಾವನ ಎರಡೂ ಷ್ವಾಫ್ರವಾಗುತ್ತಿದ್ದವು. ಆದರೆ ಏರು ಒನ್ನನದ ಕಾಪು, ರತ್ನ ಆಶೆ, ಪುರಾಣ ಸಾಮೀಪ್ಯ, ಏಕಾಂತವಾಗಿ ಆತನೊಂದಿಗೆ ಗಂಟಿಗಟ್ಟಲೆ ಕಳೆಯಬೇಕಾದ ಆವಕಾಶ, ಆವಕಾಶ ಕಲ್ಪನೆ ಇದ್ದಾಗ, ಕಾಮದ ಬಿಸಿ ಮೃಗೀರದೆ ಇರುವುದು ನೇಣು ಬಾಯಿಗೆ ಆಗಲಿಲ್ಲ.

ಒಂದು ದಿನ ಮುಂಕ ಗೋಪಾಳನ ಕೂಡ ದೇವನಾಥ ಮತ್ತು ನೇಣು, ಈ ಮೂವರು ವಿಕೊನ್ಯಾರಿಯದಲ್ಲಿ (ಆಗ ಆ ಬಗೆಯ ವಾಹನಗಳೇ ಅನುಕೂಲಸ್ಥ ಮನೆಯಲ್ಲಿ ಬಳಕೆಯಲ್ಲಿದ್ದವು) ಸೌತ್ರ ಪೆರೇಡಿನಲ್ಲಿ ನಡೆಯುವ ವಣಾರ ಚಂಭದ ಸೈನಿಕ ಕವಾತನ್ನು ನೋಡಲು ಹೋಗಿದ್ದರು.

ಅ ಮುಂಕ ದಾರಿಯಲ್ಲಿ ಇಳಿದು ಒಂದು ವಿಲಿಟರಿ ಹೋಟಿಲಿಗೆ ಹೋದೆ.

‘ನಿವ್ಯ ಹೋಗಿ; ನಾನು ಬರ್ತೇನೆ’ ಎಂದು ಹೋಳಿ ಹೋದ. ಹದಿನೇಳು ಹದಿನೆಂಟು ವರ್ಷಕ್ಕೆ ಇದನ್ನೆಲ್ಲ ಕಲಿತ್ತಿದ್ದ. ವಿಧವೆಯ ಮಕ್ಕಳು ಅಂತೆ ತಪ್ಪುವುದು ಹೊಸತೀನೂ ಅಲ್ಲ.

ಅವನು ಬಾರದೆ, ಅವನಿಗಾಗಿ ಗಾಡಿ ನೀಲ್ಲಿಸದೆ-‘ಗಾಡಿ ಹೋಗಲಿ’ ಎಂದಳು ಹುಡುಗಿ; ಗಾಡಿ ಹೋರಟಿತು. ಎದುರಿಗೆ ಕೂತಿದ್ದ ದೇವನಾಥನನ್ನು ಹತ್ತಿರ ಪಕ್ಕಕ್ಕೆ ಕರೆದು ಈರಿಸಿಕೊಂಡಳು. ಇವನು ಬಲು ಸಂಕೋಚಿಸಿ ಪಟ್ಟಿ. ಅವಳು ಬಿಡಲಿಲ್ಲ. ಗಾಡಿಯವನ ಕಿವಿಗೆ ಬಿದ್ದು ಆಭಾಸವಾಗಬಾರದೆಂದು ಒಂದು ಪಕ್ಕಕ್ಕೆ ಕೂತೆ. ಗಾಡಿ ಹೋಗುತ್ತಿತ್ತು. ರಸ್ತೆಯಲ್ಲಿ ಕುಲುಕೆದಾಗಿ ಇಬ್ಬರ ಮೈ ತಗುಲುವುದು-ಅಥವ ಆಕ್ಯಾಮಿ ಚೇಕೆಂದು ತಗುಲಿಸುತ್ತಿದ್ದ ಹೇನೋ! ಆಗ ಇದ್ದ ಸೈಲೆಂಟ್ ಸಿನಿಮಾ ಚಿತ್ರಗಳಲ್ಲಿ ಕಾವೋತ್ತೀರ್ಜಕ ವಿಲಾಸಗಳು ಹೆಚ್ಚು. ಅವನ್ನೆಲ್ಲ ಅವಳು ನೋಡಿದ್ದಳು. ನೇರಿನ ಕೆಳಗೆ ಗಂಡು ಹೆಂಗಸರು ಪರಸ್ಪರ ಕಾಲನ್ನು ಮೆಲ್ಲಿನೆ ತುಳಿಯುವುದು, ಅರ್ಥಪೂರ್ವ ವಾಗಿ ನೋಡುವುದು, ಕೈ ಹೊಂದಿದರೆ ಮರೆಯಲ್ಲಿ ಹಿಸುಕುವುದು ಮೈಯ ಸೆರು ಮುಖ್ಯದೆ ಇರುವುದು ಇದನ್ನೆಲ್ಲ ನೋಡಿದ್ದ ಆಕೆಗೆ-ಇಸ್ತುತ್ತು ವರ್ಷ ಯೋಷ್ವನದ, ಪುರಾಣ ಸ್ವರ್ವದ ದಿವ್ಯಾನುಭವದಿಂದ ವಂಚಿತಳಾದ ಬಾಲವಿ ತಂತುವಿಗೆ-ಈ ಏಕಾಂತ ಸಹಂತರಿ, ಕುದುರೆ ಗಾಡಿಯಲ್ಲಿನ ಸಂಚಾರ ನಿಬಾರಧಿ ತವಾಗಿ ಅವಕಾಶವನ್ನು ಕಲ್ಪಿಸಿತು. ಅವನ ಎದೆ ಹೊಡಿದುಕೊಳ್ಳುತ್ತಿತ್ತು. ಬಹಳ ಭಯದಿಂದ ಅವಳನ್ನು ನೋಡಿದನು. ಏನೋ ಯೋಚಿಸಿ ಸಿರಿನ ಆಚೆ ಮೂಲೆ ಹಿಡಿದು ಕುಳಿತನು. ಹುಡಿಗಿ ಸ್ವಲ್ಪ ಹೊಕ್ಕು ಸುಮ್ಮನಾದಳು. ಮತ್ತೆ ಇವನ ಕಡೆ ನೋಡಿ ಮುಖ ಮೈಯನ್ನು ಸೋಟ್ಟಿಮಾಡಿ ತನ್ನ ಅಸಮೃತಿಯನ್ನು ಸೂಚಿಸಿದವಳಂತೆ ಅನೋ ಮೂಲೆ ಹಿಡಿದು ಕೂಡಳು. ಆ ಹುಡು ಗತನದ ಜೀಲ್ಲಾಟಿ ಇವನಿಗೆ ಮುದ್ದಾಗಿ ಕಂಡಿತು. ಕಂಡಾಕ್ಕಣಾ?

ಒಂದು ಹಳ್ಳಿಗರ ಗಾದೆಯದೆ-ಹೆಂಗಸು ನಾಯಿ (ಮಾಯೆ) ಗಂಡಸ ನಾಯಿ. ಇದರಲ್ಲಿ ನಿಜವಿರಚಿತು. ಸಂಗೀತದ ಮೇಷ್ಪರಿಗೆ ತಳಮಳ ಹೆಚ್ಚಾಯಿತು. ಎದೆಯಲ್ಲಿ ಸರಳ, ಜಂಟಿ ವರಸೆಗಳೆಲ್ಲ ತಾಳ ಹಾರೆ ಕುಟ್ಟಿ ಹೊಡಗಿದವು.

ಜನಸಂದರ್ಭ ಬಹಳ. ಗಾಡಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸುವುದಕ್ಕೆ ದಂಡಿನ ಶೋಲೀಸರು ಅವಕಾಶಕೊಡರು. ಹುಡುಗಿ ಗುಂಪಿನ ಮಧ್ಯ ಬರಲಾರೆನ್ನು ತ್ವಾಳೆ. ಗಾಡಿಯೊಳಕ್ಕೆ ಹತ್ತಲು ಇರುವ ಕಾಲಿಂಬಿನ ವೇಲೆ ನಿಂತಿದ್ದಾಳೆ. ‘ಗುರುಗಳೇ ಕಾಣಿಸುವುದಿಲ್ಲ.’ ‘ಹತ್ತಿರ ಬಸ್ಸಿ, ಭುಜ ಹಿಡಿದು ನಿಲ್ಲುತ್ತೇನೆ’ ಎನ್ನು ತ್ವಾಳೆ. ‘ಗಾಡಿಯವನಿದ್ದಾನೆ’, ಎಂದರೆ ‘ಮುದುಕ; ನಮ್ಮಲ್ಲಿ ಬಹಳ ಸಲಿಗೆ; ಪರವಾ ಇಲ್ಲ’ ಎನ್ನು ತ್ವಾಳೆ.

ಇವನು ನೋಡುವುದಕ್ಕೆ ಬಿಡಳು. ಇವನು ದೂರ ಸರಿದರೆ ಕೂಗಿ ಕೊಳ್ಳುತ್ತಾಳೆ. ‘ಒಂದೇ ಒಂದು ಸಲ ತೋರಿಸಿ ಬಿಡಿ’ ಎಂದು ಅಂಗ ಲಾಜುವಳು.

“ಹೇಗೆ ತೋರಿಸುವುದು?—ನೀನು ಬಹಳ ವೋಟಿ. ನಿನ್ನನ್ನು ಯಾರಾ ದರೂ ಎತ್ತಿ ತೋರಿಸಬೇಕು.” ಅದೇ ಅವಳಿಗೆ ಬೇಕಾದದ್ದು. ಹರಕ್ಕೆ ಕೊತಳು; ಮಕ್ಕಳಾದುವಂತೆ ರಂಪ ಮಾಡಿದಳು. “ಇಲ್ಲ ಕೂತುಬಿಡ್ಡೇನೆ.” “ನೇಲದ ವೇಲೆ ಬಿದ್ದು ಬಿಡ್ಡೇನೆ.” ಅಷ್ಟೇಯಿಂದ ಲಲ್ಲಿ ಮಾಡಿ ಬೇಳಿಸಿದ ಹೆಣ್ಣು, ದೃವಮೋಸ ಮಾಡಿತೆಂದು ಸಹಾನುಭೂತಿಯ ಮುದ್ದಿನಲ್ಲಿ ಬೇಳಿಸಿದ ಹೆಣ್ಣು, ತಂದೆಯ ಅಂಕೆಯಲ್ಲದೆ, ತಾಯಿಯ ಭಯ ಮೀರಿ, ಏಕಾಂತವಾಗಿ ಈತನೊಂದಿಗೆ ವ್ಯವಹರಿಸುವ ಹೆಣ್ಣು!

ಇವನ ಮನಸ್ಸಿಗೂ ಏನನ್ನೀ ಸಿತೋ....“ಒಂದೇ ಒಂದು ಚಾರಿ; ಜನ ನೋಡಿದರೆ ಏನೆಂದುಕೊಂಡಾರು? ಮತ್ತೆ ಕೇಳಿಕೊಡು” ಎಂದು ಕಟ್ಟು ಮಾಡಿದ.

“ಯಾರು ನೋಡುತ್ತಾರೆ? ಅಲ್ಲಿ ನೋಡಿ, ಆ ಯಾರೋಷಿಯನ್ನ ಆ ಚೆಟ್ಟೀಗಾರ ಜನ ಹಾಗೆ ಮಾಡೋಲ್ಲವೆ?”

ಅವಳ ಕಂಕುಳಗಳಲ್ಲಿ ಕೈಗಳಿರದನ್ನು ಇಟ್ಟು ಎತ್ತಿ ತೋರಿಸಿದ, ಆ ಸುರಖು ಹೊಡಿಯುವ ಸಾಲ್ಪಾಂಡ ಶಿಪಾಯಿಗಳ ಬಗೆಯನ್ನು.

ಮಾನವ ಸ್ವಭಾವವನ್ನು ಬಲ್ಲ ಹರಿದಾಸ-“.....ಅಂಗನೆಯ ಕಂಕು

ಇಲ್ಲಿ ಕೈಯಿಟ್ಟು ನಗಿಸುವುದು ” ಎಂದಿದ್ದಾನೆ. ಆ ಸುರುಟಿನ ಪಟ್ಟಾಚಿ ಶಬ್ದಲ್ಲಿ ಇವಳ ಅಲೆಯಲೆಯಾದ ನಗು ಅಣಿಗೊಳಿಯಿತು.

ಪಾಪದ ಮೊದಲ ಅರಿವು ನಮ್ಮ ಮೂಲ ಮಾತಾ-ಪಿತೃಗಳಿಗೆ, ಆ ತಿನ್ನ ಕೂಡದೆಂದು ನಿಷೇಧವಾಗಿದ್ದ ಹಣ್ಣಿನ್ನು ಸೈತಾನ ತಿನ್ನ ಸಿದನಂತರ ಆಯಿತೆಂದು ಕೃಷ್ಣಿಯನ್ ಜೀಬಲು ಹೇಳಿದೆ. ಅದರ ವಾಸ್ತವಾಂಶ ಲೋಕಾನುಭವದಿಂದ ಕೂಡಿದುದು. ಕಂರುಳಲ್ಲಿ ಕೈಯಿಟ್ಟು ಎತ್ತಿದಾಗ ತೆದೆ ತೂಬಿನಲ್ಲಿ ನುಗ್ಗಿನ ಜಲರಭಸದಂತೆ ಆಶೆ ಉದ್ದೇಖ ಉಕ್ಕಿದವು ಇಬ್ಬರ ಮನಸ್ಸಿನಲ್ಲಿ. ಹುಡುಗಿ ಆಗ ಬೆವತಕ್ಕ-ಮುಖ ಕೆಂಪಗಾಯಿತು. ಇವನಿಗೆ ಅಸಾಧಾರಣಾಭ್ಯಯವಾಯಿತು. ನಾಲಗೆ ಒಣಿಗಿತು. ಕೊಂಚ ಹೊತ್ತುದವೇಳಿ:

“ ಏನಮ್ಮು ನೀನು, ನನ್ನೊಂದಿಗೆ ಹೀಗೆಲ್ಲ ಆಡಬಾರದು ! ”

ಹುಡುಗಿ ಇವನನ್ನೇ ನೋಡಿ, “ ನನಗೆ ಹಾಗೆ ಕರೆಯಬೇಡಿ ಗುರುಗಳಿ,” ಎಂದಳು.

ಬೆದರಿ ಈತ, “ ವಾತ್ತಿ ಏನೆಂದು ಕರೆಯಬೇಕು ? ” ಎಂದ.

“ ಸಮ್ಮನೆ ಕರಿರಿ; ವೇಣಾ ಅನ್ನಿ. ಅದೇ ಹಿತವಾಗಿರುತ್ತೆ.”

ತನಗೇನೊ ಗ್ರಹಚಾರ ಎಂದುಕೊಂಡ. ಗ್ರಹಚಾರ ಒಳ್ಳೆಯಾದರೂ ಆಗಬಹುದು, ಕಟ್ಟಿದ್ದಾದರೂ ಆಗಬಹುದು!

ಆದರೆ ಮನಸ್ಸಿನ ಆಶೆ ಕ್ಷಯಿಸಲಿಲ್ಲ. ಕಳ್ಳುತನದಲ್ಲಿ ವೃದ್ಧಿಯಾಗಿರಬೇಕು.

ವಾವಸು ಬಂದರಂತೆ. ಬರುವಾಗ ಇಬ್ಬರೂ ಸುಮ್ಮನಿದ್ದರು. ಮಾತ್ರಾಡದೆ ಒಬ್ಬರ ಕಡೆಗೊಬ್ಬರು ನೋಡದೆ ಇದ್ದರು. ದಾರಿಯಲ್ಲಿ ಇಳಿದು ಹೊಗಿದ್ದ ಮಡ್ಡಿ ಗೋವಾಳ ಹತ್ತಿ, ಎರಡು ಕಾಗದದ ಕಟ್ಟಿನ್ನು ಬಿಟ್ಟಿದ.

“ ಏನೋ ಅದು ? ” ದೇವನಾಥ ಕೇಳಿದ.

“ ಹೀಫಿನ್‌ ಮೇಷ್ಟ್‌! ಹೀಫಿನ್‌.”

“ ಏನಿದು ಹೀಗದೆ ?”

“ ಇದು ಕೌವ್ನಾಟೆಂಗ್‌, ಇದು ಹ್ಯಾಮ್‌. ನನ್ನ ಸಿಸ್ಟರಿಗೂ ನಿಮಗೂ ತಂದೆ !”

ಹುಡುಗಿ “ ಇಳಿ, ಗಾಡಿಚಿಟ್ಟು! ” ಎಂದಳು.

“ ನಾನು ಇಳಿಯೋಲ್ಲ.”

ನೂರೆಡಳು. ಅಳ ತೊಡಗಿದ. ಹದಿನೆಂಟು ವರ್ಷದ ಕೂಸು. “ ಬಿಸ್ತ್ರಾಕು ಆದನ್ನು ! ಹಾಳಾದವನೆ ! ” ಎಂದಳು ಆಸಹ್ಯದಿಂದ. “ ಉಂಟಿ ಮಾಡಿ ತಿಂತೇನೂ ಉಂ ! ಬಿಸ್ತ್ರಾಕೊಕೇನು ತಂದಿರೋದು ? ”

ರೋಸಿ ತಲೆಯಮೇಲೆ ಕೈ ಹೊತ್ತು ಕೂತುಬಿಟ್ಟಿಳು. ಇವರಿಗೆ ಕಾಣುವಂತೆ ಆತ ಅದನ್ನು ಕಚ್ಚಿ ತಿನ್ನ ತೊಡಗಿದ.

ಮುಖ್ಯಾ ಇನಾಗಿದ್ದ ಮೇಷ್ಟ್ ರು ಕಡು ಬೆಪ್ಪನಾಗಿ, ಆ ವಿಜಾತಿ ವರ್ತನೆ ಸೇರುತ್ತು, ಹಿಂದೆ ಹುಡುಗಿ ನಡೆಸಿದ ವಿಜಾತಿ ವರ್ತನೆ ನೇನೆಯುತ್ತು ಗಾಡಿಯಲ್ಲಿ ಕೂತಿದ್ದ ಮಾತ್ರ.

ಸಿಟಿಗೆ ಬಂದರು. ಇವನು ತನ್ನ ಪಾಠಶಾಲೆಯ ಹಾದಿ ಬರಲು ಅಲ್ಲಿಳದ. ಅವರು ಮುಂದೆ ಹೋದರು.

ಮನೆಯಲ್ಲಿ ಕುಳಿತು ಆ ದಿನ ನಡೆದುದೆಲ್ಲವನ್ನೂ ಯೋಚಿಸಿಕೊಂಡ. ಭಯವಿಶುವಾದ ಸುಖವಾಗುತ್ತಿತ್ತು. ಅದನ್ನು ಮನಸ್ಸಿಗೆ ಖಚಿತವಾಗಿ ಹೇಳಿಕೊಳ್ಳಲಾರ. ಆದರೆ ಆ ಸುಖ, ಆಸ್ತರ್ ಸುಖ, ಅದು ಕೆರಳಿಸಿದ ಉದ್ದೇಶಗೆ ಸುಖ, ಒಮ್ಮೆಮ್ಮೆ ಬೆಳಕಿನ ಬಿಂಬ ಅಲೆಗಳ ದೇಶೆಯಿಂದ ನೀರಿನಲ್ಲಿ ದೊಡ್ಡದು ಕೆಡು ಆಗುವಂತೆ, ಆ ಮನಸ್ಸಿನ ಭಾವತರಂಗಳಿಂದ ದೊಡ್ಡದೂ ಶಿರದೂ ಆಗಿ ನರ್ತಿಸುತ್ತಿತ್ತು.

ಇವನಿಂದ ಏನೊಂದೂ ಉತ್ತೀರ್ಜನವಿಲ್ಲದೆ ಅವಳಾರೀತಿ ವರ್ತಿಸಿದಳೆಂದು ನನ್ನೊಂದಿಗೆ ಹೇಳಿದ. ಸಾನದನ್ನು ನಂಬಲಿಲ್ಲ.

“ ಸರಿ, ಮುಂದೆ ಹೇಳಿ. ” ಎಂದೇ.

ಮಧ್ಯಾಹ್ನ ಅವರ ಮನಿಗೆ ಪಾಠಕ್ಕೆ ಹೋಗಲಿಲ್ಲ. ಹೋಗುವ ಢ್ಯೇರ್ಕ್ಯು ವಿರಲಿಲ್ಲ.

ಸಂಚೇಯಾಯಿತು. ಶಿವ್ಯರಿಗೆ ಸಂಚೇಯ ಪಾಠವೂ ಆಯಿತು. ಇವತ್ತು ಮೇಷ್ವರು ಏಸೋ ಒಂದು ವಿಧವಾಗಿದ್ದಾರೆ; ಎಂದು ಹುಡುಗರಾಡಿಕೊಂಡ ಮಾತು ಇವನಿಗೂ ಕೇಳಿಸಿತೆಂತೆ.

ಕದ್ದು ತಿನ್ನುವ ಹದಾರ್ಥ ಬಲುರುಚಿ ಯಂತೆ.

ಈ ಕಳವಿನ ಮಾಲು ದೋಡೆಯಬಹುದಾದಾಗ ಅದರ ವಿಚಾರ ಬಲು ಮಧುರವಾಗಿತ್ತು ಮನಸ್ಸಿಗೆ. ಆದರೆ ಕಳುವಿನ ಮಾಲು! ಭೀತಿಯಿರವುದಿಲ್ಲವೇ?

ಇಲ್ಲಿ ಬದುಕಿದ್ದೇನೇ; ಬಾಳಿದ್ದೇನೇ. ನಾಲ್ಕುರ ಸಹಾನುಭೂತಿಯಿಂದ ಜೀವನ ಕಲ್ಪಿಸಿಕೊಂಡಿದ್ದೇನೇ. ಮರ್ಮಾದೆಯಿಂದ ಬಾಳಿದ್ದೇನೇ. ಹೀಗಿರುವಾಗ, ಅಸ್ವತಂತ್ರಾಗಿರುವಾಗ ಈ ಹುಡುಗಿ, ವಿಧನೆ, ಬ್ರಾಹ್ಮಣ ಹುಡುಗಿ—ಇದರ ಪರಿಣಾಮವೇನೋ? ಎಂಬ ಭೀತಿಯೊಂದು ಕಡೆ. ಆ ಹುಡುಗಿಯೊಂದಾಗಿದ ಚೆಲ್ಲಾಟ ನೇನಷಿಗೆ ಬಂದಾಗ ಸುಖವಾಗುತ್ತಿದ್ದಿರಬೇಕು. ಆಶೆ ಬೇಕಿಯುತ್ತಿದ್ದಿರಬೇಕು ಅವಳ ಬ್ರಾಹ್ಮಣ ಹುಡುಗಿ; ತನ್ನನ್ನು, ಮೀನು ಹಿಡಿದ ಕುಲದವನನ್ನು ಮೋಹಿಸಿದ್ದು; ಅಡೋಂದು ಪರಮ ಭಾಗ್ಯ. ತನ್ನ ಬಗ್ಗೆ ತನಗೇ ಅಡಿಕೆಮೈಯಾಗಿರಬೇಕು. ತನ್ನ ಯೋಗ್ಯತೆ ದೊಡ್ಡಿದ್ದು! ಹೀಗೆಲ್ಲ ಭಾವ ಬೇಕಿದಿರಬೇಕು. ಆದರೆ ಮರುಕ್ಕಣಿದಲ್ಲಿ ಅತಿ ಭಯ. ಅವಳು ಬ್ರಾಹ್ಮಣ ಹೆಣ್ಣಾಗಿರುವುದೇ ಭೀತಿಗೆ ಕಾರಣ. ಆದರೆ ಇವರೇನು ತನಗಿಂತ ಮೇಲು? ಆ ಹುಡುಗಿ. ಹಸುವಿನ ನಾಲಗೆ-ಹಂದಿಯ ತೊಡೆ ತಿನ್ನು ಲಿಲ್ಲವೇ? ಆದರೆ ಅದನ್ನು ಇಡೀ ಜಾತಿಗೆ ಅನ್ವಯಿಸುವ ಢ್ಯೇರ್ಕ್ಯು ಹೇಗೆ? ಒಬ್ಬ ತಿಂದರೆ ಜಾತಿಗೆಲ್ಲಾ ಹಾನಿಯೇ?

ಅವನ ಮಾತಿನಿಂದ ಆಗ ಅವನ ಮನಸ್ಸು ಅತಿ ಹೊಯ್ದಾದುತ್ತಿದ್ದಿತೆಂದು ಸನಗೆ ತಿಳಿದು ಬಂದಿತು. ಆದರೂ ಆ ಅವಿಚಾರಿ ಹೆಚ್ಚಿನ ಪ್ರಣಯ ಇವನ ತಲೆಗೊಂದು ಶರೀರಕ್ಕಿಂತೇ ಆಗಿದ್ದಿರಬೇಕು.

ಹುಡುಗಿ ಎರಡುಬಾರಿ ಹೇಳಿಕಳುಹಿಡಿದಳು. ಮೈಯಲ್ಲಿ ನೆಟ್ಟಿಗಿಲ್ಲ; ಇನ್ನು ಶೋಂಚ ದಿನ ಬಿಟ್ಟು ಬರುತ್ತೇನೇ, ಎಂದು ಹೇಳಿಕಳುಹಿಸಿದ.

ಅವಳು ಅಷ್ಟಕ್ಕೆ ಬಿಟ್ಟಿಕ್ಕೆ? ಇವನಿಗೊಂದು ಕಾಗದವನ್ನು ಒಂದು ಕಾಳಿಯ ಮೇಲೆ ಬರೆದು ಮಾಡಿಸಿ ಕಳಿಸಿದಳು. ಸಾಯಂಕಾಲ ವಾರಕ್ಕೆ ಬರುತ್ತೇನೇ-ಇದಿಸ್ತುತ್ತು. ಇವನಿಗೆ ತನ್ನ ತಲೆ ಎಲ್ಲಿ ಹೋಗುವುದೋ, ಎನ್ನ ವನ್ನು ಭಯಿಸಿಯಿತು. ಬೇಡನೆಂದು ಹೇಳಿಕಳುಹಿಸಿಯಾನೇ? ಅದು ಯಾರ ಕೈಗಾದರೂ ಸಿಕ್ಕರೇ? ಹೆಂಗಸರೂ ಇನನಲ್ಲಿಗೆ ಪಾರಕ್ಕೆ ಬರುತ್ತಿದ್ದರು. ಅದು ಹೊಸದಲ್ಲ. ಜನಗಳ ಕಟ್ಟಿಗೆ ಅದರಲ್ಲೇನು ಹೆಚ್ಚಿನ ಅರ್ಥ ಕಾಣಿಸಲಾರದು. ಆದರೆ ಈ ಸನ್ನಿಹಿತದಲ್ಲಿ ಇವನಿಗದೇ ಒಂದು ದೊಡ್ಡ ಅನನ್ತಪ್ರಯ. ಅವಳು ಬಂದಾಗ ಇಲ್ಲದೆ ಹೋದರೂ? ಆದರೆ ತಾನಾಗಿ ಬರುವುದು; ಕಳ್ಳು ತನದ ಮಾಲು ತಾನಾಗಿ ಬಂದರೇ?

ಅಂತೂ ಉಳಿದ. ಸಂಜೆ ಆಯಿತು. ಕಳವಳ ಹೆಚ್ಚುಯಿತು. ಉಂಟಕ್ಕೆ ಹೋಗಲೇ ಇಲ್ಲ. ಹತ್ತಿರದ ಹೋಟೆಲಿನಲ್ಲಿ ಅಲ್ಪಾಹಾರ ಮಾಡಿದ. ಏನಾಗಿ ಬಿಡುತ್ತದೋ? ತನ್ನ ತಲೆಯಲ್ಲಿ ಹೋಗುತ್ತದೋ?

ಅದರೆ ಹುಡುಗಿಯ ಮಾನ? ಇವನ ಗಮನಕ್ಕೆ ಬಂದಂತೆ ಕಾಣಲಿಲ್ಲ.

ಹೊರಭಾಡಿಕೊಂಡು ಮಲಗಿದ್ದಾನೆ. ನಿದ್ದೆ ಬಾರದು. ಹೇಗೆ ಬಂದಿತು? ಹತ್ತು, ಹನ್ನೊಂದು, ಹನ್ನೊಂದೂಕಾಲು, ಹನ್ನೊಂದೂವರೆ, ಹನ್ನೊಂದೂ ಮುಕ್ಕಾಲು, ಹನ್ನೆರಡು ಆಯಿತು. ಸ್ವಲ್ಪ ನಿದ್ದೆಯ ಜೊಂಪು ಬಂದಿತು. ಕದ ಮೇಲ್ಲನೆ ಎಲ್ಲಿಯೋ ಮುಟ್ಟಿದನ್ನು ಶಬ್ದ. ಬೆಚ್ಚಿಬಿದ್ದ. ಮನಸ್ಸಿನ ಬೆಂಕಿ ಇನ್ನು ಸಿಗಿನಿಗಿ ಕೆಂಡವಾಗಿಯೆ ಇತ್ತು. ನಿದ್ದೆಯ ಆವರಣ ಬಾದಿಯ ತೆಳುವು ಸೌರಿಯಂತಹ, ಅಷ್ಟೇ. ಅದು ಹಾಡುವುದು ಏನು ಕಷ್ಟ! ಬಂಯ ಕಾವಿಗೆ ಓಂದೊಂದು ನೇಳಿ ಹಾರುವುದು.

ಎಚ್ಚರವಾಗಿ ಹೋಯಿತು. ದೀಪ ಹಚ್ಚಲಿಲ್ಲ. ಬಾಗಿಲು ಮಲ್ಲನೇ ತೆರೆದ. ಇಬ್ಬರು ನಿಂತಿದ್ದಾರೆ; ಬೀದಿಯ ಬೆಳಕೆನಲ್ಲಿ ಕಾಣಿಸುತ್ತದೆ. ವೇಣಿ! ಗೋಪಾಳ! ಸ್ತುಭಧನಾಗಿ ಹೋದ. ಹೆಂಗಸಿನ ಸಾಹಸ! ವೇಣಿ ಮಾತ್ರ ನಾಡದೆ ಒಳಕ್ಕೆ ಹೋದಳು. ಹೋಗುತ್ತ, ಗೋಪಾಳನಿಗೆ, “ನಿನು ಇಲ್ಲಿ ವರಾಂಡದಲ್ಲಿ ಕೂತಿರು”, ಎಂದು ಸಿಸುಗುಟ್ಟಿದಳು. “ಚೆಳಿ-ನಾನು ಬರ್ತೀನಿ ಒಳಗೆ; ನೀವು ಮಾತ್ರ ಬೆಚ್ಚಿಗೆ ಒಳಗೆ ಇರಿ; ನಾನು ಇಲ್ಲಿ ನಡಗ್ತಾ ಕೂತಿರೀನಿ ? ”

“ಇವನನ್ನು ಯಾಕೆ ರಕ್ಕೊಂಡು ಬಂದೆ? ” ಇವನೆ ಮನಸ್ಸು ಹೇಳಿದುದನ್ನು ಬಾಯಿ ಕೇಳಿತು.

“ಒಬ್ಬಳೆ ಹೇಗೆ ಬರಲಿ? ಸಿನಿಮಾಕ್ಕೆ ಹೋಗ್ತೇವಿ ಅಂತ ಹೇಳಿ ಬಂದ್ವ. ನಾನು ಬರ್ತೀನಿ ಅಂತ ಬರೆದಿದ್ದೂ, ಜಾಂತೆ ಬರೀಬಾರ್ದ್ದ ಗುರುಗಳೇ? ಇವನು ಅಮೃತನಿಗೆ ದೇಹೋಳ್ಳ. ಅವನು, ಅದು ತಿಂದದ್ದು ನಾನೂ ಹೇಳೋಳ್ಳ”; “ಅಲ್ಲೇನೇಂದೂ? ”

“ಹೂಂ, ಹೂಂ, ಕಾಸು ಕೊಡು ಇವಾಗ.”

“ಮನಿಗೆ ಹೋಗೋಣ, ಕೂಡಿರ್ಣಿ.”

“ಕೊಡಬೇಕು, ಮರೀಚಬ್ಬದ್ದು.” ಅವರು ಬಾಗಿಲು ಹಾರಿಕೊಳ್ಳು ಶಿಧ್ಯಾರು.

“ನಾನೂ ಬರ್ತೀನೇ” ಎಂದು ನೂಕಿಕೊಂಡು ಒಳಕ್ಕೆ ಬಂದ.

ಕತ್ತಲು-ಕದ ಮುಚ್ಚಿತ್ತು. ಕಿಟಕಿಗಳು ಮುಚ್ಚಿದ್ದವು. ಗೋಪಾಳ ತಡವರಿಸುತ್ತ, “ನನಗೆ ಸಿಕ್ಕನ್ನ ಹಾಸಿಗೆ! ಬೆಚ್ಚಿಗೆ ಮಲಕ್ಕೊಂತೇನಿ,” ಎಂದ.

ಮಾತ್ರ ಕೇಳಿ ಒಬ್ಬರನ್ನೊಬ್ಬರು ನೋಡಿದರು. ಆದರೆ ಮುಖ ಕಾಣಿಸಿತ್ತಿ?

ಬೆಣ್ಣಮೇಲೆ ಕೈ ಇಟ್ಟಿಕೊಂಡು ಆ ಕತ್ತಲಲ್ಲಿ ಪರಸ್ಪರ ಅವಲಂಬನ ವಾಗಿ, ಉತ್ತೇಜಕವಾಗಿ, ಕೊಣೆಯ ಇನ್ನೊಂದು ಬಾಗಿಲು ತೆರೆದು ದೇವನಾಥ ಹೇಣು ದೊಡ್ಡ ಹಾಲಿನೊಳಕ್ಕೆ ಹೋದರು.

ಸುಮಾರು ಎರಡು ಗಂಟೀಗೆ ದೇವನಾಥ ಗೋಪಾಳನನ್ನು ಎಬ್ಬಿಸಿದ. ಅವನು ಏಳಿಲಾರೆನೆಂದು ರೊಚ್ಚಿ ಮಾಡಿದರೂ ಬಿಡಕೆ ಎಬ್ಬಿಸಿ, ತಾನೂ ಬಷ್ಟ್ಯಿ ಹಾಕಿಕೊಂಡು ಹೋಗಿ ಅವರ ಮನೆಗೆ ಬಿಟ್ಟು, ಅವರ ತಾಯಿಗೆ-ತಾನೂ ಸಿನೀಮಾಕ್ಕೆ ಹೋಗಿದ್ದೆ ನೆಂದೂ, ಮನೆತನಕ ಕಳಸಲು ಬಂದೆನೆಂದೂ, ಹೇಳಿದ.

ಗೋಪಾಳ: “ಇಲ್ಲಮ್ಮು” — ಏನೋಇ ಹೇಳಬೇಕೆಂದಿದ್ದು. ಅಷ್ಟರಲ್ಲಿ ನಿಲ್ಲಿಸಿ, “ಕತ್ತಿ, ನನ್ನ ಜಿಗಟ್ಟೀಯ?” ಎಂದು ಅಕ್ಕನನ್ನು ಹೊಡಿಯಹೋದ. ನಿದ್ದೆ ಗಟ್ಟಿನ ಹೆಂಗಸು ಇದನ್ನೇಲ್ಲ ಗಮನಿಸಿದಂತೆ ಕಾಣಲಿಲ್ಲ. ತೂಕದಿಸುತ್ತು, “ಇಲ್ಲೆ ನುಲಗಿದ್ದು ಬೆಳಗೆ ಹೋಗುವಿರಂತೆ”, ಎಂದಳು.

ಆದೂ ಆಗಬಹುದಾಗಿತ್ತು. ಆದರೆ ನಿಲ್ಲದೆ ಹೊರಟ್ಟಿಬಂದೆ.

ಬೆಳಗೆ ಬಹಳ ಯೋಚಿಸಿದ. ತಾನು ಬಹಳ ಕೆಟ್ಟಿಕೆಲಸ ಮಾಡಿದೆ ಎನ್ನಿಸಿರಬೇಕು. ತನ್ನ ಮರ್ಮಾದೆಯನ್ನು ಈ ಹುಡುಗಿ ಎಲ್ಲಿ ಕಳೆದುಬಿಡು ತ್ವಾಳೋ? ಈ ಭಯ! ಮುಂದೇನು ವಿಪತ್ತು ಕಾದಿದೆಯೋ? ಈ ದುರುಡ! ಏನು ಕೆಲಸ ಮಾಡಿಕೊಂಡೆ! ಕೈ ಹಿಸುಕಿಕೊಳ್ಳುವನ್ನು.

ಆದರೆ ಅನಾಯಾಸವಾಗಿ ದೊರಕಿದ-ಕೊಂಚ ಶ್ರಮದಿಂದ ಲಭ್ಯವಾದ ಹೆಣ್ಣು. ಮನಸ್ಸು ಅವಳ ಬಗೆ ಎಲ್ಲ ಭಾವಿಸಿಕೊಂಡಿತು. ಮೈ ಪುಲಕ ಹೇರಿತು. ಅಂತರಾಳದಲ್ಲಿ ತ್ವಪ್ಪಿ, ಹೆಮ್ಮೆ. ಶೇಳು ಎಂದೆನಿಸಿಕೊಂಡವ ನಾದ ತಾನು ಸಾಧಿಸಿದ ಇದೊಂದು ವಿಜಯ! ಏನೇನೋ ಬಗೆದನು.

ಇದು ಹೀಗೆಯೇ ನಡೆಯಿತು. ತ್ವಪ್ಪಾಚಾಪಲ್ಯಕ್ಕೆ ಮನಸೋತು ಹೀಗೆ ನಡೆಸಿಕೊಂಡು ಬಂದ. ಹುಡುಗಿ ಕೇಳಿದಳು ಒಂದು ದಿನ-ಮದುವೆ ಯಾಗೋಣ, ಎಂದು. ಒತ್ತಾಯ ಮಾಡಿದಳು.

ಇವನು, ದುಡಿನೆಗೆ ವಿಷ್ಣು-ಜನರ ವಿರೋಧ ಬಹುಭಾದಿತು-ಸಾವು ಬದುಕುವುದೇ ಕಷ್ಟವಾದಿತು-ಇತ್ಯಾದಿ ನೇನ ಹೇಳಿದನು.

ಹುಡುಗಿ ತನಗೆ ತಿಳಿದಂತೆ ಯೋಚನೆ ಮಾಡಿ ಒಂದು ಉಪಾಯ ಸೂಚಿಸಿ ಕಾಗದ ಬೆರಿದಳು.

ಈತ ಆ ಕಾಗದ ಇಟ್ಟುಕೊಂಡಿದ್ದೆ. ಹೇಳುತ್ತಿದ್ದವನು ಒಳಕ್ಕೆ ಹೊಗಿ ತಂದು ತೋರಿಸಿದ. ಅದೊಂದು ಡ್ರಾಯಿಂಗ್ ಪುಸ್ತಕದ ಹಾಳೆಯ ಮೇಲೆ ಕನ್ನಡದಲ್ಲಿ ದುಂಡಾದ ಅಕ್ಷರಗಳಿಂದ ಬರೆದ ಕಾಗದ. ಕಾಗದದ ಅಂಚೆಲ್ಲ ಶುಟ್ಟು, ಕಪ್ಪು, ಕಂದು ಆಗಿ, ಅಲ್ಲಲ್ಲಿ ಕರುಕು ಹತ್ತಿದಂತಿತ್ತು.

ಅವಳ ಎಲ್ಲ ಕಾಗದಗಳನ್ನು ಆ ಮೇಲೆ ಬೆಂಕಿಯಲ್ಲಿ ಹಾರಿ ಸುಟ್ಟಿನಂತೆ. ಅವು ಕಟ್ಟಿನ ಸಮೀತ ಸುಡುವಾಗ ಹೃದಯದ ಶೋಕ ತಾಳಲಾಗದೆ, ಬೆಂಕಿಯಲ್ಲಿ ಕೈಯಿಟ್ಟು ಇದನ್ನು ಎಳೆದುಕೊಂಡನಂತೆ. ಅದಕ್ಕೇ ಅದು ಹಾಗೆ ಹೊಗಿ ಕರುಕುಗಳಿಂದ ಕೂಡಿ ಅಲ್ಲಲ್ಲಿ ಸುಟ್ಟು ಹೊಗಿರುವುದು, ಎಂದು ಇವನ ಸಬ್ಬಾಬು. ಅದೇನೇ ಇರಲಿ. ಆ ಕಾಗದ ಹುಡುಗಿಯರು ಬರೆಯುವ ಕಾಗದದಂತೆ ಇತ್ತು. ಅದರಲ್ಲಿ ಪ್ರೇಮ ಇತ್ಯಾದಿಗಳ ಬಗ್ಗೆ ಏನೇನೊ ಹೇಳಿ ಕೊನೆಗೊಂದು ಸಲಹಿಸಿತ್ತು.

“ ನೀವು ಯಾವುದಕ್ಕು ಚಿಂತಿಸಬೇಕಾಗಿಲ್ಲ; ನನ್ನ ಹತ್ತಿರ ಕೆಂಪಿನ ಬಳಿಗಳನ್ನೇ, ವಜ್ರದ ಓಲೆಯಿದೆ. ನಾಲ್ಕೆಚೀಯ ಚಿನ್ನದ ಸರವಿದೆ. ಹದಿನಾರು ಸವರ್ದೆ ತೂಕದ ಚಿನ್ನದ ಡಾಬಿದೆ. ಇದೆಲ್ಲ ಸೇರಿಸಿದರೆ ಎರಡು ಸಾವಿರದ ಮೇಲಾಗುತ್ತೆ. ನಾವು ಈ ಉರು ಬಿಟ್ಟು ಇನ್ನೆಲ್ಲಿಗಾದರೂ ಹೋಗಿಬಿಡ್ಡೋಣ. ನಾವು ಅಲ್ಲಿ ಪ್ರಾರಂಭದಲ್ಲಿ ಇದರಲ್ಲಿ ಖಚು ಮಾಡೋಣ. ಆಮೇಲೆ ನೀವು ವಾರ್ಗಳನ್ನು ಇಟ್ಟುಕೊಳ್ಳಬಹುದು. ನಾನೂ ಇದ್ದೇನೇ. ನಾನೂ ಜೊತೆಗೆ ಹೆಣ್ಣು ಹಂಡುಗಿರಿ ಪಾಠ ಕಲಿಸುತ್ತೇನೆ. ನನ್ನನ್ನು ಮದುವೆ ಮಾಡಿಕೊಳ್ಳು. ಆದ್ದರಿಂದ ಸಮಾಜವಿದೆ. ನನ್ನ ಕೈ ಬಿಡಬೇಡಿ. ನಿಮ್ಮನ್ನು ಬಿಟ್ಟು ನಾನು ಜೀವ ಇಟ್ಟುಕೊಳ್ಳಲಾರೆ.” ಮುಂದೆ ಇನ್ನೇನೊ ಇತ್ತು. ಎದೆಯನ್ನು ಸುಟ್ಟಿರೆ ಆಗು ವಂತಹ ನೋವಾಯಿತು ನನಗೆ ಆ ಕಾಗದ ಓದಿ.

ಮನೆ ಅಂಗಡಿ ಕಟ್ಟಿದವನಿಗೆ ಉಂಟು ಬಿಟ್ಟು ಹೊರಡುವ ಪ್ರಶ್ನೆ ಏಳುವುದಿಲ್ಲ. ಇಪ್ಪತ್ತು ಸಾವಿರ ರೂಪಾಯಿ ಎರಡು ಸಾವಿರ ರೂಪಾಯಿಗಂತಹೆಚ್ಚು. ಅವಳನ್ನು ಕಟ್ಟಿಕೊಂಡು ಓಡಿಹೊಡರೆ ಲೋಕ ಸುಮ್ಮನೆ ಬಿಟ್ಟೇತೀ? ಗಂಡಸತ್ತೆ ಮುಂಡಿಯನ್ನು ಮದುವೆಯಾಗಲಾದಿತೀ? ಜನ ಏನೆಂದಾರು? ತಾನೂ ಮತ್ತು ಬ್ರಹ್ಮ! ಅದದ್ವಾಗಿ ಹೋಯಿತು. ಮುಂದೆ ಎಚ್ಚರದಿಂದಿದ್ದರಾಯಿತು, ಎಂದು ಈತ ಯೋಚಿಸಿರಬೇಕು.

ಅವಳ ಕಾಗದಕ್ಕೆ ಜವಾಬು ಕೊಡಲಿಲ್ಲವಂತೆ. ಕೊನೆಗೆ ಹೆದರಿ ಎರಡು ತಿಂಗಳು ಉಂಟು ಬಿಟ್ಟು, ಎಂದ. ಪ್ರಾನಾ ಕಡೆಗೆ ಕಬ್ಬಿಂ ನೆಪದಲ್ಲಿ ಹೋಗಿದ್ದನಂತೆ.

ಇವನಿಗೆ ಯಾವಾಗಲೂ ತನ್ನದೇ ಯೋಚನೆ. ತಾನು ಉಳಿಯಬೇಕು. ಅದು ಅವನು ನನ್ನ ಮುಂದೆ ಹೇಳುತ್ತಿದ್ದ ನೆಪಗಳಿಂದ ಸ್ವಷ್ಟವಿತ್ತು. ಅದರೆ ದೃವಗತಿ?

ಉಂಗಿ ಬಾರದೇ ಇರುವುದಕ್ಕಾದಿತೀ-ಮಳಗೆ ಮನೆ ಬಿಟ್ಟು? ಇವನ ರೂಪಿನೊಳಕ್ಕೆ ಬಾಗಿಲ ಸಂದಿನಿಂದ ಟಿಸಾಲಿನವನು ಎಸೆದು ಹೋಗಿದ್ದ ಮೂರು ನಾಲ್ಕು ಕಾಗದಗಳು ಧೂಳನಲ್ಲಿ ಬಿದಿದ್ದವು. ಸಧ್ಯ ಯಾರ ಕೈಗಾಗಾದರೂ ಸಿಕ್ಕಿದ್ದರೆ? ಅವುಗಳಲ್ಲಿಲ್ಲ ಇದ್ದುದು ಅವೇ ಕಬ್ಬಿ; ಅದೇ ಹಾಡು. ತನಿ ತೊಲಗೀತೆಂದರೆ ತೊಲಗುವುದಿಲ್ಲವಲ್ಲ! ಎನ್ನಿಸಿರಬೇಕು. ಪ್ರಾಣಕಳಿದುಕೊಳ್ಳುತ್ತೇನೇ-ವಿವ ತಿನ್ನತ್ತೇನೇ, ಎಂಬ ಹೆದರಿಕೆ. ‘ಹೊರಗಾಗಿರಲಿಲ್ಲ’ ವಂತೆ-ಹಾಗಿಂದರೇನು? ಯೋಚಿಸಿವ. ಭಯಂಕರ ಸತ್ಯ ಒನ್ನೆಲ್ಲೇ ಹೊಳಿಯಿತು. ನಡುಗಿಬಿಟ್ಟಿ. ಅದರೆ ಇವನ ಗಂಡಸು ಗುಣ, ‘ಅವಳ ಪಾಡು’, ಎಂದಿರಬೇಕು.

ಆ ದಿನ ಮಧ್ಯಾಹ್ನ ರೂಪಿನಲ್ಲಿ ಮಲಗದೆ-ಶೆಖೆ ಕಡಿನೆ ಎಂದು, ಹಾಲಿನಲ್ಲಿ ವಿಲಗಿದ್ದಾನೆ. ರಾತ್ರಿ ರೈಲು ಪ್ರಯಾಣವಲ್ಲಿ ನಿನ್ನ ಬಂದಿರಲಿಲ್ಲ. ಯಾವಳೋ ಆಸ್ತ್ರಿಯ ‘ಆಯ’, “ನಿನ್ನನ್ನ ಯಾರೋ ಕರೀತಾರೆ ಆಸ್ತ್ರಿಲಿ;

ಅವರಂಗೆ ಸಖಿತ್ವ ಕಾಯಿಲೆ; ಉಳಿಯೋ ಹಾಂಗಿಲ್ಲ. ಇವತ್ತು ಸಿಕ್ಕೆದಿರಿ ; ನಾನು ಎಹೊಮ್ಮೆ ದಿನ ನಿಮ್ಮ ಮನಸೆಗೆ ಸೋಡೊಳ್ಳಿಂಡು ಹೋಗ್ರಿದ್ದೆ”, ಎಂದಳು. ಇವನಿಗೆ ಗೊತ್ತಾಗಲಿಲ್ಲ. “ಯಾರವರು ? ಅವರ ಹೆಸರೇನು ? ಏನೆಂದು ಹೇಳಿಕೆಳಿಸಿದ್ದಾರೆ ? ಯಾಕೆ ಬರಬೇಕೆಂತೆ ?”

“ನಿಮ್ಮ ಹೆಸರು ದ್ಯಾವಪ್ಪನವರು, ಹೂಡೋ ?”

“ದೇವನಾಥ!”—ಇದು ಸಂಗೀತ ವಿದ್ವಾನನಾದಾಗಿನ ಹೆಸರು. ಹಿಂದಿನ ವಾಸನೆ ನೆನಪಿಗೆ ಬಂದು ಆಳಂಕಿತು ಮನ.

“ಮನೋ? ನಿಮ್ಮ ಮನಸೆ ಹೆಂಗಸರಂತೆ-ವೇಣಕ್ಕು ನಂತೆ ಅವರ ಹೆಸರು?”

“ನಿಮ್ಮನೇ ಹೆಂಗಸರಾರೂ ಇಲ್ಲ. ಅವರಿಗೆ ಬರೋಕಾಗೊಲ್ಲವಂತೆ; ಇನ್ನು ನಾಳೆ ನಾಡಿದ್ದರಲ್ಲಿ ಸೋಡೋಣ, ಅಂತ ಹೇಳು”. ಅವಳಿಗೆ ದುಡ್ಡು ಕೊಟ್ಟನಂತೆ.

“ಎಂತಾವನರ್ಯ ನೀನು ? ನಿಸಗಾಗಿ ಇಂತಾ ಪಾಡುವಟ್ಟು ಆ ಹುಡುಗಿ ಇಸ ಕುಡುದು ಸಾಯಿತಾ ಬಿಡ್ಡ ವಳೆ ; ಈಗೇ ಆಗೋ ಹೋಗೋ ಹಂಗೃತಿ ಜೀವ ! ಕಣೆ ಎಲ್ಲೀಯ ನನ್ನ ಹತ್ತರ ? ನಾಕಂಡಿದೀನಿ, ಬಾ ನಿಷ್ಟ-ರಂ ಪ ಆದೀತು !” ಎಂದು ದುಡ್ಡು ಬಿಸ್ತೂ ಕೆದಳು.

ಅವಳಿಗೆ ಹೆದರಿಕೊಂಡು, “ಬಟ್ಟೆ ಹಾರಿಕೊಂಡು ಹೊರಟೆ”, ಎಂದ.

“ಆಸ್ತ್ರಿಗೆ ಆಯ ಕರೆದುಕೊಂಡು ಹೋದ್ದು. ಹೆಂಗಸರ ವಾಡಿರುವಲ್ಲಿ ಪರದೆ ಸಾರ್ಥಕ ಹಾರಿ ಮಂಚ ಮರೆ ಮಾಡಿದ್ದು. ನಿಸ್-‘ಇವರೇನೊ ?’ ಎಂದಳು. ಇಡೀ ಹೆಂಗಸು ಜಾತಿಯೆಲ್ಲ ನನ್ನ ಮೇಲೆ ಕೊರ್ಕೆ ಕಾರುತ್ತಿರುವಂತೆ ಕಂಡಿತು. ಅಲ್ಲಿಗೆ ಹೋದೆ. ‘ಇಂತಾ ಕಡೆಗೆ ಬಂದ್ರಲ್ಲ !’ ಎಂಬ ಶ್ವೇಣ ದನಿ ಕೇಳಿಸಿತು. ನನಗೆ ಗುರುತು ಎಳ್ಳಷಣ್ಣ ಸಿಕ್ಕಲಿಲ್ಲ. ಅದು ಬರೀ ಅಸ್ತಿತ್ವ ಪಂಜರ. ಹತ್ತಿರ ಬರಲು ಸನ್ನ ಮಾಡಿದಂತಾಯಿತು. ಸಣ್ಣಗೆ ಉಸಿರು. ಅಗಿನ ರೂಪ ನನ್ನಿಂದ ವಿವರಿಸಲಿಕ್ಕಾಗದು. ತಲೆ ಎತ್ತ ಕಡೆಗೋ, ಕೈಗಳು

ಎತ್ತ ಕಡೆಗೂ ಆಗಿದೆ. ಮೈಚನ್‌ ಪರೆ ಬಂದು ಹೋಗಿದೆ. ಹತ್ತಿರ ಬಾ,
ಎಂದು ಮತ್ತೆ ಸನ್ನೆ ಮಾಡಿದಳು. ನನ್ನ ಮನಃಸ್ಥಿತಿ ಹೇಗಿರಬಹುದು? ಉಹಿ
ಸಿಕೊಳ್ಳು,” ಎಂದೆ.

“ಉಹಿಸಿಕೊಂಡಿದ್ದೇನೆ, ಮುಂದೆ ಹೇಳ”, ಎಂದೆ.

“ನನಗೆ ಅಳು ಬಂತು.”

“ಆಗ ಅಳು ಬಂತೆ?”

“ಇದೇನು ಸ್ವಾಮಿ ಹೇಗೆ ಹೇಳುತ್ತಿರಿ? ನನಗಾದ ದುಃಖ ಭಗವಂತೆ
ಬಲ್ಲ! ‘ನೀವು ಮದುವೆ ಮಾಡಿಕೊಳ್ಳಲಿಲ್ಲ; ಇದಾಯಿತು!’ ಎಂದಳು.
ಹತ್ತಿರ ಬಾ, ಎನ್ನ ತ್ವಾಳೆ. ಇನ್ನೆಷ್ಟು ಹತ್ತಿರ ಹೋಗುವುದು? ಜನ ಏನೆಂ
ದುಕೊಂಡಾರು ನನ್ನ ವಿಚಾರ? ‘ಕೈ ಹಿಡಿದುಕೊ’, ಎನ್ನ ತ್ವಾಳೆ. ಕೈ ಬಣ
ಗಿದ ಕಟ್ಟಿಗೆ. ನನ್ನನ್ನೇ ನಟ್ಟು ನೋಟದಲ್ಲಿ ನೋಡುತ್ತಿದ್ದ ಳು. ದೇಹ, ಜೀವ
ತಣ್ಣಾಗಾಗುತ್ತ ಬಂದಿದ್ದರೂ ಕಣ್ಣ ನೆನೆಸಿಕೊಂಡರೆ ಭಯವೇನಿಸುತ್ತದೆ.
ಎರಡೂ ಕೈ ಬಾಚಿದಳು. ಹೇಳಲು ನಾಜಿಕೆಯಾಗುತ್ತದೆ-ಅವಳಿಗೆ ಆಗಲೂ
ಆಸೆ ನನ್ನನ್ನು ಅಪ್ಪಿಕೊಳ್ಳಬೇಕೆಂದು. ಆದರೆ ನನ್ನ ಮನಸ್ಸು ಹಿಂಜರಿ
ಯಿತು. ಸುಮ್ಮನಿದ್ದೆ. ಯಾವುದೊ ಶಕ್ತಿ ನೋಡಿ! ನನ್ನನ್ನು ಇಕ್ಕೆಳಿದಿಂದ
ಒತ್ತಿ ಕಡಿದಂತಾಯಿತು ಅವಳ ಕೈ ಬೆರಳುಗಳಿಂದ ನನ್ನ ಬೆರಳನ್ನು ಹಿಡಿದು
ಒತ್ತಿ ಎಳೆದುಕೊಂಡಾಗ. ಅವಳ ಮೈ-ಅದು ಎಲುಬಿನ ಗಾಡು. ಆದರೂ
ಅದರಲ್ಲಿ ಆಶೆ ಅಷ್ಟು ಖಗ್ರವಾಗಿತ್ತು! ಮೂರೆಯ ರಾಶಿಯ ಮೇಲೆ ಬರಗಿ
ದಂತಾಯಿತು. ಅವಳ ಕೈಯಲ್ಲಾಂದು ಉಂಗುರ ಇತ್ತು. ಬೇದ, ಬೇದ,
ಎಂದರೂ, ನನ್ನ ಕೈಗೆ ತೊಡಿಸಿ, ‘ನಿನ್ನನ್ನು ಮದುವೆ ಮಾಡಿಕೊಂಡಿದ್ದೇನೆ’,
ಎಂದಳು. ‘ಸಾಯಿವ ಹೆಂಗಸು ಏನಾದರೂ ಹೇಳಬೊಳ್ಳಲಿ’, ಎಂದಿದ್ದೆ.
‘ನನ್ನನ್ನು ಮರೀಯಬಾರದು’, ಎಂದು ಭಾವೆ ತೆಗೆದುಕೊಂಡಳು. ಸರಿ, ಎಂದೆ.
ಆ ಮೇಲೆ ಅಳುತ್ತಳುತ್ತ-‘ಅಯ್ಯಾ, ನನಗೆ ಸಾಯೋಕೆ ಆಗುವುದಿಲ್ಲ; ಬದು
ಕಿಸಿಕೊ; ನಿನ್ನನ್ನು ಬಿಟ್ಟು ಹೋಗಲಾರೆ, ನನ್ನಂತೆ ನಿನ್ನನ್ನು ಯಾರು
ಪ್ರೀತಿಸುತ್ತಾರೆ?’-ಎನೇನೋ ಬಂದಕೊ೙ಂದು ಸಂಬಂಧವಿಲ್ಲದ ಮಾತ್ರ.

ಬಹಳ ಕಷ್ಟದಿಂದ ಒತ್ತಾಯವಡಿಸಿ ಬಿಡಿಸಿಕೊಂಡು ಬಂದೆ. ನಾನು ಬಳ್ಳ ವಾಗಲೂ ಕೈ ಹಾಸಿಗೆ ಅಚೆ ಚಾಚಿ ನನ್ನ ಕಡೆ ನೀಡಿದ್ದೇಳು. ಕಣ್ಣ ನೋಡಿ ದರೆ ಹೇಗೆ ಅಗಂತಿದ್ದವು. ಅಮೇಲೆ ನಾನು ಬಂದುಬಿಟ್ಟೆ. ಎರಡು ಮೂರು ದಿನ ಆದಮೇಲೆ ಅವಕು ಸತ್ತುಹೊಡಳು. ಅವಳ ಜನ ಬಂದು ಮುಂದಿನ ಕಾರ್ಯ ನಡೆಸಿದರು.”

“ನಿವು ಹೊಗಿದ್ದಿಲ್ಲ?”

“ನಾನು ಹೇಗೆ ಹೊಗಲಿ?”

“ಉಂಗುರ ಏನು ಮಾಡಿದಂ?”

“ಇಲ್ಲಿ ಎಲ್ಲೆಲ್ಲ ಇದೆ; ಎಲ್ಲಾ ಹೊಗಿಲ್ಲ.”

“ಮುಗಿತೋ ಕಥೆ?”

“ಇಲ್ಲ ಸ್ವಾಮಿ, ಇನ್ನೂ ಇದೆ. ಅದನ್ನೇ ಹೇಳೋಡಕ್ಕೆ ಇಷ್ಟೆಲ್ಲ ಹೀರಿಕೆ.”

“ನಿಮ್ಮ ಕೆಧೇನೆ ಕೇಳುತ್ತಾ ಕೂತರೆ, ನನ್ನ ಕಥೆ ನಡೀಬೇಕಲ್ಲೋ!”

“ಇಲ್ಲ ಸ್ವಾಮಿ, ಮುಗಿಬಿಟ್ಟೆ. ಈ ಕೊನೇದೆ ಮುಖ್ಯವಾದದ್ದು. ಹಿಂದೆ ನಡೆದದ್ದೆಲ್ಲ ಏನೋ ಮುಣಾನುಸಂಭಂಧ-ನಡೆದುಹೋಯಿತು. ನಾನು ಯಾರು? ನನ್ನ ಉರಾನ್ಯವುದು? ನನ್ನ ಜಾತಿಯಾವುದು?”

“ಯಾವುದು ನಿಮ್ಮ ಜಾತಿ?”

“ನಾವು ಬೆಸ್ತ್ರರು!”

“ಎಂಧದೊ ಬ್ರಾಹ್ಮಣರು ಎಂದ್ರಲ್ಲಿ?”

“ಹಾದು, ಸ್ವಾಮಿ! ಬೆಸ್ತ್ರರು ಮತ್ತೊಂದ್ರ ಬ್ರಾಹ್ಮಣರು. ಪ್ರಸ್ತುತ ಅಚ್ಚು ಆಗಿದಾವೆ. ನಿಮಗೆ ನೋಡಿಸ್ತೀನಿ. ಅಶೀಲ ಭಾರತ ಮತ್ತೊಂದ್ರ ಬ್ರಾಹ್ಮಣ ಸಮ್ಮಾನದವರು ಅಚ್ಚು ಹಾಸಿ ಎಲ್ಲಾಂಗೂ ಕಳಸಿ ಭಾಲೆಂಜ್ ಮಾಡಿ

ದಾಂಡಿ. ಕರೀರಿ ಇವರನ್ನು ! ಈ ಬ್ರಾಹ್ಮಣರು ಎಂತ ಹೇಳಿಕೊಳ್ಳೋರನ್ನು ! ನಮ್ಮ ಸವಾಲ್-ಬಹಿರಂಗ ಸವಾಲ್‌ಗೆ ಜವಾಬ್ದಾರೇನೋ ?”

“ಅವರನ್ನು ಕರೆದು, ನಿವಾಗೆ ಜವಾಬು ಹೇಳೋಕೆ ನಾ ಬಂದಿಲ್ಲ. ನೀವು ಯಾರನ್ನು ಕರೀತಿಯೋ ಈಗ, ಅವರಿಗೆ ಇದಕ್ಕೆಂತ ಚೇರಿ ಉತ್ತಮ ವಾದ ಕೆಲಸ ಇದ್ದಿತು !”

“ಏನು ಹೇಳಿದ್ದೆ ನಾನು ?”

“ಏನೋ ಹೇಳಿದ್ದಿ.”

“ಹೂ ನೆನಪಾಯಿತು ! ಅವ್ಯ ಮನೇಗೆ ನಾನು ಹೋಗ್ಗಿಲ್ಲ.”

“ಏನು ಕೆಲಸ ಅಂತ ಹೋಗಬೇಕು ? ಅದಾಯ್ತು, ಮುಂದೇನು ಹೇಳಿ.”

“ನೋಡಿ, ಅವಳು ಸತ್ತ ಸ್ವಲ್ಪ ದಿವಸದ ತನಕ ಏನೂ ಇರಲಿಲ್ಲ. ಆ ಮೇಲೆ ನನಗೆ ಕನಸುಗಳು ಬೀಳತ್ತೊಡಗಿದವು. ಒಂದೊಂದೂ ಒಂದೊಂದು ಭಯಂಕರ ಕನಸು. ಅವಳೇ ಕನಸಿನಲ್ಲಿ ಬರುತ್ತಿದ್ದಳು. ನನ್ನ ಹಿಡಿಕೊಳ್ಳೋಕೆ ಆಸ್ತ್ರಿಲಿ ಅಸಹ್ಯ ಪಟ್ಟಕೊಳ್ಳುತ್ತಿದ್ದೆಯಲ್ಲ-ಈಗ ನಾನು ಬಂದಿ ಛೇನೆ ಸಿನ್ನ ಹಿಡಿದುಕೊಳ್ಳೋದಕ್ಕೆ, ಅನ್ನವಳು. ರೂಪ ಬಹಳ ಭಯಂಕರ-ಆ ಆಸ್ತ್ರಿಲಿ ನೋಡಿದಂತೆ ಆ ಕಣ್ಣಗಳು ಉರಿ, ಕೊಂಧ, ತೃಪ್ತಿ ಆಗದ ಆಶೆ ಎಲ್ಲದರಿಂದ ಕೂಡಿ ಭಯಂಕರವಾಗಿರುತ್ತಿದ್ದವು. ಕಣ್ಣಿಗೆ ನಿದ್ದೆ ಹತ್ತಿತ್ತೊ, ಇಲ್ಲವೋ, ಬಂದು ಬಿಡುತ್ತಿತ್ತು ಆ ಭೂತದ ರೂಪ, ಚಕ್ಕಾಮ್ಮೆ, ಎಲು ಬಿನ ಗೂಡು, ಉರಿಕಾರುವ ಕಣ್ಣ. ಎಲಬಿನ ತುಂಡುಗಳಂತಿದ್ದ ಕೈಗಳಿಂದ ಕತ್ತು, ಹಿಸುಕೆದಂತಾಗುತ್ತಿತ್ತು. ಚಿಟ್ಟನೆ ಜೀರಿ ಎದ್ದು ಬಿಡುತ್ತಿದ್ದೆ. ಇನ್ನೊಂದೊಂದು ವೇಳಿ ಸಾಮ್ಯವೇಷ-ಆಕಾರ ಇರುತ್ತಿತ್ತು. ‘ನೀನು ನನಗೆ ಹಾಗೆ ಮೋಸ ಮಾಡಬಹುದೇ ?’ ಎನ್ನುವಳು. ಅದರೆ ಅವಳಿಗೆ ಜವಾಬು ಹೇಳಲು ನನಗೆ ವಾತಿ ಇರುತ್ತಿರಲಿಲ್ಲ. ಇನ್ನೊಂದೊಂದು ದಿನ, ‘ನಾನು ಮದುವೆಯ

ಹೇಳ್ಣಿ !' ಎನ್ನುತ್ತ ಸಿಂಗರಿಸಿಕೊಂಡಂತೆ ತೋರುವಳು. ತಲೆ ಬಾಚಿ, ಹೊಮುಡಿದು, ಕುಂಕುನು ಇಟ್ಟು, ಅವಳ ಬದನೆ ತೊಟ್ಟು, ಅತಿ ಚೆಲುವು ಮೋಹ ದಿಂದ ಬಂದು ನನ್ನೊಂದಿಗೆ ಕೂಡಬೇಡು. ನಾವಿಬ್ಬಿರೂ ಶ್ರೀಡಿಸಿದಂತಾಗುವುದು. ಫುಕ್ಕನೆ ವಚ್ಚೆರವಾಗಿ ನೋಡಿದರೆ ಹಾಸಿಗೆ ಒದ್ದೆಯಾಗಿದ್ದುತ್ತು. ಕಣ್ಣಿ ಮುಚ್ಚುವುದಕ್ಕೆಲ್ಲ-ದಿನದಿನವೂ ಇದೇ ವ್ಯಕ್ತಿಯ ಅನೇಕ ರೂಪ, ಅನೇಕ ಅವಾಂತರ.

“ಒಂದೊಂದು ದಿನ, ‘ನನ್ನ ಉಂಗರ ಏಕೆ ಹಾರೆಕೊಳ್ಳುವುದಿಲ್ಲ? ನೀನು ತಾಳಿ ಕಟ್ಟಬೇಕಿತ್ತು. ಆದರೆ ನಾನು ಕಟ್ಟಿದ್ದೇನೆ, ಸಿನ್ನನ್ನು ಬಿಡುವುದಿಲ್ಲ. ನಿನಗೆ ಎಲ್ಲ ಸುಖ ಕೂಡುತ್ತೇನೆ,’ ಎಂದು ಹೇಳೆ ವಿಕಾರವಾಗಿ ನಗುಶ್ರಿದ್ದಳು.

‘ಇನ್ನು ಕೆಲವು ಬಾರಿ ಕನ್ನಿನಲ್ಲಿ ಬಂದ, ‘ನೀನು ಶ್ರೀಜಾ ಕುಲದವನು ನಿನ್ನನ್ನು ಕೂಡಿದೆ’, ಇತ್ಯಾದಿ ಇನ್ನೇನನ್ನೊ ಹೇಳುವಳು.

“ನನ್ನ ಜೀವ ಭೂತದ ಸಹವಾಸದಲ್ಲಿದ್ದವನ ಜೀವ. ಎಷ್ಟೋ ದಿನಗಳು ನನಗೆ ಕಿಂಡಿತ್ತು ಕಣ್ಣಿಗೆ ನಿದ್ದೇ ಇನ್ನು ವುದು ಹತ್ತುತ್ತಿರಲಿಲ್ಲ. ನಿದ್ದೆ ಬಂದಿತೋ ಬರುವುದು ಈ ಕರಾಳ, ವಿಕೃತ, ಇಲ್ಲವೆ ಮೋಹಕ ಅಥವ ಸ್ತ್ರಿಯರೂಪ. ಭಯಾನಕ ದೃಶ್ಯ. ಇಲ್ಲಿದಿದ್ದರೆ ರತ್ನಕೀರ್ತಾ. ನನ್ನ ಗತಿ, ನನ್ನ ದೇಹಾ ರೋಗ್ಯ ಏನಾಗಬೇಕು? ಹಗಲು ಹೊತ್ತು ಎಷ್ಟೋ ನಿಧಾರವಾಡಿಕೊಳ್ಳುತ್ತಿದ್ದೆ - ರಾತ್ರಿ ಅವಕ್ಷಾಂದಿಗೆ, ನನ್ನಲ್ಲಿ ದಯೆತೋರು ಎಂದು ಬೇಡಿಕೊಳ್ಳಬೇಕು, ಈ ರೀತಿ ಕಾಡಬೇಡ ಎಂದು ಕೇಳಿಕೊಳ್ಳಬೇಕು, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡು ಎಂದು ಅಂಗಲಾಚಬೇಕು ಇತ್ಯಾದಿ. ಆದರೆ ಕನ್ನಿನಲ್ಲಿ ನಾನು ಮೂಕ-ನನಗೆ ಮಾತೇ ಇಲ್ಲ. ಇರುವ ಮಾತೇಲ್ಲ ಅವಳದೆ. ಇರುವ ಮೂದಲಿಕೆ, ಆಕ್ರೋಶ, ಪ್ರಣಯ, ಮಮತೆ ಎಲ್ಲ ಅವಳದೆ. ಅವಳಿ ಅದನ್ನು ನಡೆಸುವವಳು. ನಾನು ಮಾತ್ರ ಅನುಭವಿಸುವವನು. ಅವಳ ತಿರಸ್ಯಾರ, ಕೊರ್ಕಿದ ಎವ್ವು ಭಯಂಕರವೇ, ಅವಳ ಪ್ರಣಯ-ರತ್ನಿಯ ಆವೇಗವೂ ಅಪ್ಪೇ ತೀವ್ರ ಮತ್ತು ಹಾನಿಕರ. ಜೀವನದಲ್ಲಿ ನಡೆಸುವ-ಜಾಗ್ಯತಾವನ್ನೇಯಲ್ಲಿ ನಡೆಸುವ ಶ್ರಯಿಗೂ, ಆ ಕನ್ನಿನ ವ್ಯಾಪಾರಗಳಿಗೂ ಪರಿಣಾಮದಲ್ಲಿ

ಏನೊಂದೂ ವ್ಯತ್ಯಾಸವಿರುತ್ತಿರಲ್ಲ. ಅವು ನನ್ನ ಪಾಲಿಗೆ ಅಷ್ಟೇ ನಿಜ. ಅಷ್ಟೇ ಪರಿಣಾಮಕಾರಿ. ಇದನ್ನು ಯಾರೊಂದಿಗೆ ಹೇಳಬೇಕಾಗ್ಗೆ. ಆಗ ಅವರಿಗೆ ಈ ಕಥೆಯೆಲ್ಲವನ್ನೂ ಹೇಳಬೇಕು. ಡಾಕ್ಟರಿಗೆ ತೋರಿಸಿದರೆ ಅವರು ಈ ಮನೋವ್ಯಾಪಾರವೇ-ಭೂತ ಕ್ರಿಯೆಯೋ-ಅದಕ್ಕೇನು ಚಿರಕ್ಕೆ ಮಾಡಿ ಯಾರು? ಗಂಥವಾಗಿ ನಿದ್ದೆ ಬರಲೇಂದು ವ್ಯಾಯಾಮ-ಮಾಡುತ್ತಿದ್ದೆ. ಅದರೆ ದೇಹದ ಬಾಧೆಯಿಂದ ಇನ್ನೂ ವೃಧಾ ಕ್ರಮವಾಯಿತೆ ಹೊರತು ಗಾಢನಿದ್ದೆ ಹತ್ತಲಿಲ್ಲ. ಓವಂದಿ ಏನೂ ಉಪಯೋಗವಾಗಲಿಲ್ಲ. ವಂಲಗುವ ಮೊದಲು ತಣ್ಣೀರು ಸ್ವಾನಕ್ಕೆ ಪ್ರಾರಂಭಿಸಿದೆ. ದೇಹ ಜ್ವರಕ್ಕೆ ತುತ್ತಾಗಿ, ಇನ್ನೂ ಆರೋಗ್ಯ ಕೆಟ್ಟು, ಮನಸ್ಸು ಇನ್ನೂ ಅಧಿರವಾಯಿತು.

“ನನ್ನ ಆಕಾರ, ನನ್ನ ಶ್ವಾಸ ನೋಡಿಕೊಂಡರೆ ನನಗೆ ನನ್ನ ದೇಹದ ಮೇಲೆಯೆ ಅಸಹ್ಯ ಹಂಟ್ಟಿವಷ್ಟು ಬಳಲಿ ಒಣಿಗೊಂಡಿರುತ್ತಾನೆಯಿತು. ತಿಂದ ಅನ್ನ ವ್ಯಾಂತಿ ಪಾಗಬಾರದೆ? ಅದರೆ ಹಗಲಿನಲ್ಲಿ ನನ್ನ ಸುತ್ತ ನಡೆಯುತ್ತಿರುವುದೆಲ್ಲ ನನಗೆ ಗೊತ್ತಾಗುತ್ತಿತ್ತು; ಅಥವಾಗುತ್ತಿತ್ತು. ಅದರೆ ಕನಸಿನ ಲೋಕದಲ್ಲಿ ನಡೆಯುವುದೇ ಬೇರೆ. ಅದು ಹೇಗಿರುತ್ತದೆಂದು ಕೇಳಬಾರ ನನಗೆ ಹೇಳುವುದಕ್ಕೆ ಬರುವುದಿಲ್ಲ. ಅದು ಯಾವುದೋ ಬಗ, ಏನೋ ಬಗೆ.

ನನ್ನ ಜಾತಿ ವಿಚಾರ ಆಗಾಗೆ ಹೀಯಾಳಿಸಿದಂತೆ ಆಗುತ್ತಿತ್ತು. ಒಂದು ಸಾರಿ ನಾನು ರಾತ್ರಿ ವುಲಗಿದ್ದ ವನ್ನು ಒಮ್ಮೆಗೆ ನಿದ್ದೆಯಲ್ಲಿ ಎದ್ದು ಹೊದಿಸಂತೆ. ಎಲ್ಲೆಲ್ಲಿಯೋ ಸುತ್ತಿದ್ದೇನೆ. ಅವಳು ಬಿಳೀ ಸೀರೆ ಉಟ್ಟು, ತಲೆಕೂದಲು ಕೆಳಕ್ಕೆ ಬಿಟ್ಟು, ಅರಿಸಿನ ಕುಂಕುಮ ಹಣ್ಣು, ಕೆಂಪು ದಾಸವಾಳದ ಹೂ ಮುಡಿದು ನನ್ನ ಕೈ ಹಿಡಿದುಕೊಂಡು ನಡೆಸಿಕೊಂಡು ಹೋಗುತ್ತಿದ್ದಾಗೆ. ನೀರು-ನೀರಿನ ನೇರೆ ನಡೆದುಹೋಗುತ್ತಿದ್ದೇವೆ. ನೀರಿಗೆ ಸೋಂಕುತ್ತಿರಲಿಲ್ಲ. ಹಳ್ಳಿಕಲ್ಲು ಗುಡ್ಡ ಗಳನ್ನೆಲ್ಲ ಹಾದು ಅದಲ್ಲಿಗೋ ಅದೇನೋ ಜಾಗಾಕ್ಕೆ ಹೋಗುತ್ತಿದ್ದೇವೆ. ಅಲ್ಲಿ ಲೊಲ್ಲಿ ಒಂದು ಕಡೆ ಪೂಜೆಗೆ ಅಣಿ ಮಾಡಿದೆ. ಏನೇನೋ ಸಾಮಗ್ರಿ. ನನ್ನಿಂದ ಪೂಜೆ ಮಾಡಿಸುತ್ತಿದ್ದಾಗೆ. ಏನು ಪೂಜೆಯೋ ನನಗೆ ಸೇನಪಿಲ್ಲ. ಇದು ನನಗೆ ಒಳ್ಳಿಯಾಗುವುದಕ್ಕೆ, ಎಂದು ಮಾತ್ರ ಹೇಳುತ್ತಿದ್ದಾಗೆ. ನಾನು ಬಂ ಮೈಯಲ್ಲಿದ್ದೇನೆ. ಮೈ, ಸ್ವಾನವಾಡಿದಮೈ ಹಸಿ,

ಒಟ್ಟಿಗೆಯಾಗಿ ತಪತಪನೇ ನೀರು ಹನುಕ್ತಿದೆ. ಆಮೇಲೆ ಏನೋ ಆಯಿತು. ಅದೇನು, ಎಂಬುದು ನನಗೆ ಗೊತ್ತಿಲ್ಲ.

“ನನ್ನ ಶಿಶ್ಯರು ಕೆಲವರು ನನ್ನನ್ನು ಹುಡುಕಿಕೊಂಡು ಬಂದರಂತೆ. ಸಾನು ಅದೆಲ್ಲೊ ಒಂದು ಹಾಳು ಗುಡಿಯಲ್ಲಿ ಕುಳಿತು ಬರಿ ಮೈಯಲ್ಲಿ ಪೂಜೆ ನಡೆಸುತ್ತಿದ್ದೇನಂತೆ. ಮಲಗಿದ್ದವನು ಹೇಗೆ ಎದ್ದು ಹೋದನೋ ಗೊತ್ತಿಲ್ಲ. ಮೂರು ನಾಲ್ಕು ದಿನಗಳು ಆಗಿತ್ತು ನಾನಿರೀತಿ ಮನೆ ಬಿಟ್ಟುಹೋಗಿ. ಅದರೆ ಪಾಠಾಲೆಗೆ ಬಂದ ವಿದ್ಯಾರ್ಥಿಗಳು ನನ್ನನ್ನು ಕಾಣದೆ, ಕೆಲವು ದಿನ ಗಳಿಂದ ನನ್ನ ಮನಸ್ಸು—ಮನಸ್ಸೇಕೆ? ಬುದ್ಧಿ ಎನ್ನೋ ಇಂ—ಅದು ಸರಿಯಾಗಿ ಲಿದಿರುವುದನ್ನು ಅವರು ಗಮನಿಸಿದ್ದರು. ಪಾಠ ಸರಿಯಾಗಿ ನಡೆಯುತ್ತಿಲ್ಲ ಇರಲಿಲ್ಲ: ಅದೇ ಸ್ವರಚ, ಅದೇ ಕನಸು. ನನ್ನನ್ನು ಒಯ್ದು ಹುಚ್ಚೆರ ಆಸ್ತ್ರಲೈಗಿ ಸೇರಿಸಿಯೂ ಬಿಟ್ಟುರು. ಆ ಬಾಳೂ ನನ್ನ ಸ್ತೋತ್ರಿಯಲ್ಲಿ ನೇನಪಿಲ್ಲ.

“ಆಲ್ಲಿ ಎಷ್ಟು ದಿನವೋ? ತಿಂಗಳೊ? ಒಬ್ಬರೂ ಹೇಳಿರು. ಆ ವಿವರ ಗಳನ್ನು ಕೇಳಿದರೆ ಒಬ್ಬರೂ ಸರಿಯಾಗಿ ಹೇಳಲಿಲ್ಲ. ಆಮೇಲೆ ಆಲ್ಲಿಯೂ ಏನೋಂದೂ ಉಪಯೋಗವಾಗದೆ ಕೊನೆಗೆ ಇಲ್ಲಿಯೆ ಹತ್ತಿರದ ಒಂದು ಉಂಟಿನಲ್ಲಿ ಒಬ್ಬ ಮಂತ್ರವಾದಿಯು ಹತ್ತಿರ ಕರೆದುಕೊಂಡು ಹೋಗಿ ತೋರಿಸಿ ಕೇಳಿ ಸಿದರಂತೆ.

“ಅವನು ಮಾಟ ಮಂತ್ರಮಾಡಿ, ‘ಕೊನೆಗೆ ಇದು ಜನ್ಮಾಂತರೀಯ, ದೇಹ ದೊಂದಿಗೇ ಹೋಗಬೇಕು. ಆದರೆ ಇವನಿಗೆ ಭೀತಿ, ಹೆದರಿಸುವುದು ಇತ್ಯಾದಿಗಳಾಗದಂತೆ ಕಟ್ಟು ಮಾಡಿದ್ದೇನೆ. ಆ ಮೋಹಿನಿಗೆ, ಅದು ಜೀವಮಾನ ದಿಂಡಿದ್ದಾಗ ಇವನಿಂದ ಅನ್ಯಾಯವಾಯಿತಂತೆ. ಅದಕ್ಕಾಗಿ ಅದು ಸತ್ತಮೇಲೆ ಈ ರೂಪದಿಂದ ಕಾಡುತ್ತಿದೆ. ಆದರೆ ಈಗ ಅದಕ್ಕೆ ಕೋಪ ಶಮನವಾಗಿ ಕಾಡುವುದಿಲ್ಲ, ಎಂದು ವಚನ ಕೊಟ್ಟಿದೆ. ಅದು ಬಾರದಂತೆ ಮಾಡಲು ನನಗೆ ಸಾಧ್ಯವಿಲ್ಲ. ಇನ್ನು ಯಾರಿಗೂ ಸಾಧ್ಯವಿಲ್ಲ. ಅದು ಗ್ರಹಗಳ ಪರಿಣಾಮ. ದೇಹ ಕೊನೆಯಾದರೆ ಅದು ಕೊನೆಯಾದಿತು’—ಹೀಗೆ ತಿಳಿಸಿ ಕೂರ ಬಾಧಿ

ಯಿಂದ ತಪ್ಪಿಸಿದ.

“ ಕನಸು ಬೀಳುವುದು ತಪ್ಪಲ್ಲ. ಆದರೆ ನೊಡಲಿನ ಹಾಗೆ ಪ್ರಾಣ ತೆಗೆಯುವ ಕನಸುಗಳು ನಿಂತೇಹೋದವು. ಆದರೆ ಅವಳಿಗೆ ಯಾವ ಆಶೀ, ಕಾಮ, ತೃಪ್ತಿಯಾಗದೆ ಇಲ್ಲೋ ಆದೇ ಭಾವಗಳನ್ನು ತೃಪ್ತಿಪಡಿಸಿಕೊಳ್ಳುವ ಕನಸುಗಳು. ಈಗ ಅವಳು ಒಹಳ ಸಾಮ್ಯರೂಪದಿಂದ ಕಾಣುತ್ತಾಳೆ. ಆತ ನೊರೆ ಮಮತೆಯನ್ನು ತೋರಿಸುತ್ತಾಳೆ. ಬಲು ಮುದ್ದಿನ ಮರುಕದ ಮಾತನಾಡುತ್ತಾಳೆ. ಅವಳ ಸಹವಾಸ-ಅದು ಕನಸಿನಲ್ಲಿ-ಮರಮು ಸುಖದಾಯಕವೆನಿಸುತ್ತದೆ. ಆದರೆ ಆದು ಕನಸಲ್ಲ. ಕನಸಿಗೂ ಎಚ್ಚರಕ್ಕೂ ಒಂದು ಮಧ್ಯಭಾವ. ಸಂಜೀವೊತ್ತಿನಲ್ಲಿ ಬೀಳಕು ಮಸಕಾಗುತ್ತೆ ಬಂದಾಗ, ಇನ್ನೂ ನೈಕ್ಕರ್ತೃಗಳ ಬೀಳಕು ಕಾಣದೇ-ರಾತ್ರಿ ಬೀಳಿಯದೆ ಇರುವಾಗ ಇರುವ ಮನುಕೆನ ಮಬ್ಬ ನೋಟಕ್ಕೆ ಪ್ರಷ್ಟವಲ್ಲ. ಬೀಳಕಿನ ಬಿಳಿ ಭಾಯೆಯಿದ್ದರೂ ಅದು ನೋಟಕ್ಕೆ ಬಹಳ ಅಸ್ವಷ್ಟ. ಹಾಗೆ ಕನಸಿಗೂ, ಎಚ್ಚರಕ್ಕೂ ಇರುವ ಒಂದು ಮಧ್ಯ ಸ್ಥಿತಿ. ನಾನು ಹೀಳುವುದು ತಮಗೆ ಹೊಳೆಯಿತೆ?”

“ ಹೊಳೆಯಿತು ಹೇಳಿ. ಆದನ್ನು ಇಂಗಿಷಿನಲ್ಲಿ ಸಬ್ರಾಕಾನ್‌ವಸ್ತ್ರ ಎನ್ನುತ್ತಾರೆ. ಸಂಕ್ಷೇಪದವರು, ಅವಸ್ಥಾತ್ರಯಗಳಲ್ಲಿ ಒಂದು-ಮುಂಪ್ತೆ ಎನ್ನುತ್ತಾರೆ ಶಾಸ್ತ್ರದಲ್ಲಿ. ಆ ಸ್ಥಿತಿಯಲ್ಲಿ ಮನಸ್ಸ ಅಶಾಂತವಾದರೆ ಅದು ಬಹಳ ಕನ್ನು” ಎಂದು ಹೇಳಿದೆ.

“ ನೋಡಿ ಅದೇ-ಆ ಕಾಲದಲ್ಲಿ, ಜೊಂಪು ಬಂದಿತೆಂಬ ಕಾಲದಲ್ಲಿ ಆರಂಭವಾಗುತ್ತದೆ ಆ ಭ್ರಮಾ ವಿಲಾಸ.”

“ ಈಗ ಅವಳ ರೂಪ ಹೇಗಿರುತ್ತದೆ?”

“ ನೊಡಲ ಜೀವನದಲ್ಲಿ, ಆರೋಗ್ಯದಿಂದಿದ್ದಾಗ ಇದ್ದಂತೆ ಇರುತ್ತದೆ.”

“ ನಿಮಗೆ ಅವಕ್ಷಾಂದಿಗೆ ಆಗ ಕನಸಿನಲ್ಲಿ ಆಗಲಿ, ಮಾತನಾಡುವುದಕ್ಕಾಗುವುದಿಲ್ಲವೋ?”

“ ಇಲ್ಲ.”

“ಪ್ರಯತ್ನ ಮಾಡಿದ್ದೀರೋ?”

“ಹಗಲು ಹೊತ್ತಿನ ಪ್ರಯತ್ನವೇ ಬೇರೆ-ಆದರೆ ಆ ರಾತ್ರಿಯ ಪ್ರಪಂಚ ವೇ ಬೇರೆ.”

“ಹಗಲು ಈ ಬಗೆಯ ಕನಸು ಬೀಳುವುದಿಲ್ಲವೋ?”

“ಬೀಳುವುದಿಲ್ಲ. ಆಗಲೇ ನಾನು ಒಂದೆರಡು ಗಂಟೆ ನಿದ್ದೆ ನೇವ ತೀರಿಸಿ ಕೊಳ್ಳುವುದು. ಆದರೆ ಆಗಲೂ ಮಸ್ತು ಕ ಕಾದು ಹೋಗಿರುತ್ತದೆ. ಏನಾದರೂ ಕೊಂಚ ಈ ವಿಚಾರ ಆಗ ಸುಳಿಯಿತೋ ಮನಸ್ಸಿಗೆ, ಆಗಲೂ ನಿದ್ದೆ ಬರುವುದಿಲ್ಲ. ಆದರೆ ಈ ವಿಚಾರ ಹೇಗೆಂದರೆ, ರೋಗಿ ಅವಧ್ಯವನ್ನು ತಿಷ್ಣಿ ಬಾರದೆಂದಿದ್ದರೂ ಅದು ತನ್ನ ಮುಂದೇ ಇರುವಾಗ ತಿಂದು ರೋಗ ಹೆಚ್ಚಿಸಿ ಕೊಳ್ಳುವಂತೆ.”

“ಆ ರಾತ್ರಿಯ ಬದುಕು, ವಿಲಾಸ ಮನಸ್ಸಿನ ವೇಳೆ ಶಾತಕ ಅಷ್ಟು ಯದೆ ಪರಿಣಾಮ ಇಟ್ಟು ಹೋಗಿರುವುದರಿಂದ ಅದು ಯಾವಾಗಲೂ ಮನಸ್ಸಿನಲ್ಲಿ ಇದ್ದೇ ಇರುತ್ತದೆ-ನಮಗೆ ಸ್ವಿಯವಾದ ಹಂಡು ಸದಾ ಮನಸ್ಸಿಗೆ ಬರುತ್ತಿರುವಂತೆ. ಮನುಷ್ಯ ನಿಜಜೀವನದಲ್ಲಿ ಏನೇನು ಸುಖಾನಂದಬಹುದೊಂದೆಲ್ಲ ಅನುಭವಿಸುತ್ತೇನೆ; ಆದರೆ ಪರಿಣಾಮವೂ ಇರುತ್ತದೆ-ದೇಹದ ವೇಳೆ, ಮನಸ್ಸಿನ ವೇಳೆ. ಆದರೆ, ಸ್ವಾಮಿ, ಅದು ಕನಸಿನ ವ್ಯಾಪಾರ. ಹೌವೋ? ಅಲ್ಲವೋ? ಹೇಳಿ. ನನ್ನ ಗತಿ ಏನಾಗಬೇಕು? ಮನಸ್ಸಿಗೆ ಎತ್ತರವಾದ ವೇಳೆ ಯಾತನೆಯಿರುತ್ತದೆ. ಆದರೆ ಅದರಲ್ಲಿ ಸುಖವೂ ಇರುತ್ತದೆ. ನೀವು ಅಂದು ಓದಿದಿರಿ-“ಆ ಮಧುರ ಯಾತನೆ ತಿಂವಾಗವು”, ಎಂದು. ಅದು ಕನಸಿನ ವ್ಯಾಪಾರವನ್ನೇ ಕುರಿತು ಹೇಳಿದುದು. ಆ ವದ-“ಮಧುರ ಯಾತನೆ!” ಅದೇ ಆದರ ಸ್ವಷ್ಟವಾದ ವಿವರಣೆ. ಸ್ವಾಮಿ, ಬರೆದವನು ಅದನ್ನು ಹೇಗೆ ಬಿಲ್ಲಿ?”

“ನೇಡಿ, ಕವಿಯ ಅನುಭವ ಸ್ವಲ್ಪ ವ್ಯಾಪಕವಾಗಿರುತ್ತದೆ. ಆತ ಅನೇಕ ವಿಚಾರಗಳನ್ನು ನಿವೃಂಥ ಕೆಲವರ ಅಸಾಧಾರಣ ಅನುಭವಗಳಿಂದ

ಅರ್ಥ ಮಾಡಿಕೊಳ್ಳುತ್ತಾನೆ. ಇತರಿಗೆ ಹೋಳಿಯಲಾಗದಿದ್ದ ಭಾವರಾಗ ಗಳು ತೀವ್ರವಾಗಿ ಭಾಸವಾಗುತ್ತವಲ್ಲದೆ, ಅವುಗಳ ಅರ್ಥ-ವಿವರಣೆ, ಭೂತಗ ಷ್ವದಿಯಲ್ಲಿ ನೋಡಿದಂತೆ ಸ್ವಷ್ಟವಾಗುತ್ತದೆ. ಕವಿಯೂ ಕನಸಿನ ಜೀವಿ. ಅವನೂ ಕನಸು ಕಾಣುತ್ತಾನೆ.”

“ನೀವು ನನಗಾಗಿ ಅದನ್ನು ಓದುವಾಗ ನನ್ನ ಕಣ್ಣಲ್ಲಿ ನೀರು ತಾನೆ ಮರಿಯಿತು. ನಾನು ಒರೆಸಿಕೊಂಡೆ. ನಿಮ್ಮಂದಿಗೆ ನನ್ನ ಎದೆಬಿಚ್ಚೆ ಹೇಳಬೇಕೆಂದು ಸಂಕಲ್ಪ ಮಾಡಿದೆ. ಅದರೆ ನಾನು ಮಾಡಿದುದು - ಅದನ್ನು ಹೇಗೆ ಹೇಳಿಕೊಳ್ಳುವುದು? ಮನಸ್ಸಿನಲ್ಲಿ ಎಂತಹ ಹೋಯಾದ್ದಾಟವಾಯಿತೋ? ನನ್ನ ಶಿಷ್ಯರು ಕೆಲವರಿಗೆ ಗೊತ್ತಿದೆ. ನೀವು ಇದಕ್ಕೇನಾದರೂ ಉಪಾಯ ಹೇಳಬಲ್ಲಿರಾ? ನಿಮ್ಮನ್ನು ಕೇಳುತ್ತೇನೆ. ಅದು ಸುಖ. ಅದರೆ ಕನಸಿನ ಸುಖ! ಆ ಅಶೇ, ಪೂರ್ಣವಾಗದ ಅಶೇ, ಕನಸು ತಿಳಿಯಾದ ಮೇಲೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಅದಕ್ಕಾಗಿ ಮದುವೆಮಾಡಿ ಕೊಳ್ಳಬೇಕೆಂದಿದ್ದೇನೇ.”

“ದೇವನಾಥ” ಕೇಳಿ, ಜೀವನದಲ್ಲಿ ಅನೇಕರು ಅದರ್ಕೊಳ್ಳುತ್ತಿರುತ್ತಾಗ ಮಾಡಿದ್ದಾರೆ; ಗೃಹಸ್ಥ ಜೀವನವನ್ನು ತೊರೆದೊ ಇಲ್ಲವೆ ಅದರ ಗೋಚಿಗೆ ಹೋಗದೆ ಕೇವಲ ಏಕಾಂಗರಾಗಿ, ನಿವ್ವೇಯಿಂದ ಶೀಲ ಕಾಯ್ದು ಕೊಂಡು ತಮ್ಮ ಅದರ್ಕನವನ್ನು ಗಳಿಸಿದ್ದಾರೆ. ಅವರನ್ನು ಬಿಡಿ. ಕವಿಗಳೂ ಕಲಾವ ತಂಸರೂ ಹಾಗಿಯೇ ತಮ್ಮ ಪ್ರತಿಭೆಗೆ ನೇರಳಾಗಿ ಅನುಯಾಯಿಗಳಾಗಿ ಸ್ತ್ರಿಯ-ಪ್ರೇಯಸಿ, ಭಾವದಿಂದ ಸ್ವಷ್ಟಿರ ಹೊಂದಿ ಕಲಾ ಜೀವನ ನಡೆಸಿದ್ದಾರೆ. ನಿಮ್ಮಲ್ಲಿ ಮೋಹಗೊಂಡು, ನಿಮಗಾಗಿ ಪ್ರಾಣ ಕಳೆದುಕೊಂಡು, ಕನಸಿನಲ್ಲಿಯೂ ಕನಸಿನ ವ್ಯಾಪಾರದಲ್ಲಿಯೂ ನಿಮ್ಮನ್ನು ಬಿಡದೆ ಇರುವ ಆ ನಿಭಾರಗ್ಗಳ ನೇನಪಿಗಾಗಿ, ಅವಳ ಪ್ರೇಮವೇ ಸಾಕು, ಅವಳ ಸಹಚರಿಯೇ ಸ್ವರ್ಗ, ಇದೇ ಈಶ್ವರ ಸಂಕೇತ, ಎಂದು ಸುಮ್ಮನಿರಬಾದದೆ? ಇದರಲ್ಲಿಯೇ ಶ್ವರ್ತರಾಗಬಾರದೆ? ಕನಸಿನಲ್ಲಿ ದೊರೆತ ಸುಖ ಜೀವನದಲ್ಲಿ ದೊರೆಯದಲ್ಲ ಎಂಬ ಹಂಬಲ, ಅದಕ್ಕಾಗಿ ಜನರನ್ನು ಕೇಳುವುದು-ಅವರ ಅಪಹಾಸ್ಯಕ್ಕೆ ಗುರಿಯಾಗುವುದು-ಇದೆಲ್ಲ ಏಕೇ?”

“ನೀವು ಹೇಳಂತೆ ಇರಬಲ್ಲ ನಿಗ್ರಹ ನನಗಿಲ್ಲ. ಹಾಗಿದ್ದಿದ್ದರೆ ಈಗತಿಯೇಕೆ? ಅವಕೇ ಈಚೆಗೆ ಹೇಳುತ್ತಾಳೆ ಕನಸಿನಲ್ಲಿ—ನೀನು ಮದುವೆ ಮಾಡಿಕೊ. ಬೇರೆಯವಕ್ಕೊಂದಿಗೆ ನೀನು ಸೇರುತ್ತಿ, ಎಂಬ ಹೊಟ್ಟಿಯುರಿಯಿಲ್ಲ. ನಾನೆ ಅವಕ ದೇಹದಲ್ಲಿ ಪ್ರವೇಶಿಸಿ ನಿನಗೆ ಕೊಡುತ್ತಿರುವ ಸುಖ ಮತ್ತು ನಿಸ್ತಿಂದ ಪಡೆಯುವ ಸುಖ ನಾನು ಅನುಭವಿಸುತ್ತೇನೆ. ನಿನ್ನನ್ನು ಬಹಳ ಕಾಡಿದೆ ಪಾಪಿ-ದೇವ್ಯ-ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ನೀನೊಬ್ಜು ಉಣತ್ತುಮು ಹೆಂಗಸನ್ನು ಮದುವೆಯಾಗು’ ಎಂದು. ಆದರೆ ಉಣತ್ತುಮು ಸಂಸ್ಕಾರ, ಕುಲ, ರೂಪ ಇರುವವರಿಲ್ಲ? ಅದಕ್ಕಾಗಿ ಬ್ರಾಹ್ಮಣರಲ್ಲಿ ಸಿಕ್ಕುಬಹುದೇನೋ, ಎನ್ನೊಸುತ್ತದೆ.

“ಅಲ್ಲದೆ ಸ್ವಾಮಿ, ಅಂಥ ಶ್ರೀಷ್ಟ ಹೆಣ್ಣಿನ ಸಂಗಮಾಡಿ ಈಗ ಶೇಳು ಸಹವಾಸಕ್ಕೆ ಮನಸ್ಸು ಹಿಂಜರಿಯುತ್ತದೆ. ಅವಕೂ ಬೇಡವನ್ನು ತ್ತಾಳೆ. ನನ್ನ ಮನಸ್ಸಿನಲ್ಲಿರುವುದನ್ನೆಲ್ಲ ಅವಕೇ ಗ್ರಹಿಸುತ್ತಾಳೆ. ಅವಕ ಅದಕ್ಕೆ ಸಮಾಧಾನ ಹೇಳುತ್ತಾಳೆ. ತನಗೆ ನನ್ನ ಯೋಜನೆಯೆಲ್ಲ ಕನ್ನಡ ಯಲ್ಲಿ ಕಂಡಂತೆ ಕಾಣಬೇಕಂತೆ. ನಾನು ಬಹಳ ದುದ್ದೀರ್ಣಿ. ಆದರೆ ನಾನೇನು ಮಾಡಲಿ?”

ಇವನಿಗೆ ಹಿಡಿದಿರುವ ಈ ವೋಹಿನಿ ಕಾಟದ ಜೊತೆಗೆ ಇರುವ ಈ ಉಣತ್ತುಮು ಹೆಣ್ಣಿನ ಮೋಹಕಕ್ಕೇನು ಹೇಳೋಣ? ಬ್ರಾಹ್ಮಣ ಕನ್ನೆಬೇಕಂತೆ-ಅವಕೇ ಈ ಹೊಸಬಳ ದೇಹ ಪ್ರವೇಶಿಸುತ್ತಾಳಂತೆ. ಇದೇನು ಈ ಅವಲಾಪ? ಅಲ್ಲದೇ ತಾನು ಬ್ರಾಹ್ಮಣನಂತೆ. ಇವನು ಹುಚ್ಚನೋ? ಭ್ರಮಿತನಾದ ಬಿಪ್ಪನೋ? ಇಲ್ಲವೇ ಇವನದೆಲ್ಲ, ಇವನು ಹೇಳುವುದೆಲ್ಲ ಬರಿ ಸುಳ್ಳಿ? ಏನೇನೂ ಮನಸ್ಸಿಗೆ ಬಂದುಹೋಯಿತು.

ಜನರೊಂದಿಗೆ ಹಿಗೆ ಅಡಿಕೊಂಡರೆ ಜನ ಸುಮೃಸಿದ್ದಾರೆ? ಇವನೆ ವಿದ್ಯೆಗೆ ಪ್ರೌತ್ಸಾಹ ದೊರಿತಿತೆ? ಜೀವನಕ್ಕೆ ಏನು ಮಾಡುತ್ತಾನೆ? ಅದಕ್ಕೆ ಫರಿಯಾಗಿ ಈಚೆಗೆ ಇವನ ಹುಚ್ಚು ಪ್ರಬಲವಾದಮೇಲೆ ಇವನಿಗಿದ್ದ ಶಿವ್ಯರ ಸಂಖ್ಯೆ ಕಡಿಮೆಯಾಯಿತು. ಆದೇ ಇದಕ್ಕೆ ಕಾರಣವಿರಲಾರದು. ಇನ್ನೂ

ಅನೇಕ ಜನರು ಬಂದು ಪಾರಶಾಲೆ ತೆರೆದಿದ್ದಾರೆ. ಕೇವಲ ಅದೊಂದು ಮನೋರಂಜನೆಗಾಗಿ ಕಲೀಯುವವರೇ ಹೊರತು ಅದನ್ನು ವೃತ್ತಿಯಾಗಿ ಇಟ್ಟು ಕೊಳ್ಳುವ ಜನರಲ್ಲ. ಇವನಿಗೆ ಈಗ ಬರುತ್ತಿರುವ ವರಮಾನ ಇವನ ಅಂಗಡಿ ಗಳಿಂದ. ಆದರೆ ಇವನ ಆಭಿಪ್ರಾಯ ಇದೇ ರೀತಿ ಹುಚ್ಚುತನದಿಂದ ಕೂಡಿ ತನಗೆ ಏರಿದ ಆಶೆ, ಆಕಾಂಕ್ಷೆ, ಭರಮೆ, ಸುಳ್ಳಕಂತೆ ಪುರಾಣವಾದರೆ ಯಾರು ಪುರಸ್ಕರಿಸುತ್ತಾರೆ? ಇವನಿಗಿರುವ ಸ್ಥಿತಿಯಲ್ಲಿ ಈ ಹುಚ್ಚು ಮದುವೆ ಯಾದಲ್ಲಿದೆ ಬಿಡುವುದಿಲ್ಲ; ಬಿಟ್ಟಲ್ಲಿದೆ ಮದುವೆಯಾಗುವುದಿಲ್ಲ!

ಇವನ ವಯಸ್ಸು ನಲವತ್ತು ವೀರಿದೆ. ಆದರೆ ತನಗನ್ನು ಮೂನತ್ತಿರಡು ಎನ್ನುತ್ತಾನೆ. ಇವನ ಮಾತಿನಿಂದಲೇ ಇವನ ವಯಸ್ಸಿನ ಲೆಂಬ್ಯಾ ಹಾಕಬಹುದು. ಅಂತಹ ಹುಚ್ಚುರೂ ಇದ್ದಾರಲ್ಲ ಪ್ರಸಂಚದಲ್ಲಿ !

ಆದರೆ ಹೀಗಿದ್ದರೂ ವಾಸುವ್ಯ ಸ್ನೇಹದ ಸ್ವಭಾವದವನು. ಉಪಕಾರಿ-ಉದಾರಿ. ಬಡವರಿಗೆ, ಆಸಾಧರಿಗೆ, ರೋಗಸೀಡಿತರಿಗೆ, ವಿದ್ಯಾರ್ಥಿಗಳಿಗೆ ಅವನಿಂದ ಸಹಾಯ ಬಹಳ. ಅಂತೆ ಇವನೊಂದು ಸನ್ಯೇಯೇ ಆಗಿ ಖಳಿದು ಬಿಟ್ಟು.

ನಾನು ಹೇಳಬಹುದಾದವ್ಯ ವಿನೇಕ ಹೇಳಿದೆ : ಆಲ್ಲಲ್ಲಿ, ನಿಮ್ಮ ಜನ ದಲ್ಲಿ ಸೋಡಿ; ಈಗ ವಿದ್ಯೆ ಎಲ್ಲ ಕಡೆಗೂ ಹಬ್ಬಿದೆ. ಸುಧಾರಿಸಿದ ಜನ ಸಿಕ್ಕು ಬಹುದು; ನಿರಾಕೆ ಬೀಡು, ಇತ್ಯಾದಿ. ಆದರೆ ವಯಸ್ಸು ವೀರಾತ್ಮಿದೆ. ಯಾವನೆ ಎಂದೋ ಹೋಯಿತು. ಅದರೊಂದಿಗೆ ಸರ್ವ, ಉತ್ಸಾಹ, ಆಕಾಂಕ್ಷೆ ಎಲ್ಲ ಭಸ್ಮವಾದವು. ಇಂಥ ಮನುವ್ಯ, ಯಾವ ಸಾಧಕಕ್ಕೆ ಮದುವೆ ಮಾಡಿಕೊಳ್ಳಬೇಕೆನ್ನುತ್ತಾನೆ?

ಹೀಗೆ ಎಂಟು ವರ್ಷಗಳು ಕಳೆದವು. ನಾನೆಲ್ಲಿಯೂ ಸುತ್ತು, ಸುತ್ತು ಮರಳಿ ಬಂದ ಮೇಲೆ ಎಂದೊ ಒಂದು ದಿನ ಈತನ ನೆನಪಾಯಿತು.

ಇವನು ನೋಡಲಿದ್ದ ಸ್ಥಳಕ್ಕೆ ಹೋಗಿ ವಿಚಾರಿಸಿದರಲ್ಲಿ ಆವನಾಗ ಅಲ್ಲಿರಲಿಲ್ಲ. ಅದನ್ನೆಲ್ಲ ಮಾರಿದನಂತೆ. ಇನ್ನೆಲ್ಲಿಯೂ ಹೇಳಿದರು. ಹೋಗ

ವಿಚಾರಿಸಿದ್ದರಲ್ಲಿ ಅದೊಂದು ಪಾಠು ನಿವೇಶನ. ಅಲ್ಲಿ ಗುಡಿಸಲಿನಂಥ ಒಂದೆರಡು ಮನೆಗಳು. ಅಲ್ಲಿಂದು ಮೋಟಾರು ತೊಳೆಯುವ, ಸಣ್ಣ ಪುಟ್ಟ ರಿಪೇರಿ ನಡೆಸುವ ಪೇಡ್.

ಸಂಗೀತಗಾರ ದೇವನಾಥ್ ಈಗ ಮೋಟಾರು ಹೇತ್ಯಾನಿಕ್ ದೇವನಾಥ್. ಹೀಗೂ ಆಗಬಹುದೆ? ಆ ಗುಡಿಸಲುಗಳಂತಹ ಮನೆಯಲ್ಲಿ ವಿಚಾರಿಸಿದೆ. ಒಳಗಡೆ ಕೊಂಜ ಅಚ್ಚುಕಟ್ಟಾಗಿಯೇ ಇತ್ತು. ಇವುತ್ತೀರ್ಪದಕ್ಕೆ ಮೀರಿದ ಹೆಂಗ ಸೊಬ್ಬಳು ಬಂದಳು. “ಯಾರನ್ನು ನೋಡಬೇಕಿತ್ತು?” ಎಂದು ಕೇಳಿದಳು. ತಿಳಿದ್ದಕೊಂಡು, “ಅವರಿಲ್ಲ; ಉಂಟದ ಹೊತ್ತು—ಈಗ ಬರಬಹುದ್ದು—ತಾವು ಯಾರೆಂದು ತಿಳಿಸಬೇಕು?” ಎಂದಳು.

“ನೀವು ಯಾರೆಂದು ನನಗಿ ತಿಳಿಸಿದರೆ—ನೊನು ಹೇಳಬೇನು,” ಎನ್ನ ಬೇಕೆಂದಿದ್ದೆ. ಏಕೆಂದರೆ ಯಾರು ಬಲ್ಲರು ಭೂತವೇ ಅಲ್ಲಿ ಸುಳಿತ್ತೆಂಬು?

ನನ್ನ ಹೇಸನ್ನು ಹೇಳಿದೆ.

“ಓ!” ಎಂದು ಅತಿ ಸಂಭರಮ ವಿಶ್ವಾಸದಿಂದ “ಬನ್ನಿ, ಕೂಡಿ. ಈಗ ಬರಬಹುದು”, ಎಂದಳು.

“ನೀವು ಯಾರು?” ಎಂದೆ. ಮರುಕ್ಕಣದಲ್ಲಿ, “ದೇವನಾಥರಿಗೆ ನೀವೇ ನಾಗಬೇಕು?” ಎಂದು ಕೇಳಿದೆ.

ಆಕೆ ಲಜ್ಜೆಗೊಂಡಳು. ಅವಳ ಆ ಇರವು ಕಮನಿಯವಾಗಿತ್ತು. ಸುತ್ತಲೂ ನೋಡಿದೆ. ಇಬ್ಬರೂ ಕೂಡಿ ನಿಂತಿನ್ನ ಬಿಂಬ ಚಿತ್ರ. ಇನ್ನೊಂದು ಕಡೆ ಬಂದು ಕೂಸಿನ ಚಿತ್ರ. ಸರಿ, ಭೂತ ಅಲ್ಲವಷ್ಟೇ! ಸಂಶಯ ಹೋಗಲಿಲ್ಲ.

ಹಾಗೆ ನಿಂತಂತೆಯೇ ಹೊರಗಿನಿಂದ ದೇವನಾಥ ಬಂದ. ಥಟ್ಟನೆ ನನ್ನನ್ನು ಗುರುತಿಸಿ, ತನ್ನ ಏರಡು ಕ್ಯೆ. ಜೋಡಿಸಿ ನನ್ನ ಏರಡು ಕ್ಯೆಗಳನ್ನು ಹಿಡಿದುಕೊಂಡೆ. “ಆಕೆ ನನ್ನ ಹೆಂಡತಿ; ಹೋದ ವರ್ಷ ಮಾಡುವೆಯಾಯಿತು. ಲಗ್ನುಪತ್ರ ಕಳಿಸಿದ್ದೆ” ಎಂದ.

“ನನಗೆ ತಲುಪಲಿಲ್ಲ”.

ಈ ಬಾರಿ ಅವನನ್ನು ಏನೊಂದೂ ಕೇಳಲಿಲ್ಲ. ಕೇಳಬಹುದಾದ ಮೂರು ಪ್ರಶ್ನೆಗಳಿದ್ದವು. ಸಂಗೀತಗಾರ ಹೇಗೆ ಮೋಟಾರು ಮೇಕ್ಯಾನಿಕ್ ಆದ?— ಅದೊಂದು. ಈ ಹೆಂಡತಿಯ ಜಾತಿ ಯಾವುದು? ಎಂಬುದು ಇನ್ನೊಂದು. ಇವಳ ದೇಕೆದಲ್ಲಿ ಆ ಮೋಟಿನಿ ವೋಡಲ ಹೆಂಡತಿಯ ಆತ್ಮ-ಸ್ವಿಳ್ಟ್ ಪ್ರವೇಶವಾಡಿದೆಯೆ? ಮತ್ತು ತನಗೇಗ ಆಕೆರಿಂದ ಬಂಧಿ-ಮೋಹಣ ಆಗುತ್ತಿಲ್ಲವೇ? ಇವೇ ಮೂರು ಪ್ರಶ್ನೆ.

ಮನುಷ್ಯ ಇನ್ನೂ ವರುಸ್ನಾದಂತೆ ಕಾಣುತ್ತಾನೆ. ಕೂದಲೆಲ್ಲ ಬಿಳಿಯಾಗಿನೇ. ಹೆಂಡತಿಯಿದ್ದಾಗೆ ಆ. ಮಗುವಾಗಿದೆ. “ಏನೋ ತಮ್ಮ ಹರಕೆಯಿಂದ ಈಗ ನೆಮ್ಮೆದಿಯಿಂದಿದ್ದೇನೇ”, ಎನ್ನ ತ್ತಾನೆ.

“ಅಂತೊ ನೀವು ಬಹಳ ಬಳಿದಿರಿ”, ಎಂದೆ.

“ಶ್ರೀರಾಮರ ಕೃಪೆ”.

“ಒಂದು ಗಾದೆಯಿದೆ ಇಂಗ್ಲಿಷನಲ್ಲಿ-ಹೆವನ್ ಈಸ್ ಹಿಯರ್ ಫಾರ್ ಡೋಸ್ ಹೂ ವೆಯ್ಹ್. (ತಾಕ್ಷಿಯಿಂದ ಸಹಿಸಿ ನಿರೀಕ್ಷಿಪವರಿಗೆ ಸ್ವರ್ಗ ಇಲ್ಲಿಯೆ ಸಿಗುತ್ತದೆ) ನಿಮಗೆ ಒಕ್ಕೆಯದಾಯಿತು”.

“ನನ್ನ ಹೆಂಡತಿಯಿಂದ ನನ್ನ ಸಂಸಾರ ಜೀವನ ಸುಖವಾಗಿದೆ. ಅವಕಿದುರಿನಲ್ಲಿ ಈ ಮಾತು ಹೇಳಲು ನನಗೆ ಸಂಕೋಚನಿಲ್ಲ”, ಎಂದು ಅವಳನ್ನು ನೋಡಲು ತಿರುಗಿದ.

ಅವಳು ಮುವಿ ಆತ್ಮ ತಿರುಗಿಸಿಕೊಂಡು ಹೊರಡುವುದರಲ್ಲಿದ್ದ ಉ.

“ವೇಣು, ಮಗುವನನ್ನೇ ಶ್ರೀಕೋಂಡು ಬಾ”, ಎಂದ.

“ಇದು ಯಾವ ವೇಣು ?” ಎಂದೆ.

“ಮದುವೆಯಲ್ಲಿ ಇವಳ ಹೆಸರನ್ನು ಬಡಲಾಯಿಸಿದೆ.”

ಕೆಲವು ಉತ್ತಮವಾದ ಕಥೆ ಪ್ರಸ್ತುತಿಗಳು

ರವೀಂದ್ರರ ಕಥೆಗಳು ಭಾಗ ೧ ಅ. ಸಾರಾಯಣಸ್ವಾಮಿ ಅಯ್ಯೋ	೧	೦	೦
”	೨	೦	೦
”	೩	೦	೦
ಚಂದ್ರಗ್ರಹಣ ಮತ್ತು ಇತರ ಕಥೆಗಳು ಅನಂದ	೧	೦	೦
ಕೆಲವು ಕಥೆಗಳು	”	೦	೦
ಜೊಎಲುಸರ ಚೌಡಿ ಮತ್ತು ಇತರ ಕಥೆಗಳು ”	೦	೧೦	೦
ಗರುಡಗಂಬದ ದಾಸಯ್ಯ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅ	೦	೦	೦
ನಮ್ಮೊಂದಿನ ರೀತಿಗಳು ”	೧	೦	೦
ಕಲಾವಿದನ ತಾಯಿಗ ಶ್ರೀಮತಿ ಜಯಲಕ್ಷ್ಮಿ ಅರ್ಜ. ಶ್ರೀನಿವಾಸ್	೧	೦	೦
ರತ್ನದೇವಿ ಮತ್ತು ಇತರ ಕಥೆಗಳು ಎಂ. ವಿ. ಶ್ರೀತಾರಾಮಯ್ಯ	೧	೦	೦
ಹನಿಗಳು ಜಿ. ಪಿ. ರಾಜರತ್ನಂ	೦	೧೨	೦
ಕಾರೆವಾಡ ಬಸವರಾಜ ಕಟ್ಟಿಗೆವಾಸಿ	೧	೦	೦
ಸಂಗಮ ನಿ. ಕೆ. ನಾಗರಾಜುರಾವ್	೦	೧೨	೦
ಕೋಲಾರನಾಡೂ ಕಥೆಗಳು ಮು. ವೆಂಕಟಕೃಷ್ಣಪ್ಪ	೦	೮	೦
ದೇವುದು ಕಥೆಗಳು ದೇವುದು	೦	೧೨	೦
ಕೆಲವು ಸಂಜ ಕಥೆಗಳು ಶ್ರೀನಿವಾಸ	೧	೦	೦
ಸಂಜ ಕಥೆಗಳು ”	೧	೦	೦
ನಾಲ್ಕು ಸಂಜ ಕಥೆಗಳು ”	೦	೧೨	೦
ಸಂಜ ಕಥೆಗಳು ”	೧	೦	೦
” ಜ ” ” ”	೦	೧೪	೦
” ಈ ” ” ”	೦	೧೪	೦

ನಮ್ಮೊಂದಿನ ಎಲ್ಲಾ ಕವಿಗಳ, ಕಥೆಗಾರರ, ಶಾದಂಬರಿಕಾರರ, ಸಾಟಿಕರರ
ಪ್ರಸ್ತುತಿಗಳೂ, ವೌರಾಣಿಕ ಧಾರ್ಮಿಕ ಗ್ರಂಥಗಳೂ, ಜೀವನ ಚರಿತ್ರೆಗಳೂ ಮತ್ತು
ಎಲ್ಲ ಸ್ವಾಲ್ಪ ಪ್ರಸ್ತುತಿಗಳೂ ದೊರೆಯುತ್ತವೆ.

ಸತ್ಯಶ್ಲೋಧನ ಪ್ರಸ್ತುತ ಭಂಡಾರ

ಕೋಟಿ, ಬೆಂಗಳೂರು ಸಗರ.

